

**TEXT PROBLEM
WITHIN THE
BOOK ONLY**

UNIVERSAL
LIBRARY

OU_198143

UNIVERSAL
LIBRARY

OSMANIA UNIVERSITY LIBRARY

Call No. K 83.1 Accession No. K 980 4
P 89 M

Author *g. l. m. w. f. o.*

Title *art of the world* 1353

This book should be returned on or before the date
last marked below.

ವಾಸನರೋವರ

(ಏಳು ಸಣ್ಣಕತೆಗಳು)

ಲೀಲಕರು:

ದಿವಂಗತ ಪ್ರೇಮಚಂದ

ಅನುವಾದಕ:

ಮೇನುಂಡಿ ಮಲ್ಲಾರ್

ಚಿನಬಳ್ಳಿ, ಧಾರವಾಡ

ಚೆಟಿ ೧-೪-೦

ಮುದ್ರಕರು :

ಶಿ. ನಾ. ಅ. ಹೊಸಕೇರಿ

ವಿಜಯ ಮುದ್ರಣಾಲಯ,

ಧಾರವಾಡ

ಪ್ರಕಾಶಕರು :

ಶಿ. ಚಂದುನಾಥವ ಬುಲಿ

ಮಿಂಚಿನಬಳ್ಳಿ, ಚಾವಡಿ,

ಧಾರವಾಡ

ಎರಡು ಮಾತೆ

ಸೈಮಚಂದರ ಕಥಾಸಾಹಿತ್ಯ ದಡವಿಲ್ಲದ ಕಡಲಿನಂತೆ. ಮಾನವ ಜೀವನದ ವಿವಿಧ ತರಂಗಮಯ ವೈಶಾಲ್ಯವನ್ನು ಈಸಿ, ಅದರ ಗಭೀರವಾದ ಆಳಕೆದಲ್ಲಿ ಮುಳುಗಿ ಕಂಡರಿತೆ ಆನುಭವಗಳೆಲ್ಲ ವಿವಿಧ ಕಥೆಗಳ ಒಂಪಡಿ ತಳೆದು ಸುಂದರ ಕಲಾಸ್ಪಷ್ಟ ಯಾಗಿ ನಿಂತಿದೆ ಎಂದರೆ ಶಾಸ್ತ್ರಲ್ಲಿ ಬಾಳಿನಲ್ಲಿ ಎಪ್ಪು ಬಗೆಯ ಹುಳುಕು-ಹುರುಳು, ಸೋಗ ಶು ಸೋಗತು, ಒಂದಿಕೆ-ತಿಕ್ಕಾಟು ಗಳುಂಟೊೇ ಅವೆಲ್ಲವನ್ನೂ ಇವರ ಕತೆಗಳಲ್ಲಿ ಕಾಣುತ್ತೇನೆ; ರಾಜಕೀಯ-ಸಾಮಾಜಿಕ-ಆರ್ಥಿಕ ಇತಾಯಿದಿ ಸಮಕಾಲೀನ ಜೀವನದ ನಾನಾರೂಪಗಳನ್ನೂ ಇವರು ಚಿತ್ರಿಸಿದ್ದಾರೆ. ಸೈಮ ಮತ್ತು ದಾಂಪತ್ಯಜೀವನ, ಧನ ಮತ್ತು ದಾರಿದ್ರ್ಯ, ಸಂಪ್ರದಾಯ ಮತ್ತು ಸ್ವನಾಗರಿಕತೆ—ಹೀಗೆ ಆನೇಕಾನೇಕ ವಾಗಿರುವ ಸಮಸ್ಯೆಗಳಲ್ಲಿ ಇಂತಹದೊಂದು ಸೈಮಚಂದರ ದೃಷ್ಟಿಯಿಂದ ನುಸುಳಿಕೊಂಡುಳಿದಿದೆ ಎಂದು ಹೇಳುವಂತಿಲ್ಲ. ಇವೆಲ್ಲವನ್ನೂ ರೇಖೆಸುವಲ್ಲಿ ಅವರ ದೃಷ್ಟಿ ಮುಖ್ಯವಾಗಿ ಮೂರು ಬಗೆಯಾಗಿದೆ: ಸಹೃದಯತೆಯುಳ್ಳ ವನೇ ನಿಜವಾದ ಲೇಖಕ; ಭಾರತೀಯ ಸಂಸ್ಕೃತಿಯ ತಳಹದಿಯ ಹೇಳಿಯೇ ಸಾಹಿತ್ಯಸ್ಪಷ್ಟಿಯ ನಿರೂಪಣವಾಗಬೇಕು; ಸಮಾಜದಲ್ಲಿಯ ದಾಸ್ಯಮನೀಯಭಾವವಳಿದು ರಾಷ್ಟ್ರೀಯತೆಯ ಪುನರುತ್ತಾನ್ವಾಗುವುದಕ್ಕೆ ಸಾಹಿತ್ಯ ನೇರವಾಗಬೇಕು;— ಈ ದೃಷ್ಟಿಯಿಂದ ಗಾಂಧಿಕ್ರಾತಿಪಾದಿಕ ಸತ್ಯ-ಅಹಿಂಸಾದಿ ಮೂಲಸೂತ್ರಗಳಲ್ಲಿ ಕತೆಗಳನ್ನು ಹೇಳಿದ ಕಲಾನೈವ್ಯಾಪ್ತಿ ಸೈಮಚಂದರ ವೈಶಿಷ್ಟ್ಯ.

ಅವರ ಆಪಾರನಾದ ವಿಪುಲ ಕಥಾಸ್ಪಷ್ಟಿಯಿಂದ— ಅತಿ ಮಯಾದಿತ ವಾದ ಕ್ರೈತ್ರದಲ್ಲಿ ಅಳವಡಿಸುವುದಕ್ಕಾಗಿ— ಏಕೇ ಏಳು ಅಗಿಗಳನ್ನು ಎತ್ತಿ, ತಂದು ಹಚ್ಚುಹೇಳಾಯಿತು. ನಮಗೆ ಒಳ್ಳೆಯವೆಂದು ತೋರಿದುವನ್ನು ಆಯ್ದುಕೊಂಡು, ಎಲ್ಲವನ್ನೂ ಕನ್ನಡಿಗರಿಗೆ ಒದಗಿಸುವ ಮನಸ್ಸು ಮಾಡಿದರೆ— ಆ ವಿಚಾರ ಯುಕ್ತವೇ— ವರ್ಷಗಿಟ್ಟು ಲೇಕೊಟ್ಟುರೂ ಮುಗಿಯುವ ಮಾತ್ರಲ್ಲ. ಆದುದರಿಂದ ಈ ಸ್ವಲ್ಪ ಪುಟಗಳನ್ನು ತುಂಬುವಲ್ಲಿ ಭಿನ್ನ ಭಿನ್ನ ಸಮಸ್ಯೆ ಅಥವಾ ವಿಚಾರ, ಭಿನ್ನ ಭಿನ್ನ ರೂಪ ಅಥವಾ ರೀತಿ ಇವುಗಳನ್ನು ಪ್ರತಿನಿಧಿಸು ನಂತೆ ಸಾಧ್ಯವಿದ್ದವ್ಯಾಪ್ತಿ ಆಯ್ದುಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ.

ನವನಾಗರಿಕತೆಯ ಆಡಂಬರಕ್ಕುಂತೆ ಸಾಧು. ಸ್ವಸಂಸ್ಕೃತಿಯತ್ತೆ ಆಕರ್ಷಿಸುವ
 ‘ಶಾಂತಿ,’ ಮೂಡುರೂಧಿಯ ಭಾವನೆಯನ್ನು ಅಹಿಂಸಾತ್ಮಕವಾಗಿ ರಾಷ್ಟ್ರೀ-
 ಯತೆಯತ್ತು ಹೊರಳಿಸುವ ‘ಸೌಭಾಗ್ಯಸೀರಿ,’ ಆಧಿಕ ಪ್ರವಂಚದಲ್ಲಿಯ
 ಕಲ್ಪೊಲವನ್ನು ಜಿತ್ತಿಸುವ—ಅದಕ್ಕುಂತೆ ಮುಖ್ಯವಾಗಿ ನಾಡಿಗೋಸುಗ
 ರಾಜನು ಮಾಡಿದ ಸ್ವಾಧಿತ್ಯಾಗವನ್ನು ಎದೆಯಲ್ಲಿ ರೇಖಿಸುವ ‘ಬ್ಯಾಂಕಿನ
 ದಿವಾಳಿ,’ ಕಲಿತವರೆ, ಕಲಿಯದವರ ಬದುಕಿನ ಎರಡು ಚಿತ್ತಗಳನ್ನು
 ಎದುರಿಗೆ ಹಿಡಿದು, ಪ್ರಶ್ನಾಧಿಕ ರೂಪದಲ್ಲಿ ಉತ್ತರವನ್ನು ಮನಂಬುಗಿಸುವ
 ‘ಸಫ್ರೆಕ್ಟೆಯ ರಹಸ್ಯ,’ ಬಾಳಿನಲ್ಲಿ ವಾಮುಲಿಯ ವಿಷಯವಾಗಿರುವ
 ಗಾಡಹಂಡಿರಲ್ಲಿಯ ವಿಚಾರಭಿನ್ನತೆಯಿಂದುಂಟಾಗುವ ತೊಡಕನ್ನು ನಯ
 ಏಗಿ ಬಿಡಿಸುವ ‘ಬೆಣ್ಣೆಯಲ್ಲಿ ಕೂದಲು,’ ನ್ಯಾಯದಾನದ ಸ್ವಷ್ಟಪ್ರಾತ
 ಸಾವಿತ್ರ್ಯವನ್ನು ಪ್ರತಿಪಾದಿಸುವ ‘ಪಂಚ ಪರಮೇಶ್ವರ,’ ಕೊನೆಯದಾಗಿ
 ಸಾವುಕಾರಿಕೆಯ ಬಲೆಯೊಳಗೆ ವಂಶಪರಂಪರೆಯಾಗಿ ಸೀಲಿಕ ತೊಳಿಲಾಡುವ
 ಬಡವನ ಚಿತ್ತ ‘ಒಂದೂಕಾಲು ಸೇರು ಗೋದಿ’—ಹೀಗೆ ಇಲ್ಲಿ ನೀಡಿದ
 ಎಣು ಕತೆಗಳು ವಿವಿಧ ಬಗೆಯವಾಗಿವೆ.

ಇನ್ನು ವಾಡಿಕೆಯಂತೆ, ಕತೆಗಳಲ್ಲಿಯ ಗುಣದೋವಗಳ ವಿಷಯದಲ್ಲಿ
 ದೋಷಗಳು ನನ್ನ ವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡು, ವಿಮರ್ಶಿಯ
 ಕಾರ್ಯವನ್ನು ಸಹೃದಯ ವಾಚಕರಿಗೇ ಒಪ್ಪಿಸುತ್ತೇನೆ. ನಾನು ಈಂದೀ
 ಭಾವೆಯ ಆಭಿಜ್ಞನೆಂದಲ್ಲ, ಪ್ರೀತಿಯ ಆಭ್ಯಾಸಿಯೆಂದು—ಬಂಗಾಲದ
 ಶರಚ್ಚಂದ್ರರ ತರುವಾಯ ನನ್ನ ರಸಿಕಹೃದಯವನ್ನು ತಣಿಸಿದ ಪ್ರೇಮಚಂದರ
 ಮೇಲಿನ ಶ್ರದ್ಧೆಯಿಂದ—ಆವರ ಕೆಲವು ಕತೆಗಳನ್ನು ನನ್ನ ತಾಯ್ಯುಡಿಯಲ್ಲಿ
 ತಂದಿದ್ದೀನೆ ಎಂಬುದನ್ನು ಅರಿಕೆ ಮಾಡಿಕೊಂಡು, ಶ್ರೀ. ಬುಲ್ಲಿ
 ಬಿಂದುಮಾಧವರವರು ನನ್ನ ಗೈಮೆಯನ್ನು ಮನತೆಯಿಂದ ಅಂಗೀಕರಿಸಿ
 ‘ಮಿಂಚಿನಬಳ್ಳಿ’ಯಲ್ಲಿ ಆರಳಿಸಿ ಪ್ರೇತಾಂಹಿಸಿದ್ದ ಕಾಗ್ಗಿ ಆವರಿಗೆ ಮನವಾರೆ
 ಕೃತಜ್ಞತೆ ಸಲ್ಲಿಸಿ ಮೂರನೆಯ ಮಾತು ಮುಗಿಸುವೆ.

ಪ್ರೇಮಚಂಡ ಕಥಾ ಸಾಹಿತ್ಯ

ಮಾನಸರೋವರ

ಅನುವಾದಕ :

ಮೇನುಂಡಿ ಮಲ್ಲ್ಯಾರಿ

ಶಾಂತಿ	೧
ಸೌಭಾಗ್ಯಸೀರೆ	೨೬
ಬ್ಯಾಂಕೆನ ದಿನಾಳಿ	೩೬
ಸಭ್ಯತೆಯ ರಹಸ್ಯ	೪೨
ಬೆಣ್ಣೆಯಲ್ಲಿ ಕೂಡಲು	೫೮
ಪಂಚಪರಮೇಶ್ವರ	೬೪
ಒಂದೂಕಾಲುಸೇರು ಗೋದಿ ಗಳು	೭೨

ಶಾ ० ३

ನಾನು ಆತ್ಮಮನಸೆಗೆ ಬಂದಾಗ, ತೀರ ಕಗ್ಗಳಾಗಿದ್ದೆ. ಉಡಿಗೆತೊಡಿಗೆ ಯಲ್ಲಿ ಒಂದು ಅಂದವಿಲ್ಲ; ಮಾತುಕತೆಯಲ್ಲಿ ಒಂದು ಜೀಂದವಿಲ್ಲ. ಯಾರೋಡ ನೇರೂ ಮೋಗನೆತ್ತಿ ಮಾತನಾಡುತ್ತಿರಲಿಲ್ಲ. ಕಣ್ಣ ತಮಗೆ ತಾವೇ ಮುಚ್ಚಿಕೊಳ್ಳುತ್ತಿದ್ದವು. ಯಾರೆಂದರಿಗೆ ಹೋಗಲೂ ನಾಚುತ್ತಿದ್ದೆ; ಬುರುಕಿಯಲ್ಲದೆ ಹೆಂಗುಸರ ಮುಂದೆಯೂ ಹೋಗಲು ಸಂಕೋಚ. ನಾನು ಸ್ವಲ್ಪಿಗಿಂದೀ ಕಲಿತ್ತಿದ್ದೆ; ಆದರೆ ಕಾದಂಬರಿ, ನಾಟಕ ಮುಂತಾದುವನ್ನು ಓದುವುದರಲ್ಲಿ ಅಭಿರುಚಿಯಿರಲಿಲ್ಲ. ಸಮಯ ದೊರೆತರೆ ರಾಮಾಯಣ ಓದುತ್ತಿದ್ದೆ. ಆದು ನನ್ನ ಮನಸಿಗೆ ಬಹು ಹಿಡಿಯುತ್ತಿತ್ತು. ಆದು ಮಾನವನ ರಚನೆ ಎಂದು ನಾನು ತಿಳಿಯುತ್ತಿರಲಿಲ್ಲ; ಯಾವ ದೇವತೆಯೂ ರಚಿಸಿದುದೆಂದು ನನ್ನ ಪೂರ್ಣವಿಶ್ವಾಸ. ಮಾನವರು ಇಷ್ಟ ಬಾಧಿವಂತರು, ಇಷ್ಟ ಸಹೃದಯರು ಎಂದು ನನಗೆನಿಸುತ್ತಿರಲಿಲ್ಲ. ದಿನವೆಲ್ಲ ನಾನು ಒಂದಿಲ್ಲಾಂದು ಕೆಲಸದಲ್ಲಿ ತೊಡಗಿರುತ್ತಿದ್ದೆ; ಯಾವ ಕೆಲಸವೂ ಇಳ್ಳಿದಿದ್ದರೆ ರಾಟೆಯಿಂದ ನೂಲುವುದು. ಮುದುಕ ಅತ್ಯೈಯನ್ನು ಕಂಡರೆ ಥರಥರ ನಡುಗುತ್ತಿದ್ದೆ. ಒಂದು ದಿನ ಸಾರಿಗೆ ಉಪ್ಪು ಹೆಚ್ಚಾಗಿಬಿಟ್ಟಿತು. ಉಂಟಕ್ಕೆ ಕುಳಿತಾಗ ಮಾನವನರು, ‘ಉಪ್ಪು ಸ್ವಲ್ಪ ನೋಡಿ ಹಾಕು,’ ಎಂದಿಷ್ಟೇ ಅಂದರು. ಇಷ್ಟಕ್ಕೇ ನನ್ನ ಎದೆ ಬಡಿದುಕೊಳ್ಳುತ್ತಿತ್ತು. ಇದಕ್ಕಿಂತ ಹೆಚ್ಚಿನ ಹೆಟ್ಟು ಉಂಟೀ?

ನನ್ನ ಬಾಬೂಜಿ(ಪತಿ)ಗೆ ನನ್ನ ಈ ಕಗ್ಗತನ ಸೇರುತ್ತಿರಲಿಲ್ಲ. ಆವರು ವಕೇಲರು. ಶ್ರೀಕೃಂದಲ್ಲಿ ಉಚ್ಚೋಚ್ಚ ಪದವಿಗಳನ್ನು ಪಡೆದಿದ್ದರು. ನನ್ನಲ್ಲಿ ಅವರಿಗೆ ಸ್ವೇಮನವಿದ್ದಿತು; ಆದರೆ ಆ ಸ್ವೇಮನದಲ್ಲಿ ದಯೆಯ ಪ್ರಮಾಣವೇ ಅಧಿಕ. ಸ್ವೀಯರ ರೀತಿನೀತಿ, ಶ್ರೀಕೃಂದ. ಸಂಸ್ಕೃತಿಗಳ ವಿಷಯದಲ್ಲಿ ಅವರ

ವಿಚಾರ ಅಶ್ಯಂತೆ ಉದಾರವಾಗಿತ್ತು. ಆ ವಿಚಾರಗಳಿಂದ ತೀರ ಕೇಳಮಟ್ಟೆ ದಲ್ಲಿ ನನ್ನನ್ನು ಕಂಡು ಅವರ ಮನಸ್ಸು ಬಹುಶಃ ಒಳಗೊಳಿಗೆ ವಿನ್ಯಾವಾಗುತ್ತತ್ತು; ಆದರೆ ಆದರಲ್ಲಿ ನನ್ನ ತಪ್ಪೇನೂ ಇಲ್ಲದುದನ್ನು ಕಂಡು ನಮ್ಮ ರೂಢಿ ಪರಿಪರೆಗಳ ಮೇಲೆ ಅವರು ರೀಗುತ್ತಿದ್ದರು. ನನ್ನೊಂದಿಗೆ ಕೂಲಿತು ಮಾತ ನಾಡುವುದರಲ್ಲಿ ಎಷ್ಟು ಆನಂದವೇನಿಸುತ್ತಿರಲ್ಲ. ಮುಲಗಲು ಬರುವಾಗ ಒಂದಿಲ್ಲಿಂದು ಇಂಗ್ಲಿಶ್ ಪುಸ್ತಕ ತರುತ್ತಿದ್ದರು, ನಿದ್ದೆ ಬರುವತೆನಕ ಓದುತ್ತಿದ್ದರು. ನಾನು ಒಮ್ಮೊಮ್ಮೆ ಏನು ಓದುತ್ತೀರಿ ಎಂದು ಕೇಳಿದರೆ, ನನ್ನ ಕಡೆ ಕರುಣಾದೃಷ್ಟಿಯಿಂದ ಸೋಡಿ ಉತ್ತರ ಕೂಡುತ್ತಿದ್ದರು— ‘ಎನೆಂದು ಹೇಳಲಿ ನಿನಗೆ? ಆಸ್ಕರಾವೈಲ್ಡನ ಸರ್ವೋತ್ಕೃಷ್ಟ ಕ್ರೈಷ್ಟಿಯನ್ ಇದು.’ ನನ್ನ ಅನರ್ಥತೆಯ ಬಗ್ಗೆ ನಾನು ನಾಚುತ್ತಿದ್ದೆ. ಇಂತಹ ವಿದ್ವಾನ್ ಪುರುವನಿಗೆ ನಾನು ತಕ್ಕುವಳಿಲ್ಲ, ಯಾವುದಾದರೂ ಕಗ್ಗಮನನಿಗೆ ಬೀಳಬೇರೆತ್ತು ಎಂದು ನನ್ನನ್ನು ಧಿಕ್ಕರಿಸಿಕೊಳ್ಳುತ್ತಿದ್ದೆ; ಬಾಬೂಜಿ ನನ್ನನ್ನು ಅನಾದರ ದೃಷ್ಟಿಯಿಂದ ಕಾಣುತ್ತಿರಲ್ಲಿ,— ಅದೇ ನನ್ನ ಸೌಭಾಗ್ಯ ಎನಿಸುತ್ತಿತ್ತು.

ಒಂದು ದಿನ ಸಂಜಿಯ ಮುಂದೆ ನಾನು ರಾಮಾಯಣ ಓದುತ್ತಿದ್ದೆ. ಭರತಜೀ ರಾಮಚಂದ್ರಜಿಯನ್ನು ಹುಡುಕಿಕೊಂಡು ಹೊರಟಿದ್ದು. ಅವನ ಕರುಣವಿಲಾಪದಿಂದ ನನ್ನ ಹೃದಯ ಗದ್ದದವಾಗುತ್ತಿಲಿತ್ತು; ಕಣ್ಣಗಳಲ್ಲಿ ನಿರು ಹರಿಯುತ್ತಿತ್ತು; ಎದೆ ತುಂಬಿಬರುತ್ತಿಲಿತ್ತು. ಪಕ್ಕನೆ ಬಾಬೂಜಿ ಕೋಣಿಯೊಳಗೆ ಬಂದರು. ನಾನು ಕೂಡಲೇ ಪುಸ್ತಕ ಮುಚ್ಚಿದೆ. ನನ್ನ ಕಗ್ಗತನವನ್ನು ಆದಷ್ಟು ಮಟ್ಟಿಗೂ ಅವರೆದುರು ತೋರಿಗೆಡುತ್ತಿರಲ್ಲಿ. ಆದರಂದು ಅವರು ಪುಸ್ತಕ ಸೋಡಿಬಿಟ್ಟಿರು.

“ರಾಮಾಯಣ ಅಲ್ಲವೇ?” ಎಂದೆ ಕೇಳಿಬಿಟ್ಟಿರು.

ನಾನು ತಪ್ಪಿಗಾತ್ಮಿಯಂತೆ ತಲೆ ತಗ್ಗಿಸಿದೆ.

“ಹಾಂ, ಹಾಗೇ ಸೋಡುತ್ತಿದ್ದೆ.” ಎಂದೆ.

ಬಾಬೂಜಿ, “ಬಹು ಒಕ್ಕೆಯ ಪುಸ್ತಕ, ಸಂದೇಹವಿಲ್ಲ, ಭಾವಪೂರ್ಣ ವಾಗಿದೆ. ಆದರೆ ಇಂಗ್ಲಿಶ್ ಇಲ್ಲವೇ ಫ್ರೆಂಚ್ ಲೇಖಕರು ತೋರಿಸಿದ ಹಾಗೆ

ಇದರಲ್ಲಿ ಮಾನವಚರಿತ್ಯಯನ್ನು ಅಪ್ಪು ಚೆನ್ನಾಗಿ ತೋರಿಸಿಲ್ಲ. ನಿನಗೇನೂ ತಿಳಿಯಲಿಕ್ಕಿಲ್ಲ, ಶದರೂ ಹೇಳಿದರೆ ನಷ್ಟವೇನಿಲ್ಲ : ಇತ್ತೀಚೆ ಯುರೋಪಿನಲ್ಲಿ ವಾಸ್ತವಿಕತೆಯ ಯುಗ ನಡೆಯುತ್ತದೆ. ಅವರು ಮಾಡುವ ಮನೋಭಾವಗಳ ಏಳು-ಬೀಳುಗಳ ವಣಿನೇ ಓದಿದರೆ ಅಶ್ವ ಯುರೋಪಾಗುತ್ತದೆ. ನಮ್ಮಲ್ಲಿ ಕವಿಗಳು ಅಡಿಗಡಿಗೂ ಧರ್ಮ-ನೀತಿಗಳ ಕಡೆಗೆ ದೃಷ್ಟಿ ಇದಬೇಕಾಗುತ್ತದೆ, ಇದರಿಂದ ಎಷ್ಟೋ ಸಲ ಅವರ ಭಾವಗಳಲ್ಲಿ ಅಸ್ವಾಭಾವಿಕತೆ ಬಂದುಬಿಡುತ್ತದೆ. ಇದೇ ಕುಂದು, ತುಲಸಿದಾಸನಲ್ಲಿಯೂ ಇದೆ.” ಎಂದರು.

ಆಗ ನನಗೆ ಕೊಂಡವೂ ತಿಳಿಯಲಿಲ್ಲ. “ ಇದೇ ನನಗೆ ಹೆಚ್ಚಾಯ್ದು, ಇಂಗ್ರೇಜಿ ಪುಸ್ತಕ ಹೇಗೆ ತಿಳಿದುಕೊಳ್ಳಲಿ ? ” ಎಂದೆ.

“ ಅದೇನೂ ಕರಿನ ಮಾತ್ರಲ್ಲ. ದಿನಾಲು ಒಂದು ಗಂಟೆ ಓದಿದರೂ ಸ್ವಲ್ಪ ಕಾಲದಲ್ಲಿ ಎಷ್ಟೋ ಕೆಲಿತುಕೊಳ್ಳಬಹುದು. ಆದರೆ ನೀನಂತೂ ನನ್ನ ಮಾತು ಕೇಳಬಾರದೆಂದು ಆಣಿ ಇಟ್ಟುಕೊಂಡ ಕಾಗೆ ಕಾಣುತ್ತದೆ. ನನ್ನೊಂದಿಗೆ ನಾಚುವ ಅಗತ್ಯವಿಲ್ಲ ಎಂದೆಷ್ಟು ತಿಳಿಸಿಹೇಳಿದೆ ನಾನು ; ನಿನಗೆ ಸ್ವಲ್ಪವೂ ನಾಟಲಿಲ್ಲ. ನಾನು ಹೇಳಿಯೇ ಹೇಳುತ್ತೇನೇ— ಸ್ವಲ್ಪ ಓರಣವಾಗಿ ಇರು; ಸೌಂದರ್ಯವನ್ನು ಕೊಡುವ ದೇವರು . ಅದರ ಶೃಂಗಾರವನ್ನೂ ಅಪೇಕ್ಷಿಸುತ್ತಾನೆ, ಎಂದು. ಅವರಿ ನಿನ್ನ ದೃಷ್ಟಿಯಲ್ಲಿ ಅದಕ್ಕೆ ಬೆಲೆ ಕಂಚಿತೂ ಇಲ್ಲವೆಂದು ತೋರುತ್ತದೆ. ಅಥವಾ, ಬಹುಶಃ ನನ್ನಂತರ ಕುರೂಸಿಗೆ ನೀನು ಹೇಗಿದ್ದರೂ ಅಗತ್ಯಕ್ಕೆಂತಲೂ ಹೆಚ್ಚು ಚೆನ್ನಾಗಿದ್ದೇನೀಂದು ತಿಳಿದು ಕೊಂಡಂತಿದೆ. ಇದು ನನ್ನ ಮೇಲೆ ಅತ್ಯಾಚಾರ. ನನಗೆ ನೀನು ತಿವಿದು ಚುಚ್ಚಿ ವೈರಾಗ್ಯವನ್ನು ಕಲಿಸಬೇಕೆನ್ನುತ್ತೀ. ನಾನು ಹಗಲಿರುಳು ದುಡಿದು ಗಳಿಸುತ್ತೇನೇ, ಸಾಪ್ತಾಭಾವಿಕವಾಗಿಯೇ ಆ ಹಣದ ಸದ್ವಿನಿಯೋಗವಾಗ ಬೇಕೆಂದು ಅಪೇಕ್ಷಿಸುತ್ತೀನೇ. ಆದರೆ ನಿನ್ನ ಕಗ್ಗತನ, ಹಳೆಯ ವಿಚಾರಗಳು ನನ್ನ ಎಲ್ಲ ಪರಿಶ್ರಮದ ಮೇಲೂ ನೀರು ಹುಯ್ಯುತ್ತಿವೆ. ಹೆಂಗುಸರು ಅಡಿಗೆ ನೂಡುವುದು, ಮಕ್ಕಳನ್ನು ಸಲಹುವುದು, ಗಂಡನನ್ನು ಸೇವಿಸುವುದು, ಪಕಾದಶೀವೃತ ಪಾಲಿಸುವುದು ಇವಕ್ಕಾಗಿ ಮಾತ್ರವೇ ಇಲ್ಲ. ಅವರ ಬಾಳಿನ ಗುರಿ ಇದಕ್ಕೂ ಬಹಳ ಎತ್ತರವಾಗಿದೆ. ಮನುಷ್ಯರ ಎಲ್ಲ ಸಾಮಾಜಿಕ

ಮತ್ತು ಮಾನಸಿಕ ವಿವರಗಳಲ್ಲಿ ಸಮಾನತೆಯಿಂದ ಭಾಗಿಯಾಗಲು ಅಧಿಕಾರ ಇದೆ ಅವರಿಗೆ. ಮನುಷ್ಯರಂತೆ ಸ್ವತಂತ್ರವಾಗಿರಲು ಆವರಿಗೂ ಹಕ್ಕುಂಟು. ನಿನ್ನ ಈ ಬಂಧನಾವಸ್ತೀಯನ್ನು ಕಂಡು ನನಗೆ ಬಹಳ ದುಃಖ ವಾಗುತ್ತದೆ. ಸ್ತ್ರೀ ಪುರುಷನ ಅಧಾರಂಗಿ ಎನಿಸಿದ್ದಾಳೆ; ಆದರೆ ನೀನು ನನ್ನ ಮಾನಸಿಕ ಅಧಿವಾ ಸಾಮಾಜಿಕ ಆವಶ್ಯಕತೆಯೊಂದನ್ನೂ ಪೂರಿಸುವುದಿಲ್ಲ. ನನ್ನ ನಿನ್ನ ಧರ್ಮ ಬೇರೆ. ಆಚಾರವಿಚಾರ ಬೇರೆ, ಆವೋದ್ಧರ್ಮ ಪ್ರವೋದಗಳ ವಿವರಗಳೂ ಬೇರೆ. ಜೀವನದ ಯಾವ ಕಾರ್ಯದಲ್ಲಿಯೂ ಯಾವ ಬಗೆಯ ಸಹಾಯವೂ ನಿನ್ನಿಂದ ದೊರೆಯುವ ಹಾಗಿಲ್ಲ ನನಗೆ. ಇಂತಹ ಆವಶ್ಯಕ್ಯ ನಿನ್ನ ಜೀವನ ಎಷ್ಟು ಶೋಷಣೀಯವಾಗಿ ಸಾಗಿದೆ ಎಂಬುದನ್ನು ನೀನೇ ವಿಚಾರ ಮಾಡಬಹುದು. ”

ಬಾಬೂಜಿಯವರ ಮಾತು ದಿಟ್ಟ. ಆವರ ಕೊರಳಿಗೆ ಒಂದು ಸಂಕೋಳಿ ಯಂತೆ ಬಿಡ್ಡಿದ್ದೆ ನಾನು. ಅಂದಿನಿಂದ ಆವರ ಹೇಳಿಕೆಯಂತೆ ನಡೆಯುವ ಸಂಕಲ್ಪಮಾಡಿದೆ. ನನ್ನ ದೇವತೆಯನ್ನು ಅದು ಹೇಗೆ ಇವು ಸನ್ನಿಗೊಳಿಸುವುದು?

೨

ಉಡಿಗೆತೊಡಿಗೆಯ ವಿವರಗಳಲ್ಲಿ ನನಗೆ ಪ್ರೀತಿ ಇರಲಿಲ್ಲ ಎಂದಾದರೂ ಹೇಗೆ ಹೇಳಲಿ? ಇತ್ತು, ಮುಕ್ಕೆ ಹೆಂಗುಸರಿಗೆ ಎಸ್ಟ್ರಿಪುದೊ ಆಷ್ಟುತ್ತು. ಹುಡುಗರೂ ಮುದುಕರೂ ಸಿಂಗಾರವನ್ನು ಮೇಚ್ಚುತ್ತಿರುವಾಗ ನಾನಂತೂ ಯುವತಿ. ಮನಸು ಒಳಗೊಳಗೇ ಹಂತ ವಾಡುತ್ತಿತ್ತು. ನಮ್ಮ ತವರು ಮನೆಯಲ್ಲಿ ಒರಟು ಉಣಿಸು ತಿನಿಸು,. ಉರಟು ಉಡಿಗೆತೊಡಿಗೆಯ ಪರಿಪಾಠವಿತ್ತು. ನಮ್ಮ ಶಾಯಿ ಆಜ್ಞೆ ಕ್ಕೆಲಿ ನೂತು ನೇಕಾರರಿಂದ ನೇಯಿಸಿಕೊಳ್ಳುತ್ತಿದ್ದರು. ಹೊರಗಿಂದ ತರುವ ಬಟ್ಟೆ ತೀರ ಕಡಿಮೆ. ನಾನು ಸ್ವಲ್ಪ ನಯವಾದ ಬಟ್ಟೆ ಉಡಲು ಆವೇಶಿಸಿದರೆ, ಸಿಂಗಾರದ ಒಲವು ಶೋರಿಸಿದರೆ ನಮ್ಮ ಶಾಯಿ ಜಬರಿಸುತ್ತಿದ್ದರು; ಒಕ್ಕೆಯ ಮನೆತನದ ಹುಡುಗಿಯರಿಗೆ ಆಮ್ಮ ಸಿಂಗಾರ-ಓವಿ ಶೋಭಿಸುವುದಿಲ್ಲ ಎಂದು ಬಂದ್ದಿ

ಹೇಳುತ್ತಿದ್ದರು; ಅಂತಹ ಅಭಾಷೆ ಒಳ್ಳೆಯದಲ್ಲಿ ಎನ್ನುತ್ತಿದ್ದರು. ಎಂದಾದರೂ ನಾನೂ ಕನ್ನಡಿಯ ಮುಂದೆ ನಿಂತುದನ್ನು ಕಂಡರೆ ಸಿಟ್ಟು ಮಾಡುತ್ತಿದ್ದರು. ಆದರಿಗೆ ಬಾಬೂಜಿಯವರ ಹಟ್ಟದಿಂದ ನನ್ನ ಆಭಯ ದೂರಾಗತೊಂಗಿತು. ನನ್ನ ಅತ್ಯೇ ನಾದಿನಿಯರು ಸಿಂಗಾರ—ಕೊಗಸುಗಳಿಗೆ ಮೂಗುಮುರಿಯುತ್ತಿದ್ದರು. ಆದರೆ ಆದರ ಪರಿವೆ ನನಗಿರಲಿಲ್ಲ. ಬಾಬೂಜಿಯವರ ಪ್ರೇಮಪೂರ್ಣದೃಷ್ಟಿಗಾಗಿ ಬಯ್ದರೂ ಸಹಿಸುತ್ತಿದ್ದೇ. ಈಗ ಆವರ ನನ್ನ ವಿಚಾರಗಳು ಒಂದಾಗುತ್ತ ನಡೆದಿದ್ದವು. ಅವರು ಹೆಚ್ಚು ಪ್ರಸನ್ನ ರಾಗಿರುವಂತೆ ಕಾಣುತ್ತಿತ್ತು. ನನಗಾಗಿ ಘ್ರಾಶನೇಬಲ್ಲಿ ಸೀರೆ, ಸುಂದರವಾದ ಜಾಕೆಟ್‌ಪ್ರೆಸ್, ಮಿರುಗುವ ಜೋಡು. ಜರತಾರಿ ನಕ್ಕೆಯ ಸ್ಲೀಪರುಗಳನ್ನು ತರುತ್ತಿದ್ದರು. ಆದರೆ ಆವನ್ನು ಧರಿಸಿ ಯಾರ ಎದುರಿಗೂ ಹೋಗುತ್ತಿರಲಿಲ್ಲ; ಕೇವಲ ಬಾಬೂಜಿಯವರ ಎದುರು ಧರಿಸುವುದಕ್ಕಾಗಿ ಇರಿಸಿದ್ದೇ. ಈ ವೇಷಭಾವಣದಲ್ಲಿ ನನ್ನನ್ನು ಕಂಡು ಆವರು ಬಹು ಪ್ರಸನ್ನರಾಗುತ್ತಿದ್ದರು. ನಾರಿ ಗಂಡನ ಮೆಚ್ಚಿಕೆಗಾಗಿ ಏನನ್ನು ಮಾಡಲಾರಳು? ನನ್ನ ಸಮಯ ಮನೆಗೆಲಸಗಳಿಗಂತ ಸೊಗಸು—ಸಿಂಗಾರದಲ್ಲಿ, ಓವನಲ್ಲಿ ಹೆಚ್ಚಾಗಿ ಕಳೆಯ ತೊಡಗಿತು. ಪುಸ್ತಕಗಳಲ್ಲಿ ನನ್ನ ಪ್ರೀತಿ ಹೆಚ್ಚಿತು.

ನಾನಿನನ್ನ ಅತ್ಯೇ ಮಾವಂದಿರನ್ನು ಗೌರವಿಸುತ್ತಿದ್ದೇ, ಆವರೆದುರಿಸಲ್ಲಿ ಬೂಟು—ಗೌನು ಧರಿಸಲು ಅಂಜುತ್ತಿದ್ದನಾದರೂ ಅವರ ಬುದ್ಧಿಯ ಮಾತ್ರ ಗಳು ನನಗೆ ಸೇರುತ್ತಿರಲಿಲ್ಲ. ನನ್ನ ಗಂಡ ತಿಂಗಳೂ ಸೂರಾರು ರೂಪಾಯಿ ಗಳಿಸುತ್ತಾರೆ, ಮನೆಯಲ್ಲಿ ನಾನೇಕೆ ತೊತ್ತಾಗಿ ಇರಬೇಕು? ನನಗೆ ತಿಳಿದನ್ನು ಕೆಲಸ ನಾನು ಮಾಡುತ್ತೇನೇ; ನನಗೆ ಅಪ್ಪಣಿ ಮಾಡಲು ಇವರು ಯಾರು?— ಎಂದು ಯೋಚಿಸುತ್ತಿದ್ದೇ. ನನ್ನಲ್ಲಿ ಆತ್ಮಾಭಿಮಾನದ ಪ್ರಮಾಣ ಹೆಚ್ಚು ತೊಡಗಿತು. ಅತ್ಯೇಯವರು ಏನಾದರೂ ಕೆಲಸ ಹೇಳಿದರೆ ಬುದ್ಧಿಪೂರ್ವಕ ವಾಗಿ ತಪ್ಪಿಸುತ್ತಿದ್ದೇ. ಒಂದು ದಿನ ಆವರು, ಬೆಳಗಿನ ಉಪಹಾರಕ್ಕಾಗಿ ಉಸಳಿ ಮಾಡು ಎಂದು ಹೇಳಿದರು. ನಾನು ಕೇಳಿಯೂ ಕೇಳಿದಂತೆ ಇದ್ದು ಬಿಟ್ಟೆ. ಅತ್ಯೇಯವರು ತುಸು ಹೊತ್ತು ಕಾಯ್ದರು. ನಾನು ಕೊಣಕೆಯಿಂದ ಕೊರಬಿಇಂದಿರಲು ಆವರಿಗೆ ರೇಗಿತು. ಅವರದು ಬಲು ಸಿದುಕಿನ ಪ್ರಕೃತಿ.

ಸಣ್ಣ ಸಣ್ಣ ಮಾತಿಗೂ ಗುರ್ತಿಸ್ತುತ್ತಿದ್ದರು. ಅವರಿಗೆ ತಮ್ಮ ಪ್ರತಿಷ್ಠೆಯ ಅಭಿಮಾನ ಹೆಚ್ಚು; ನನ್ನನ್ನವರು ತೋತ್ತಿಂದೇ ಭಾವಿಸಿದ್ದರು. ಹಾಂ, ತಮ್ಮ ಹೆಣ್ಣು ಮರ್ಕು ಲೋಡನೆ ಯಾವಾಗಲೂ ನಯವಾಗಿ ನಡೆದುಕೊಳ್ಳುತ್ತಿದ್ದರು. ಆದರೆ, ಅವರನ್ನು ತಲೆಗೇರಿಸಿಕೊಂಡಿದ್ದರೀದು ನಾನೆನ್ನತ್ತೇನೆ. ಅವರು ಖಟ್ಟುಸಿಪ್ಪಿನಿಂದ ನನ್ನ ಕೋಣೆಯ ಬಾಗಿಲಬಳಿ ಬಂದು, “ನಿನಗೆ ಉವಹಾರ ತಯಾರಿಸಲಿಕ್ಕೆ ಹೇಳಿದ್ದು, ತಯಾರಿಸಿದೆಯಾ?” ಎಂದರು. “ಇನ್ನೂ ಪುರಸತ್ತು ಸಿಕ್ಕಲಿಲ್ಲ” ಎಂದು ನಾನೂ ಸಿಪ್ಪಿನಿಂದ ಉತ್ತರವಿತ್ತೆ.

“ಅಂದರೆ, ಹಗಲೆಲ್ಲಾ ಬಿದ್ದಕೊಂಡಿರೋದೇ ನಿನ್ನ ಕೆಲಸ ಅಂತಿಯಾ? ಇತ್ತೀಚೆ ಏನಾಗಿದೆ ನಿನಗೆ? ಯಾತರ ಸೊಕ್ಕು ಇದು? ಗಂಡ ಗಳಿಸುತ್ತಾನೆ, ನಾ ಯಾಕ ದುಡೀಲಿ ಅಂತಾನೋ? ಈ ಸೊಕ್ಕೆನಾಗ ಮರೀ ಬ್ಯಾಡ—ನಿನ್ನ ಗುಂಡ ಲಕ್ಷ ಗಳಿಸಲಿ, ಮನೆಯಾಗ ನಂದೇ ರಾಜ್ಯ. ಈಗ ಆವ ನಾಲ್ಕು ದುಡ್ಡ ತರಲಿಕ್ಕೆ ಹತ್ತಾನ್ನ, ಆಗಲೇ ಬಂತು ನಿನಗ ಮನೀ ಯಜಮಾನಿಯಾಗೋ ಹೋಸು! ಆದರೆ ಅವನನ್ನು ಪಾಲನ ಪ್ರೋಫೆಣ ವಾಡಲಿಕ್ಕೆ ನೀ ಬುದಿದ್ದಿಲ್ಲ, ನಾನೇ ಅವನನ್ನು ಬೆಳಿಸಿ ಓದಿಸಿ ಮನಸ್ಯನ್ನ ಮಾಡಿದೆ. ಭಲೆ! ನಿನ್ನ ಮೊನ್ನಿನ ಹುಡುಗಿ, ಈಗನಿಂದಲೇ ಈ ಗವ್ರ !”

ನಾನು ಅಳಲಾರಂಭಿಸಿದೆ. ಬಾಯಿಂದ ಮಾತೇ ಹೊರಡಲಿಲ್ಲ. ಬಾಬಳಜಿ ಮೇಲಿನ ಕೋಣೆಯಲ್ಲಿ ಓದುತ್ತ ಕುಳಿತ್ತಿದ್ದರು. ಈ ಮಾತು ಅವರು ಕೇಳಿದರು. ಬಹಳ ಸೊಂದುಕೊಂಡರು. ರಾತ್ರಿ ಕೋಣಿಗೆ ಬಂದಾಗ ಅವರೆಂದರು: “ಇವೊತ್ತು ಸೋಡಿದೆಯಾ ಅವುನ ಸಿಟ್ಟು? ಇಂತಹ ಅತ್ಯಾಚಾರದಿಂದಲೇ ಹೆಂಗುಸರಿಗೆ ಬದುಕು ಬೆಟ್ಟಿದಂತೆ ಎನಿಸುವುದು. ಈ ಮಾತುಗಳಿಂದ ಹೃದಯದಲ್ಲಿ ಆಗುವ ವೇದನೆ ಹೇಳಲು ಅಸಾಧ್ಯ. ಜೀವನ ಭಾರವಾಗುತ್ತದೆ, ಹೃದಯ ಜರ್ಜರವಾಗುತ್ತದೆ, ಮನಸ್ಯನ ಆತ್ಮಾನ್ನತ್ತಿ, — ಗಾಳಿ ಬೆಳಕು ನೀರು ಇಲ್ಲದ ಗಿಡ ಒಣಗುವಂತೆ ನಷ್ಟವಾಗುತ್ತದೆ. ನಮ್ಮ ಮನೆಗಳಲ್ಲಿ ಇದು ಮಹಾ ಅನ್ಯಾಯ. ನಾನಂತೂ ಅವರ ಮಗ. ಅವರ ಮುಂದೆ ಬಾಯಿ ಬಿಡಲಾರೆ. ನನ್ನ ಮೇಲೆ ಅವರ ಅಧಿಕಾರ

ಅತಿಕೆಯವಾಗಿದೆ. ಅವರಿಗೆದುರಾಗಿ ಒಂದು ಶಬ್ದ ಉಚ್ಛರಿಸುವುದೂ ನನಗೆ ಲಜ್ಜೆ ಸ್ವದ; ಈ ಬಂಧನ ನಿನಗೂ ಇದೆ. ಅವರು ಆಡಿದುದನ್ನು ನೀನು ಭಾಯಿ ಮುಚ್ಚಿಕೊಂಡು ಕೇಳಿರದಿದ್ದರೆ ನನಗೆ ಬಹಳ ದುಃಖವಾಗುತ್ತಿತ್ತು. ಕದಾಚಿತ್ತ ನಾನು ವಿವವನ್ನೇ ತೆಗೆದುಕೊಳ್ಳುತ್ತಿದ್ದೆ. ಈ ಪರಿಸಿತಿಯಲ್ಲಿ ಎರಡು ಮಾತ್ರ ಉಪಾಯ— ಸದ್ವೈನ ಅವರು ಅಂದದ್ದು ಆಡಿದ್ದ ಸ್ವೇರಿಸಿ ಕೊಂಡಿರುವುದು, ಇಲ್ಲವೇ ನಮ್ಮ ದಾರಿ ನಾವು ಕಂಡುಕೊಳ್ಳುವುದು. ಈಗ ಅವುನ ಸ್ವಭಾವ ಬದಲಾದಿತೆಂದು ಆಶಿಸುವುದು ಪೂರಾ ಭ್ರಮೆ. ಹೇಳು, ನಿನಗೆ ಯಾವುದು ಒಪ್ಪಿಗೆ ? ”

ನಾನು ಶಂಚಾತ್ಮಂಜುತ್ತೆ, “ ನೀವೇ ಹೇಳಿದಂತೆ ಮಾಡುತ್ತೀನೆ. ಇನ್ನೆಂದೂ ನಾನು ಓದುವುದಿಲ್ಲ, ಬರೆಯುವುದಿಲ್ಲ; ಅವರು ಏನು ಹೇಳುತ್ತಾರೆ, ಅದನ್ನು ಮಾಡುತ್ತೀನೆ. ಇದರಿಂದಲೇ ಅವರಿಗೆ ತೃಪ್ತಿಯಾಗುತ್ತಿದ್ದರೆ ಅಗಲಿ. ನಾನು ಓದಿ, ಬರೆದು ಮಾಡುವುದೇನು ? ” ಎಂದೆ.

“ ಅದರೆ ಇದು ನನಗೆ ಇಷ್ಟವಲ್ಲ. ಅವು ಈ ದಿನ ಆರಂಭ ಮಾಡಿ ದ್ವಾರೆ; ಇನ್ನು ದಿನಾಲು ಬೆಳೆಯುತ್ತೆ ಹೋಗುವುದು. ನಾನು ನಿನ್ನನ್ನು ಸಭ್ಯಕ್ಷನ್ನಾಗಿ ವಿಚಾರಶೀಲಳನ್ನಾಗಿ ಮಾಡಲು ಪ್ರಯತ್ನಿಸಿದಂತೆಲ್ಲ ಅವರಿಗೆ ಕೆಟ್ಟಿನಿಸುವುದು, ಮತ್ತು ಅವರ ಸಿಟ್ಟು ನಿನ್ನ ಮೇಲೆ ಹಾಯುವುದು. ಅವರು ಯಾವ ವಾತಾವರಣದಲ್ಲಿ ತಮ್ಮ ಆಯುಷ್ಯವನ್ನು ಕಳೆದಿರುವರೋ ಅದೀಗ ಉಳಿದಿಲ್ಲ ಎಂಬುದನ್ನು ಅವರಿಯರು. ವಿಚಾರಸ್ವಾತಂತ್ರ್ಯ ಮತ್ತು ಸಮಯಾನುಕೂಲತೆ ಅವರ ದೃಷ್ಟಿಯಲ್ಲಿ ಅಥಮಂಕೆಂಂತ ಕಡಿಮೆಯಲ್ಲ. ನನಗೊಂದು ಉಪಾಯ ಹೊಳೆದಿದೆ— ಬೇರೆ ಯಾವ ಉಂಗಾದರೂ ಹೋಗಿ ಉದ್ಯೋಗ ಹೊಡಬೇಕು. ಇಲ್ಲಿ ನನ್ನ ವಕೇಲಿಯೂ ಚೆನ್ನಾಗಿ ನಡೆದಿಲ್ಲ ಆದುದರಿಂದ ಏನಾದರೂ ನೇನ ಹುಡುಕುವ ಆವಶ್ಯಕತೆಯಲ್ಲ. ”

ಈ ಏಪಾರಿಗಿನ ನಾನೇನೂ ಎದುರು ನುಡಿಯಲ್ಲ. ಒಬ್ಬೊಂಟಿಗ ಖಾಗಿ ಇರುವುದಕ್ಕೆ ಮನಸ್ಸು ಬೆದರುತ್ತಿದ್ದರೂ ಸ್ವಾತಂತ್ರ್ಯದ ಆಶೀರ್ಣಿಂದ ಹಿಗ್ಗಿದೆ.

೫

ಆ ದಿನದಿಂದಲೇ ಆತ್ಮೀಯವರು ನನ್ನೊಂದನೆ ಮಾತುಬಿಟ್ಟರು. ತವರು ಮನೆಯವರಲ್ಲಿ, ಸೆರೆಹೊರೆಯವರಲ್ಲಿ, ನಾಡಿನಿಯರಲ್ಲಿ ನನ್ನ ಗೇಲಿ ಮಾಡ ಹೊಡಗಿದರು. ಇದರಿಂದ ನನಗೆ ಬಹಳ ಸೋವಾಗುತ್ತಿತ್ತು. ಈ ಮೊದಲು ಅವರೇನಾದರೂ ಅಂದು-ಆಡಿ ಮಾಡಿದರೆ ನನಗೆ ಒಗ್ಗಿತ್ತಿತ್ತು. ನನ್ನ ಹೃದಯದಿಂದ ಆವರ ಮಾನವಯಾರದೆ ಹಾರತೊಡಗಿತು. ಯಾರ ಮೇಲೇ ಆಗಲಿ, ಈ ರೀತಿ ಕಟ್ಟಾಕ್ಕೆ ಇಡುವುದೆಂದರೆ, ಆವರ ಹೃದಯದಲ್ಲಿ ತಮ್ಮ ಬಗೆಗಿಡ್ಡ ಆದರವನ್ನು ಕಳೆದುಕೊಳ್ಳುವುದೇ ಸ್ವೇ. ನನ್ನ ಮೇಲಿನ ದೊಡ್ಡ ಆರೋಪವೆಂದರೆ, ನಾನು ಬಾಬೂಜಿಯವರ ಮೇಲೆ ಮೋಹನಮಂತ್ರ ಉಂಡಿದ್ದೇನೆ, ಆವರು ನನ್ನ ಇಂಗಿತದಂತೆ ನಡೆಯುತ್ತಾರೆ ಎಂಬುದು. ಆದರೆ ವಾಸ್ತವವಾಗಿ ಇದರ ವಿವರಿತವಿತ್ತು.

ಭಾದ್ರಪದವಾಸ; ಜನ್ಮಾಷ್ಟಿಮಿಯ ಉಬ್ಬ ಒಂದಿತು. ಮುಕ್ಕೆಯಲ್ಲಿ ಎಲ್ಲರೂ ವೃತ ಮಾಡಿದರು. ಎಂದಿನಂತೆ ನಾನೂ ಮಾಡಿದೆ. ತಾಕೂರಜಿಯ ಜನನ ರಾತ್ರಿ ಹನ್ನೆರಡು ಗಂಟೆಗೆ ಆಗುವುದಿತ್ತು; ನಾವೆಲ್ಲದೂ ಹಾಡುತ್ತ ಬಾರಿಸುತ್ತ ಶುಳಿತಿದ್ದೇವು. ಬಾಬೂಜಿ ಈ ಆಸಭ್ಯ ಪದ್ಧತಿಯ ತೀವ್ರ ವಿರೋಧಿಗಳು. ರಾತ್ರಿ ಒಂದು ಗಂಟೆಗೆ ನಾನವರ ಕೊಳಣಿಗೆ ಹೋದೆ. ಆಗವರು “ಹೀಗೆ ಶರೀರವನ್ನು ಬಳಲಿಸುವುದರಿಂದ ಬರುವ ಲಾಭವೇನು? ಕೃಷ್ಣ ಆವಶ್ಯವಾಗಿ ಮಹಾಪುರುಷ, ಅವನನ್ನು ಪೂಜಿಸುವುದು ನಮ್ಮ ಕರ್ತವ್ಯವೇ. ಆದರೆ, ಹೀಗೆ ಹಾಡಿದರೆ ಬಾಂಸಿದರೆ ಏನು ಬಂತು? ಈ ಡಬಡ್ಡಾ ಇಂತೆ ಧರ್ಮವಲ್ಲ. ಸತ್ಯಪೂರ್ವಾಳೆಕತೆಗಳಲ್ಲಿ ಇದೆ ಧರ್ಮ, ಹೊರತೋರಿಕೆಯಲ್ಲಲ್ಲ. ” ಎಂದು ನನಗೆ ತಿಳಿಹೇಳಿದರು.

ಬಾಬೂಜಿ ಈ ದಾರಿಯಲ್ಲಿಯೇ ನಡೆಯುತ್ತಿದ್ದರು ಆವರು ಭಗವದ್ಗೀತೆಯನ್ನು ಕೊಂಡಾಡುತ್ತಿದ್ದರು; ಆದರೆ ಅದನ್ನೆಂದೂ ಪರಿಸುತ್ತಿರಲಿಲ್ಲ. ಆವರು ಉಪನಿಷತ್ತುಗಳನ್ನು ಪ್ರಶಂಸಿಸುತ್ತಿದ್ದರೆ, ಬಾಯಿಂದ ಹೂಮಳಿ ಸುರಿದಂತೆ; ಆದರೆ, ಎಂದೂ ಯಾವ ಉಪನಿಷತ್ತನ್ನೂ ಓದಿದುದನ್ನು ಸೋಡಿಲ್ಲ. ಹಿಂದುಧರ್ಮದ ಗೂಡತತ್ತ್ವಜ್ಞನಕ್ಕೆ ಮನಸ್ಸೋತ್ತಿದ್ದರೆ;

ఆదరి, ఆదన్న సమయానుకూలవేందు ఎణిసిరలిల్ల. వితేవవాగి, నేదాంతవన్నుంతూ భారతద ఆవనతియ మూలకారణవేందు తిలియు త్రిద్దరు. ఈ నేదాంతవే నమ్మన్న కొళువూడుదు; జగత్తిన పదాధిగళన్న నావు తుచ్ఛవేందు తిలియుతొడిగివు—జందిగూ ఆదర ఫల ఆనుభవిషుత్తిరువేవు—ఎందవరు ఎన్నత్రిద్దరు. ఈగ ఏళీయ కాలవిది. సువ్వనిద్దరే ఆగదు. సంతోషవే భారతవన్న ముగ్గిసిద్దు ఎందు ఆవర ఆభిప్రాయ.

ఆగ ఆవరిగి ఉత్తరకొడువ శక్తి ఎల్లిత్తు ననగి? ఆవరు యుమోపియ నాగరికతియ తిరుగణియల్లి బిద్దిద్దరిందు ఈగ ననగనిసుత్తిది. ఈగ ఆవరూ కాగీల్ల మాడువుదిల్ల, ఆ హుమ్మస్తు ఈగ తణ్ణుగాగిది.

4

శేల దినగళల్లి ఆలకాబాదిగి హోరటుహోరిదివు. ఒందు అట్టుడ మనేయన్న బాబూజి మోదలీ కుడిద్దరు. ఎల్ల బగేయింద సజ్జుడ మనే. నమ్మల్లి ఏదు జన నౌకరంద్దరు—ఇబ్బరు గండాళు, ఇబ్బరు కేణ్ణుళు, ఒబ్బ ఆడిగియన. ఈగ ననగి ఒందూ మనేగిలనవిరలిల్ల మనసు వ్యాకులవాదాగ యొవుమోందు కాదంబరి ఓదుత్తిద్దే.

ఇల్లి కంచు—హిత్తాళియ పాత్రిగళు తీర కడిమే ఇద్దవై. కపాటినల్లి చీనిమణ్ణున తట్టిగళూ బట్టలుగళూ ఇట్టిద్దవు. ఉణుమేజిన మేలీ బరుత్తిత్తు. బాబూజి ఒళ్ళీ సోగసినింద ఉణ్ణుత్తిద్దరు. మోదమోదలు ననగి నాచికేయాగుత్తిత్తు; బరుబరుత్తమేజిన మేలీ ఉణ్ణువుదు అభ్యాసవాయితు. ఒందు కుదురుగాడియన్ను ఇట్టిద్దవై. నడెదు హోగువుదన్ను పూరా బిట్టివుటూరన్నదరూ కాణువుదక్కే— హత్తీ హజ్జె హోగువుదిరలి — గాడి జూడిసువుదే. ఇదే ఘ్యశన్న ఎన్నత్తిద్దరు బాబూజి.

ಬಾಬಾಜಿಯವರ ಸಂಪಾದನೆ ಇನ್ನೂ ಬಹು ಕಡಿಮೆಯಿತ್ತು. ಸಮನಾಗ ವೆಚ್ಚುವೂ ಸಾಗುತ್ತಿರಲಿಲ್ಲ. ಒಮ್ಮೊಮ್ಮೆ ಅವರು ಚಿಂತೆಯಲ್ಲಿರುವುದನ್ನು ಕಂಡು, “ಗಳಿಕೆ ಇಮ್ಮೆ ಕಡಿಮೆಯಿರುವಾಗ ಇಷ್ಟೇಕೆ ವೆಚ್ಚ ಹಬ್ಬಿಸಿಕೊಂಡಿದ್ದೀರಿ? ಯಾವುದಾದರೂ ಸಣ್ಣ ಮನೆ ಹಿಡಿಯಿರಿ; ಇಬ್ಬರು ನೋಕರಾದರೂ ಸಾಕು,” ಎಂದು ನಾನೆಂದರೆ, ಬಾಬಾಜಿ ನಕ್ಕುಬಿಟ್ಟು, “ನಮ್ಮ ಬಡತನೆದ ಡಂಗುರ ನಾನೇ ಏಕೆ ಹೊಡಿಯಲಿ? ಬಡತನವನ್ನು ತೋರಿಸಿಕೊಳ್ಳುವುದು ಬಡತನಕ್ಕೆಂತಲೂ ದುಃಖದಾಯಕ. ನಾವು ಸಿಫರು ಎಂಬುದನ್ನು ಮರೆತುಬಿಡು; ಲಕ್ಷ್ಮಿ ನಮ್ಮ ಕಡೆ ತಾನೇ ಓಡಿಬರುತ್ತಾಳೆ. ವೆಚ್ಚ ಹಚ್ಚುವುದು, ಅವಕ್ಕಕತೆ ಬೆಳೆಯುವುದು ದ್ರವ್ಯೋಪಾಜರ್ಣನೆಯ ಹೊದಲನೆಯ ಮೆಟ್ಟಿಲು. ಇದರಿಂದ ನಮ್ಮ ಗುಪ್ತಶಕ್ತಿಗಳು ವಿಕಾಸ ವಾಗುವುವು; ಆ ಕವ್ಯಗಳನ್ನು ತಳ್ಳುತ್ತ ಮುಂದಡಿಯಿಡಲು ನಾವು ಸಮರ್ಥ ರಾಗುವೆವು. ದರಿದ್ರತೆಯ ಇನ್ನೊಂದು ಹೆಸರು ಸಂತೋಷ” ಎನ್ನುತ್ತಿದ್ದರು.

ನಮ್ಮ ವ್ಯಯ ದಿನ ದಿನ ಹೆಚ್ಚುತ್ತಲಿತ್ತು. ವಾರದಲ್ಲಿ ಮೂರು ಸಲ ಸಿನೆಮಕ್ಕೆ ತಪ್ಪದೆ ಹೋಗುತ್ತಿದ್ದೇವು. ವಾರಕ್ಕೊಮ್ಮೆ ಮಿತ್ರರಿಗೆ ಭೋಜನ ಇದ್ದೀ ಇರುತ್ತಿತ್ತು ನಮ್ಮಲ್ಲಿ. ಸುಖಭೋಗವೇ ಬಾಳನ ಗುರಿ ಎಂದು ನನಗೀಗ ತಿಳಿಯಲ್ಲಿತ್ತಾರೆ. ಈಶ್ವರನಿಗೆ ನಮ್ಮ ಉಪಾಸನೆಯ ಬಯಕೆ ಇಲ್ಲ. ಅವನು ಉತ್ತಮೋತ್ತಮ ವಸ್ತುಗಳನ್ನು ನಮಗೆ ಭೋಗಕ್ಕಾಗಿಯೇ ಸೀಡಿದ್ದಾನೆ. ಅವನ್ನು ಭೋಗಿಸುವುದೇ ಅವನ ಶ್ರೀನೃ ಆರಾಧನೆ. ನನಗೆ ಓಡು ಹೇಳಲು, ಗಾಯನ ಕಲಿಸಲು ಒಬ್ಬ ಈಸಾಯಿಲೇಡಿ ಬರಲಾರಂಭಿಸಿದಳು. ಒಂದು ಪೇಟೆಯೂ ಬಂದಿತು. ಈ ಆನಂದದಲ್ಲಿ ಮುಳುಗಿ ನಾನು ರಾಮಾಯಣ, ಭಕ್ತಮಾಲಗಳನ್ನು ಮರೆತುಬಿಟ್ಟು. ಆ ಪುಸ್ತಕಗಳು ಅಸ್ತಿಯವಾದವು. ದೇವರಲ್ಲಿಯ ವಿಶ್ವಾಸ ಹಾರಿಹೋಯಿತು.

ಇರುಇರುತ್ತ ಅಲ್ಲಿಯ ದೋಡ್ಡ ದೋಡ್ಡ ಮಂದಿಯ ಸ್ವೀಹ, ಸಂಬಂಧ ಬೆಳೆದವು. ಅದೊಂದು ತೀರ ಹೋಸ ಸೋಸಾಯಿಟಿಯಾಗಿತ್ತು. ಅವರ ರೀತಿ ನೀತಿ, ಆಡಾರ-ವಿಹಾರ, ಆಚಾರ-ವಿಚಾರ ನನಗೆ ಪೂರಾ ಅಪರಿಚಿತ. ಆ ಸೋಸಾಯಿಟಿಯಲ್ಲಿ ನಾನು ನವಿಲುಹಿಂಡಿನಲ್ಲಿ ಕಾಗೆ ಸೇರಿದಂತಿದ್ದೆ.

ಆ ಲೇಡಿಗಳ ವರ್ತತುಕತೆಯ ವಿಷಯಗಳೆಂದರೆ ನಾಟಕ ಚಿತ್ರಪಟ, ಕುಂದುರಿ ಜಾಜು, ಟೀನಿಸ್, ವೃತ್ತಿಸಲ್ಲಿಕೆಗಳು ಮತ್ತು ಒಳೊಳ್ಳೆಯ ಲೀಬಿಕರ ಲೀಬಿನಗಳು. ಅವರ ಚಾತುರ್ಯಾಭಿಧಿಯ ತೀವ್ರತೆ, ಅವರ ಸ್ವಾಭಾವಿಕ, ಅವರ ಚವಲತೆಗಳಿಗೆ ನಾನು ಬೆರಗಾಗುತ್ತಿದ್ದೆ. ಅವರು ಜಾನ್‌ಪ್ರಕಾಶಗಳ ಪ್ರತ್ಯೇಳಿಗಳೆಂದು ನನಗೆನಿಸುತ್ತಿತ್ತು. ಅವರು ಮುಸುಕು ಬಿಟ್ಟು ಹೊರಗೆ ತಿರುಗಾಡುತ್ತಿದ್ದರು. ಅವರ ದಿಟ್ಟತನ ನನ್ನನ್ನು ಚಕ್ಕಿತಗೊಳಿಸುತ್ತಿತ್ತು. ಒಮ್ಮೆನ್ನೊಮ್ಮೆ ನನ್ನನ್ನೂ ತಮ್ಮ ಜೊತೆಯಲ್ಲಿ ಕರೆದೂಯ್ಲು ಹವಣಿಸುವರು, ನಾನು ನಾಜಿಕೆಯಿಂದ ಹೊಗುತ್ತಿರಲಿಲ್ಲ. ಆ ಲೇಡಿಗಳು ಒಂತಿತರಾದು ದನ್ನಾಗಲಿ ಉದಾಸರಾಗಿದ್ದುದನ್ನಾಗಲಿ ನಾನೆಂದೂ ಕಾಣಲಿಲ್ಲ. ಮಿಸ್ತ್ರೋ ದಾಸರಿಗೆ ಬಹಳ ಜಡಾಗಿತ್ತು; ಆದರೂ ಮಿಸ್ಸ್ ದಾಸರ ಮೋರೆಯ ಮೇಲೆ ಚಿಂತೆಯ ಚಿಹ್ನೆ ಪೂರ್ಣರಲ್ಲ. ಮಿಸ್ತ್ರೋ ಬಾಗಡಿ ಸೈನಿತಾಲದಲ್ಲಿ ಕ್ಷಯ ರೋಗದ ಚಿಕಿತ್ಸೆ ಹೊಂದುತ್ತಿದ್ದರು; ಆದರೂ ಮಿಸ್ಸ್ ಬಾಗಡಿ ನಿತ್ಯವೂ ಟೀನಿಸ್ ಆಡಲು ಹೊಗುತ್ತಿದ್ದರು. ಈ ಪರಿಸ್ಥಿತಿಯಲ್ಲಿ ನನ್ನ ಸ್ಥಿತಿ ಹೇಗಿತ್ತೇಂಬುದು ನನಗೇ ಗೊತ್ತು.

ಈ ಲೇಡಿಗಳ ನಡೆನುಡಿಗಳಲ್ಲಿ ಒಂದು ಆಕರ್ಷಣಾತ್ಮಕೆಯಿತ್ತು; ಆದು ನನ್ನನ್ನು ಎಳೆದೊಯ್ಯಿತ್ತಿತ್ತು. ಅಮೋದಪ್ರಮೋದಗಳಿಗಾಗಿ ಅವರು ಯಾವಾಗಲೂ ಉತ್ಸರ್ಪಿಸಿಕೂ; ಅವರನ್ನು ನೋಡಿ ಆವರ ಹಾಗೆಯೇ ನಾನೂ ನಿಃಸಂಕೋಚಳಾಗಿದ್ದರೆ ಎಂದು ಹಾರಿಯಿಸುವುದು ನನ್ನ ಜೀವ. ಅವರು ಇಂಗಿಣ್ಣಾ ಮಾತಾದುವುದನ್ನು ಕೇಳಿ ಅವರು ದೇವಿಯರೆಂದು ನನಗೆನ್ನು ಸುತ್ತಿತ್ತು. ನನ್ನ ಈ ಕುಂದುಕೊರತೆಗಳನ್ನು ತುಂಬಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ.

ಈ ಮಧ್ಯೇ ನನಗೆಂದು ಖೇಡಜನಕ ಅನುಭವ ಬರತೊಡಗಿತ್ತು. ಬಾಬೂಜಿ ನನ್ನನ್ನು ಮೋದಲಿಂದಲೂ ಆತ್ಮಂತ ಆದರಿಸುತ್ತಿದ್ದರು. ಸದ್ಯವ ಶಿಯರ್, ಡಾಲೀಂಗ್ ' ಮೋದಲಾಗಿ ಸಂಬೋಧಿಸುತ್ತಿದ್ದಾರು; ಆದರೂ ಅವರ ಮಾತಿನಲ್ಲಿ ಒಂದು ಬಗೆಯ ಕೃತಕತನವಿದ್ದಂತೆ ಎನಿಸುತ್ತಿತ್ತು. ಈ ಮಾತು ಹೃದಯದಿಂದ ಹೊರಡದೆ ಬಾಯಿಂದ ಮಾತ್ರ ಬರುತ್ತಿವೆ ಎನಿಸುತ್ತಿತ್ತು. ಅವರ ಸ್ನೇಹ ಹೇಮಗಳಲ್ಲಿ ಹಾದಿಕೆಭಾವಕ್ಕಿಂತ ಅಲಂಕಾರ

ಹೆಚ್ಚಾಗಿರುತ್ತಿತ್ತು. ಅದರೆ ಇನ್ನೂ ವಿಸ್ಯುಯದ ಮಾತೆಂದರೆ, ಬಾಬೂಜಿಯವರ ಮೇಲೆ ಮೋದಲಿನ ಆ ಶ್ರದ್ಧೆ ಉಳಿದಿರಲಿಲ್ಲ. ಈಗ ಅವರ ತಲೆ ಸೋರಿನಿಂದ ನನ್ನ ಹೃದಯಕ್ಕೆ ಸೋರಾಗುತ್ತಿರಲಿಲ್ಲ. ನಷ್ಟಲ್ಲಿ ಆತ್ಮಗೌರವದ ಆವಿಭಾವವಾಗುತ್ತಲಿತ್ತು. ನಾನಿನೆ ಬೆಕೆಗುಸಿಂಗಾರ ಮಾಡಿಕೊಳ್ಳುವುದು ಇದೂ ಒಂದು ಜಗತ್ತಿನಲ್ಲಿ ನನ್ನ ಕರ್ತವ್ಯವೆಂದು. ಯಾವನೊಬ್ಬ ಪುರಶನವು ತಥಾರಿಣಿ ಎಂದಲ್ಲಿ. ನನಗೂ ನನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಎನಿಸುತ್ತಿತ್ತು ಈಗ. ಈಗ ನಾನು ಎರಡನೆಯವರಿಗಾಗಿ ಅಲ್ಲ, ನನಗಾಗಿ ಬಾಳುತ್ತಿದ್ದೆ. ತಾಂಗ—ಸೇವಾಭಾವಗಳು ನನ್ನ ಅಂತರಂಗದಿಂದ ಲುಪ್ತವಾಗಿ ತೊಡಿದ್ದವು.

ನಾನೀಗಲೂ ಪರದೆ ಬಿಟ್ಟಿರಲಿಲ್ಲ. ಅದರೆ ತನ್ನ ರೂಪದ ಪ್ರಶಂಸಿಯನ್ನು ಕೇಳಲು ಹೃದಯ ಹಾತೊರಿಯುತ್ತಿತ್ತು. ಒಂದು ದಿನ ಮಿಸ್ಟರ್ ದಾಸ ಹಾಗೂ ಚೇರಿ ಕೆಲ ಸಭ್ಯರು ಬಾಬೂಜಿಯವರ ಜೊತೆಯಲ್ಲಿ ಕುಳಿತಿದ್ದರು. ಅವರ ನನ್ನ ನಡುವೆ ಒಂದು ತೆರೆ ಮಾತ್ರ ಅಡ್ಡವಿತ್ತು. ನನ್ನ ಈ ಸಂಕೋಚಕ್ಕಾಗಿ ಬಾಬೂಜಿ ಬಹೆಳ ಲಜ್ಜೆ ತರಾಗಿದ್ದರು. ತಮ್ಮ ಸಭ್ಯತೆಗೆ ಇದೊಂದು ಕಪ್ಪು ಕಲೆಯೆಂದು ಅವರು ತಿಳಿಯುತ್ತಿದ್ದರು. ತಮ್ಮ ಹೆಂಡತಿ ರೂಪಸಿಂಗಾರಗಳಲ್ಲಿ ಇತರಿಗಂತ ಕೇಳಿಂಬುದಕ್ಕಾಗಿ ಪರದೆಯಲ್ಲಿಲ್ಲ, ಅವಕ್ಕನ್ನು ನಾಚಿಕೊಳ್ಳುತ್ತಿದ್ದ್ವಾಗಿ ಎಂಬುದನ್ನು ಅವರು ತೋರಿಸಲು ಬಯಸುತ್ತಿದ್ದರು. ತಮ್ಮ ಗೆಳೆಯರು ನನ್ನ ಜೆಲುವಿಕೆ, ನನ್ನ ಉಡಿಗೆ ಒಡನೆ ಸೋಡಲಿ ಎಂಬ ಆಶಯಿಂದ ಬಾಬೂಜಿ ನನ್ನನ್ನು ಮತ್ತೆ ಮತ್ತೆ ಪರದೆಯ ಹತ್ತಿರಕ್ಕೆ ಕರೆಯುತ್ತಿದ್ದರು. ಕೊನೆಗೆ, ಕೆಲದಿನಗಳಲ್ಲಿ ನನ್ನ ಸಂಕೋಚ ತೊಲಗಿತು. ಅಲಹಾಬಾದಿಗೆ ಬಂದು ಪೂರಾ ಎರಡು ವರುಷ ಕಳಿದ ಮೇಲೆ, ನಾನು ಬಾಬೂಜಿಯವರೊಟ್ಟಿಗೆ ಮುಸುಕು ತೊರೆದು ಆಡ್ಡಾಡತೊಡಗಿದೆ. ತಿರುಗಾಟದ ತರುವಾಯ ಟೆನಿಸಿನ ಪಾಳಿ. ಕೊನೆಗೆ ಕ್ಲಾಬ್‌ಗೆ ಹೋಗಿ ಕೂಡುತ್ತೇಡಗಿದೆ. ಅರಂಭದಲ್ಲಿ ಈ ಕ್ಲಾಬ್‌ನು, ಟೆನಿಸ್‌ನು ಒಂದು ತಮಾಶಿಯಾಗಿ ತೋರಿದವು. ಈ ಜನವ್ಯಾಯಾಮಕ್ಕಾಗಿ ಟೆನಿಸ್‌ ಆಡುವುದಿಲ್ಲ, ಫ್ರಾಶಿಗಾಗಿ ಆಡುತ್ತಾರೆ ಎಂದೇನಿಸಿತು. ತಾವು ಟೆನಿಸ್‌ ಆಡುತ್ತಿದ್ದೇನೆ ಎಂಬುದನ್ನು ಯಾವಾಗಲೂ ಮರೆಯುತ್ತಿರಲಿಲ್ಲ. ಅವರ ಪ್ರತಿಯೊಂದು ಚಟುವಟಿಕೆಯಲ್ಲಿ

ಬಾಗುವುದರಲ್ಲಿ, ಓಡುವುದರಲ್ಲಿ, ಜಿಗಿಯುವುದರಲ್ಲಿ—ಕೃತ್ರಿಮತೆ ಇರುತ್ತಿತ್ತು; ಈ ಆಟದ ಗುರಿ ಕಸರತ್ತಲ್ಲ, ಬರಿ ತೊರಿಕೆ ಎಂದೆನಿಮತ್ತಿತ್ತು.

ಕ್ಲಾಬ್‌ಬಿನ ಸ್ಥಿತಿ ಇದಕ್ಕೂ ವಿಚಿತ್ರ. ಅಲ್ಲಿಲ್ಲವೂ ನಕಲು, ಅಸದ್ದಾಳ, ವಿರಾಪ. ಅಲ್ಲಿ ಜನ ಕೆಲ ಆರಿಸಿದ ಶಬ್ದಗಳನ್ನು—ಅವೂ ಸಾರವಿಲ್ಲದವು—ಬಳಸುತ್ತಿದ್ದಿರು; ನಾಟಕದ ನಗೆ—ಆದೂ ಅರ್ಥಹೀನ—ನಗುತ್ತಿದ್ದರೂ; ಸ್ತ್ರೀಯರ ಆ ಅಭದ್ರ ನಿರ್ಲಾಜ್ಞತೆ, ಪುರುಷರ ಆ ಭಾವಶಾಸ್ಯ ಸ್ತ್ರೀಪ್ರಾಚೆ ನನಗೆಹ್ಯಾ ಹಿಡಿಸುತ್ತಿರಲಿಲ್ಲ. ನಾಲ್ಕು ಕಡೆ ಅಂಗ್ಗರ ರೀತಿನಡತೆಗಳ ಹಾಸ್ಯಜನಕ ನಕಲು! ಆದರೆ ಕುಮಾರಿ ನಾನೂ ಆ ನಡೆವಳಿಗೇ ಒಲಿದು ಅವರನ್ನು ಹಿಂಬಾಲಿಸಿದೆ. ಈ ಪ್ರದರ್ಶನಲೋಲುಪತೆಯಲ್ಲಿ ಎಂತಕೆ ಶಕ್ತಿಯುಂಟಿಂಬುದು ಈಗ ನನ್ನ ಅನುಭವಕ್ಕೆ ಬಂದಿತು. ದಿನಕ್ಕೊಂದು ಉಗರೆಯ ಸಿಂಗಾರ, ವೇಷರಚನೆ ಮಾಡತೊಡಗಿದೆ ನಾನು—ಕೇವಲ ಕ್ಲಾಬ್‌ಬಿನಲ್ಲಿ ಎಲ್ಲರ ಕಣ್ಣಾಳಗೂ ಬಿಂಬಿಸುವುದಕ್ಕಾಗಿ. ಬಾಬೂಜಿಯವರ ಸೇವೆ ಸತ್ಯಾರ್ಥಿಗಳಿಗಿಂತ ನನ್ನ ಸಿಂಗಾರದಲ್ಲಿಯೇ ಮನಸಿನ ಆಸಕ್ತಿ ಹೆಚ್ಚಿತು; ಆ ಲಾಲನೆ ನನಗೆ ಆಮಲಿನಂತೆಯೇ ಅಂಟಿಕೊಂಡಿತು. ಇಷ್ಟೇ ಅಲ್ಲ, ಜನರ ಬಾಯಿಂದ ನನ್ನ ಸೌಂದರ್ಯದ ಹೊಗಳಕೆ ಕೇಳಿದರೆ ಹೆಮ್ಮೆ ಬೆರತ ಆನಂದ ನನಗಾಗುತ್ತಿತ್ತು. ನನ್ನ ಲಜ್ಜಾ ಶೀಲತೆಯ ಎಲ್ಲೆ ನಿಶ್ಚಯವಾಯಿತು. ವೊದಲು ನನ್ನ ವೈಶಿಂಬ ನವಿರೇಳಸುತ್ತಿದ್ದ ಆ ದೃಷ್ಟಿಪಾತೆದಿಂದ, ವೊದಲು ನನ್ನನ್ನು ವಿಷ ಕುಡಿಯಲು ಪ್ರೀರಿಸುತ್ತಿದ್ದ ಆ ಹಾಸ್ಯಕಟ್ಟಾಕ್ಕಾದಿಂದ, ಈಗ ನನಗೆ ಉನ್ನಾದಪೂರ್ಣ ಹನ್ರಿನಾಗುತ್ತಿತ್ತು. ಆದರೆ, ನನ್ನ ಸ್ಥಿತಿಯ ಮೇರೆ ಯಾವಾಗಲಾದರೂ ಒಳನೊರ್ಟ ಚೆಲ್ಲಿದರೆ ಮನಸ್ಸು ಬೆಚ್ಚಿತ್ತಿತ್ತು. ಈ ಡೋಣಿ ಯಾವ ದಡಕ್ಕೆ ಹತ್ತಿವುದು? ಕ್ಲಾಬ್‌ಬಿಗೆ ಹೊಗಬಾರದು ಎಂದು ಎಷ್ಟೋ ಸಲ ಎಂದುಕೊಳ್ಳುವೆ; ಆದರೆ ಆ ಹೊತ್ತು ಬರುತ್ತಲೂ ಹೊಗಲು ಆಣಿಯಾಗುವೆ. ನನ್ನಂಕೆಯಲ್ಲಿ ನಾನಿರಲಿಲ್ಲ. ನನ್ನ ಒಕ್ಕೆಯ ಕಲ್ಪನೆಗಳು ದುರ್ಭಲವಾಗಿದ್ದವು.

ಝ

ಮತ್ತೀರಡು ವರುಷಗಳು ಉರುಳಿದವು. ಬಾಬೂಜಿಯವರ ಸ್ವಭಾವ ದಲ್ಲಿ ವಿಚಿತ್ರ ಪರಿವರ್ತನೆ ಕಂಡುಬರತೊಡಗಿತು. ಆವರು ಉದಾಸೀನರಾಗಿ,

ಚಿಂತಾಮಗ್ನರಾಗಿ ಕಾಣುತ್ತಿದ್ದರು. ನನ್ನೊಡನೆ ಮಾತು ಕಡಿಮೆ ಯಾಯಿತು. ಇವರನ್ನು ಏನೋ ಕರಿನ ಚಿಂತೆ ಅವರಿಸಿದೆ, ಇಲ್ಲವೆ ಏನಾದರೂ ಅಸಾಫ್ಯವಿರಬೇಕು ಎನಿಸುತ್ತಿತ್ತು. ವೋರೆ ಬತ್ತಿರುತ್ತಿತ್ತು. ಅಂತಹ ಇಂತಹ ಮಾತಿಗಾಗಿಯೂ ನೋಕರರ ಮೇಲೆ ಹರಿಹಾಯುತ್ತಿದ್ದರು. ಹೊರಗೆ ಹೋಗುವುದೂ ತೀರ ಕಡಿಮೆಯಾಯಿತು.

ಒಂದೇ ಒಂದು ತಿಂಗಳ ಹಿಂದೆ ಅವರು ತಪ್ಪದೆ ಕ್ಲಾಬ್‌ಗೆ ಹೋಗುತ್ತಿದ್ದರು; ಬಿಟ್ಟರೆ ಅವರ ಮನಸಿಗೆ ನೆಮ್ಮೆದಿಯೇ ಇರುತ್ತಿರಲಿಲ್ಲ. ಅದರಿ, ಈಗವರು ತಮ್ಮ ಕೋಣೆಯಲ್ಲಿ ಆರಾಮ ಶುಚಿಯಲ್ಲಿ ಒರಿಗಳೊಂದು ಪತ್ರಿಕೆಯನ್ನೋ ಪುಸ್ತಕವನ್ನೋ ನೋಡುತ್ತಿರುವರು. ಏನು ವಿವರ ಎಂಬುದು ನನಗೆ ತಿಳಿಯುತ್ತಿರಲಿಲ್ಲ.

ಒಂದು ದಿನ ಆವರಿಗೆ ಬಹೆಳ ಜ್ಞಾರ ಬಂದವು. ಇಡೀ ದಿನ ಎಚ್ಚರಿರಲಿಲ್ಲ. ಅದರೆ ನನಗೆ ಆವರ ಬಹೆಳ ಶುಳ್ಳಿರುವುದೆಂದರೆ ಅಂಕುಶದಂತೆ ಚೆಚ್ಚುತ್ತಿತ್ತು. ನನ್ನ ಮನಸು ಒಂದು ಕಾದಂಬರಿಯಲ್ಲಿ ತಲ್ಲಿನವಾಗಿತ್ತು. ಆವರ ಹತ್ತಿರ ನಿಮಿಷ ಮಾತ್ರ ಹೋಗಿ ಬಂದುಬಿಡುತ್ತಿದ್ದೆ. ಟೀನಿಸಿನ ಸಮಯವಾದಾಗ ಹೋಗಲೋ ಬೇಡವೋ ಎಂದು ಇತಿಮಿತಿಯಲ್ಲಿ ಬಿಡ್ಡೆ. ಬಹೆಳ ಹೊತ್ತು ಈ ಕದನ ನಡೆಯಿತು. ನಾನು ಇಲ್ಲಿರುವುದರಿಂದ ಆವರಿಗೇನು ಗುಣವಾಗುವುದಿಲ್ಲ, ಅದು ನಿರಧರಿಸಬಹುದು ಎಂದು ಕೊನೆಯ ನಿರ್ಣಯವಾಯಿತು. ರೆಕೆಟ್‌ ತೆಗೆದುಕೊಂಡು ಕ್ಲಾಬ್‌ಗೆ ನಡೆದೆ. ಆಲ್ಲಿ ಮಿಸೆಸ್ ದಾಸ, ಮಿಸೆಸ್ ಬಾಗಡಿಯವರಿಗೆ ನನ್ನ ಪತಿಯ ಸ್ಥಿತಿಯನ್ನು ತಿಳಿಸಿ, ಸಜಲನೇತ್ರಿಂಜಾಗಿ ಸುಮ್ಮನೆ ಕುಳಿತುಕೊಂಡೆ. ಎಲ್ಲರೂ ಟೀನಿಸ್ ಕೋಟ್‌ಗೆ ಹೊರಟಿರು. ಮಿಸ್‌ರೂ ದಾಸರು ನನ್ನನ್ನು ಕರೆದರು. ತಣ್ಣಾನೆಯ ನಿಟ್ಟುಸಿರಿಟ್ಟು ಅಂಗಳಕ್ಕೆ ಹೋಗಿ ಆಟದಲ್ಲಿ ಸೇರಿದೆ.

ಮೂರು ವರುಷಗಳ ಹಿಂದೆ ಬಾಬೂಜಿಯವರಿಗೆ ಹೀಗೆಯೇ ಜ್ಞಾರ ಬಂದಿದ್ದವು; ರಾತ್ರಿಯೆಲ್ಲಾ ಆವರಿಗೆ ಗಾಳಿ ಹಾಕುತ್ತ ಶುಳ್ಳಿರುತ್ತಿದ್ದೆ ನಾನು. ಹೃದಯ ಕಳವಳಿಸುತ್ತಿತ್ತು. ಇವರ ಬದಲು ನನಗೆ ಜ್ಞಾರ ಬರಲಿ, ಇವರು ಎದ್ದು ಕೂಡುಲಿ ಎಂದು ಜೀವ ಕೋರುತ್ತಿತ್ತು. ಈಗ ಆ ಹೃದಯ

ಸ್ನೇಹಕೂಸ್ಯವಾಗಿತ್ತು, ತೊರಾಟಿಕೆ ಹೆಚ್ಚಿತ್ತು. ಏಕಾಕಿಯಾಗಿ ಅಳುವ ಕ್ಷಮತೆ ನನ್ನಲ್ಲಿ ಉಳಿದಿರಲಿಲ್ಲ. ಎಂದಿನಂತೆಯೇ ರಾತ್ರಿ ಒಂಬತ್ತುಕ್ಕೆ ಮನೆಗೆ ಮರಳಿದೆ. ಬಾಬೂಜಿಯವರ ಪ್ರಕೃತಿ ಕೊಂಡ ವಾಸಿಯಾಗಿ ಕಂಡಿತು. ನನ್ನನ್ನ ಅಶಕ್ತದ್ವಷಿಯಿಂದ ನೋಡಿ ಮಗ್ಗಲು ಹೊರಳಿದರು ಮಾತ್ರ. ನಾನು ಅಡ್ಡಾದಾಗ, ನನ್ನ ಹೃದಯ ನನ್ನನ್ನ ಸ್ವಾಧ್ಯಪರತೆಗಾಗಿ, ವಿಲಾಸಾಸಕ್ತಗಾಗಿ ಧಿಕ್ಕರಿಸುತ್ತಲಿತ್ತು.

ನಾನೀಗ ಇಂಗ್ಲಿಷ್ ಕಾದಂಬರಿಗಳನ್ನು ಓದಿ ಶಿಳಿದುಕೊಳ್ಳುತ್ತಿದ್ದೆ. ನಮ್ಮ ಮಾತುಕತೆ ಅತ್ಯಂತ ಉತ್ಸುಪ್ಪವಾಗಿ, ವಿಚಾರಾತ್ಮಕವಾಗಿ ನಡೆಯುತ್ತಿತ್ತು.

ನಮ್ಮ ಸುಸಂಸ್ಪೃತತೆಯ ಆದರ್ಥ ಈಗ ಅತೀನ ಉಚ್ಚವಾಗಿತ್ತು. ನಮ್ಮ ಮಿಶ್ರಮಂಡಲಿಯ ಹೊರತಾಗಿ ಇತರರೊಡನೆ ಬೆರಿಯುವುದಕ್ಕೆ ನಮಗೆ ಸಂಕೋಚನೆನಿಸುತ್ತಿತ್ತು. ನಮಗಂತ ಕೆಳಮಣಿದ ಜನರೊಡನೆ ಮಾತ ನಾಡುವುದು ಆವಶ್ಯಾನವೆಂದು ನಾವು ತಿಳಿಯುತ್ತಿದ್ದೇವು. ನೌಕರರಿಂದರೆ ಕೇವಲ ನೌಕರರು; ಆವರ ಸ್ವಂತದ ಸ್ಥಿತಿಗಳಿಯ ವರವೇ ನಮಗಿರಲಿಲ್ಲ. ಆವರಿಂದ ನಾವು ಶಿಲಿಸ್ತರಾಗಿದ್ದ ಕೊಂಡು ಆವರ ಮೇಲೆ ನಮ್ಮ ಪ್ರಭುತ್ವವನ್ನು ಪ್ರಸಾಧಿಸಲು ಬಯಸುತ್ತಿದ್ದೇವು. ನಮ್ಮನ್ನ ಆವರು ಸಾಹೇಬರಿಂದು ತಿಳಿಯಲೆಂಬುದು ನವ್ಯಾಸೆ. ಹೀಂದುಸ್ತಾನೀ ಹೆಂಗುಸರನ್ನು ಕಂಡರೆ ನನಗೆ ಹೇಳಿಕ— ಆವರಲ್ಲಿ ಶಿವ್ಯತೆ ಇರಲಿಲ್ಲ. ಇರಲಿ.

ಮರುದಿನವೂ ಬಾಬೂಜಿಯವರಿಗೆ ಗುಣವಾಗಲಿಲ್ಲ. ನಾನು ಕ್ಲಾಬ್‌ಗೆ ಹೋಗಲಿಲ್ಲ. ಆವರಿಗೆ ಸತತ ಮೂರು ದಿನ ಜ್ವರ ಬಂದವು. ಮಿಸೆಸ್ ದಾಸರು ಒಬ್ಬ ನಸರನ್ನು ಕರೆಯಲು ಮತ್ತೆ ಮತ್ತೆ ಆದೇಶವಿತ್ತುದರಿಂದ ನಾನೊಪ್ಪಿಕೊಂಡೆ. ಅಂದಿನಿಂದ ರೋಗಿಯ ಆರಯ್ಯಾಯ ಕೆಲಸದಿಂದ ಬಿಡುವಾಗಿ ನನಗೆ ಸಂತೋಷವೆನಿಸಿತು. ಎರಡು ದಿನ. ನಾನು ಕ್ಲಾಬ್‌ಗೆ ಹೋಗಿರದಿದ್ದರೂ ನನ್ನ ಜೀವ ಅಲ್ಲಿಯೇ ಇತ್ತು. ಆದರೆ ನನ್ನ ಭೀರುತ್ವಪೂರ್ಣ ತಾಂಗದಮೇಲೆ ಕೊಂಡವೂ ಬರುತ್ತಿತ್ತು.

ಒಂದು ದಿನ ಕುಚೆಯಲ್ಲಿ ಒರಗಿ ನಾನೊಂದು ಇಂಗ್ಲಿಷ್ ಪ್ರಸ್ತರ

ಓದುತ್ತಿದ್ದೆ. ಬಾಬೂಜಿಯವರ ಜಡ್ಟು ಅಸಾಧ್ಯವಾಗಿ ಬಿಟ್ಟುರೆ ಎಂಬ ವಿಚಾರ ನನ್ನ ಮನದಲ್ಲಿ ಪಕ್ಕನೇ ಎದ್ದಿತು. ಈ ಶೋಕಮಯ ಕಲ್ಪನೆಯಿಂದ ನಾನು ಒಳಗೊಳಿಗೆ ಆನಂದ ಹೊಂದತ್ತೊಡಗಿದೆ. ಮಿಸೆಸ್ ದಾಸ, ಮಿಸೆಸ್ ನಾಯ್ಕು, ಮಿಸೆಸ್ ಶ್ರೀವಾಸ್ತವ, ಮಿಸ್ ಬಿರೆ, ಮಿಸೆಸ್ ಶರಗಾ ಎಲ್ಲರೂ ಸಹಾನುಭೂತಿಯನ್ನು ತೋರಲು ಬರುವರು. ಅವರನ್ನು ಕಂಡೊಡನೆ ನನ್ನ ಕಣ್ಣಗಳಲ್ಲಿ ನೀರುಕ್ಕುವುದು. ‘ಸೋದರಿಯರೆ, ನನ್ನ ಸರ್ವಸ್ವ ಹೋಯಿತು. ಆಯ್ಯೋ, ಒದುಕು ಹಾಳಾಯ್ತು. ನನ್ನ ಬಾಳು ಕಾಳಿರುಳಿನ ಕಾಡಿನ—ಸುಡುಗಾಡಿನ ದೀವಿಗೆಗೆ ಸಮನಾಯಿತು. ನನ್ನ ಗತಿಗಾಗಿ ದುಃಖ ವನ್ನು ಮಾತ್ರ ಪ್ರಕಟಿಸಬೇಡಿರಿ. ಬಂದುದನ್ನೆಲ್ಲ ಆ ಮಹಾನ್ ಆತ್ಮದ ಮುಕ್ತಿಯ ಸಲುವಾಗಿ ಸಹಿಸಿಕೊಳ್ಳುವೆ.’ ಎಂದು ನಾನೆನ್ನುವೇ.

ಹೀಗೊಂದು ದುಃಖಪೂರ್ಣ ವ್ಯಾಖ್ಯಾನವನ್ನು ಮನದಲ್ಲಿ ರಚಿಸಿದೆ. ಶವದೊಂದಿಗೆ ಮಸಣಕ್ಕೆ ಹೋಗುವಾಗ ಯಾವ ವಸ್ತು ಧರಿಸಬೇಕೆಂಬುದನ್ನು ಕೂಡ ನಿಶ್ಚಯಿಸಿದೆ!

ಉರಲ್ಲಿಲ್ಲ ಈ ಘಟನೆಯ ಜಚ್ಚೆ ನಡೆಯುವುದು. ಇಡಿ ಕಂಟೋನ್‌ಎಂಟಿನ ಜನ ಸವಾರೇದನೆಯ ಓಲೆ ಬರೆಯುವರು. ಅವುಗಳಿಗೆ ನನ್ನ ಉತ್ತರವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವೆ.—‘ಒಂದೊಂದಕ್ಕಾಗ್ಯಾ ಪ್ರತ್ಯೇಕ ವಾಗಿ ಉತ್ತರ ಬಡಿಯಲು ನಾನು ಆಸಮಧಿಳಾಗಿದ್ದೇನೆ; ಹೃದಯ ಜೂರು ಚೂರಾಗಿದೆ; ಅದಕ್ಕೆ ಅಳುವುದಕ್ಕೆ ಹೋರತು ಬೇರೀತಕ್ಕಾಗಿ ಸಮಯವಿಲ್ಲ. ಅ ಜನರಿಗೆಲ್ಲ ಆವರ ಸಹಾನುಭೂತಿಗಾಗಿ ನಾನು ಕೃತಜ್ಞಾಗಿದ್ದೇನೆ; ಮೃತರ ಆತ್ಮದ ಸದ್ಗುರುಗಾಗಿ ದೇವರಲ್ಲಿ ಪ್ರಾರ್ಥಿಸಬೇಕೆಂದು ಅವರನ್ನು ಬಿನ್ನವಿಸಿಕೊಳ್ಳುವೆ.’

ಈ ಕಲ್ಪನೆಯಲ್ಲಿ ಮುಳುಗಿರುವಾಗ ನಸ್ರಾ ಬಂದು “ತಮ್ಮನ್ನು ಸಾಹೇಬರು ಕೇಳುತ್ತಾರೆ” ಎಂದು ತಿಳಿಸಿದಳು.

ಆಗ ಕ್ಲಬ್ಬಿಗೆ ಹೋಗುವ ಸಮಯ. ಈ ಕರೆಯಿಂದ ನನಗೆ ಬೇಸರ ವೆನಿಸಿತು. ಅದರಿ ಮಾಡುವುದೇನು? ಹೀಗೋಳಿ ಆವರ ಹತ್ತಿರ ಹೋದಿ. ಅವರಿಗೆ ಜಡ್ಟುಗಿ ಸುಮಾರು ತಿಂಗಳಾಗಿತ್ತು. ಬಹಳ ದುರುಪಾಗಿದ್ದರು.

ವಿನಯಪೂರ್ಣ ದೃಷ್ಟಿಯಿಂದ ಅವರು ನನ್ನ ಕಡೆ ನೋಡಿದರು. ಕಣ್ಣುಗಳಲ್ಲಿ
ನೀರಿತ್ತು. ನನಗೆ ದಯೆ ಬಂದಿತು. ಕುಳಿತುಕೊಂಡು ಧೈಯ ಹೇಳಿದೆ.
“ ಏನು ಮಾಡಲಿ ? ಬೇರೆ ಥಾಕ್ಕೆರನ್ನ ಕರೆಯಲೆ ? ” ಎಂದು ಕೇಳಿದೆ.

ಬಾಬೂಜಿ ದೃಷ್ಟಿ ತಗ್ಗಿ ಆತ್ಯಂತ ಕರುಣಭಾವದಿಂದ ಮಾತ್ರ
ನಾಡಿದರು. “ ಇಲ್ಲಿ ನನಗೆ ಗುಣವಾಗುವುದಿಲ್ಲ; ಅವುನ ಹತ್ತಿರ ಹೋಗ
ಬೇಕು, ” ಎಂದರು.

“ ಇಲ್ಲಿಗಂತ ಅಲ್ಲಿ ಚಿಕಿತ್ಸೆ ಚೆನ್ನಾಗಿ ಆಗುವುದೆಂದು ತಿಳಿದಿರುವಿರೇನು? ”
ಎಂದು ನಾನು ಕೇಳಿದೆ.

“ ಏಕೋ ಏನೋ, ಅವ್ವನನ್ನ ನೇರಿಡಬೇಕೆಂದು ಜೀವ ಚಡವಡಿಸುತ್ತಿದೆ.
ಓವಧ ಉಪಚಾರ ಇಲ್ಲದೆಯೂ ಅಲ್ಲಿ ನಟ್ಟಿಗಾಗುವುದೆಂದೂ ಎನಿಮುತ್ತಿದೆ. ”
ಎಂದರು.

“ ಇದು ನಿಮ್ಮ ವಿಚಾರಮಾತ್ರ ” ನಾನೆಂದೆ.

“ ಹಾಗೂ ಇದ್ದಿತು. ಆದರೆ ನನ್ನ ಅಪೇಕ್ಷೆ ಪೂರ್ಣವು. ಈ ರೋಗ
ದಿಂದಷ್ಟೇ ಅಲ್ಲ, ಈ ಜೀವನದಿಂದಲೂ ನನಗೆ ರೋಗಿಸಿಕೊಂಡೆ. ”

ನಾನು ವಿಸ್ತೃಯದಿಂದ ಅವರ ಕಡೆ ನೋಡಿದೆ. ಅವರು ಮತ್ತೆ
ಆರಂಭಿಸಿದರು:

“ ಹಾಂ, ಈ ಬಾಳು ಬೇಸರಾಗಿದೆ. ನಾನು ಯಾವ ತರಂಗಿತವಾದ
ಸ್ವಜ್ಞವಾದ ಜಲದ ಕಡೆಗೆ ಓಡುತ್ತಲಿದ್ದೆನೋ ಆದು ಮರುಭೂಮಿಯಿಂದು
ನನಗೋಗ ಎನಿಸುತ್ತಿದೆ.. ಈ ಬಗೆಯ ಜೀವನದ ಕೊರರೂಪಕ್ಕೆ ನಾನು
ಮನಸೋಽತಿದೆ. ಈಗ ಆದರ ಅಂತರಿಕ ಅವಸ್ಥೆಗಳ ಆರಿವು ನನಗಾಗಿದೆ.
ಈನಾಲು, ವರುವಗಳಲ್ಲಿ ನಾನು ಈ ಉಪವನದಲ್ಲಿ ಸಾಕಷ್ಟು ವಿಹರಿಸಿದೆ;
ಇದು ನೊದಲಿನಿಂದ ಕೊನೆಯವರೆಗೂ ಕಟ್ಟಿಕೆಮಯವಾಗಿದೆ. ಇಲ್ಲಿ
ಹೃದಯಕ್ಕೆ ಶಾಂತಿಯಿಲ್ಲ, ಅತ್ಯಿಕ ಆನಂದವಿಲ್ಲ. ಇದೊಂದು ಉನ್ನತ್ತು,
ಅಶಾಂತಿಮಯ, ಸ್ವಾಧ್ಯಪೂರ್ಣ, ವಿಲಾಸಯುಕ್ತ ಜೀವನ; ನೀತಿಯಿಲ್ಲ.
ಧರ್ಮವಿಲ್ಲ. ಸಹಾನುಭೂತಿಯಿಲ್ಲ, ಸಹೃದಯತೆಯಿಲ್ಲ. ದೇವರಿಗಾಗ ಈ
ಕಷ್ಟಿನಿಂದ ನನ್ನನ್ನ ಉಳಿಸು. ಬೇರೆ ಯಾವ ಉಪಾಯಪೂ ಇಲ್ಲದಿದ್ದರೆ,

ಅವ್ವನಿಗೆ ಒಂದು ಕಾಗದ ಬರೆ. ಅವರು ಬರದೆ ನೀಲ್‌ವೃದಿಲ್ಲ. ತನ್ನ ದೈವ-ಗೇಡಿ ಮಗನ ದುಃಖವನ್ನು ಅವರು ನೋಡಲಾರರು. ಈ ಸೊಸಾಯಿಟಿಯ ಗಾಳಿ ಅವರಿಗಿನನ್ನು ಬಡಿದಿಲ್ಲ, ಅವರು ಬರುತ್ತಾರೆ. ಅವರ ಮವಜತೆಯ ದೃಷ್ಟಿಯಿಂದ, ಅವರ ಸ್ನೇಹದ ಅರಯ್ಯೆಯಿಂದ ನೂಡು ಬೈಪಥಗಳ ಕೆಲವ ವಾಗುತ್ತದೆ. ಅವರ ನೊಗದಲ್ಲಿ ಬೆಳಗುವ ಜ್ಯೋತಿಗಾಗಿ ನನ್ನ ಕಣ್ಣಗಳು ಹೆಂಬಲಿಸುತ್ತಿವೆ. ಅವರ ತೊಡೆಯಮೇಲೆ, ಒಂದು ವೇళೆ ನಾನು ಮಡಿದರೂ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದು. ”

ಇದು ಷ್ವರದಲ್ಲಿಯ ಬಡಬಡಿಕೆ ಎಂದು ನಾನು ತಿಳಿದುಕೊಂಡೆ. “ ಸ್ವಲ್ಪ ಇವರ ಟೆಂಪರೇಚರ್ ನೋಡಿರಿ. ನಾನು ಡಾಕ್ಟರರ ಕಡೆಗೆ ಹೋಗುತ್ತೇನೆ. ” ಎಂದು ನಸಿರ್‌ಗೆ ಹೇಳಿದೆ. ಒಂದು ಅಜ್ಞಾತಭಯದಿಂದ ನನ್ನೆಡೆ ನಡುಗತೊಡಗಿತು. ನಸಾ ಧರ್ಮಾರ್ಥಿಯೆರಡೂ ತೆಗೆದುಕೊಂಡು ಬಾಬೂಜಿಯ ಹೆತ್ತಿರ ಹೋದಳು. ಕೂಡಲೇ ಆವರು ಆ ಯಂತ್ರವನ್ನು ಅವಳ ಕೈಯಿಂದ ಕಸಿದುಕೊಂಡು ನೆಲಕ್ಕೆಸೆದರು ಅದು ಬಡೆದು ತುಂಡು ತುಂಡಾಯಿತು. ನನ್ನ ಕಡೆ ಅವಕೇಲನೆಯ ದೃಷ್ಟಿಯಿಂದ ನೋಡಿ ಅವರೆಂದರು: “ ಏಕೆ ಪ್ರಸ್ವವಾಗಿ ಹೇಳಬುದಿಲ್ಲ,—ಕ್ಲಬಿಗೆ ಹೋಗುತ್ತೇನಿಂದು? ಅದಕ್ಕಾಗಿ ಈ ವಸ್ತು ಧರಿಸಿದ್ದೀ, ಗವನು ತೊಟ್ಟಿದ್ದೀ. ಇರಲಿ, ಆ ಕಡೆ ಅಡ್ಡಾಡುತ್ತ ಡಾಕ್ಟರರ ಕಡೆ ಹೋದರೆ ಅವರಿಗೆ ಹೇಳು—ಟೆಂಪರೇಚರು ಬೊಕಿ ಹತ್ತುವಂತಹ ಪರಮಾವಧಿ ಬಿಂದುವಿಗೆ ಮುಟ್ಟಿದೆ. ”

ನಾನು ವಂತ್ತಮ್ಮು ಭಯಭೀತಳಾದೆ. ಹೃದಯದಲ್ಲಿ ಕರುಣ-ಚಿಂತೆಯ ಸಂಚಾರವಾಗತೊಡಗಿತು. ಕೊರಳು ತುಂಬಿಬಂದಿತು. ಬಾಬೂಜಿ ಕಣ್ಣ ಮುಚ್ಚಿಕೊಂಡಿದ್ದರು; ಉಸಿರು ವೇಗವಾಗಿ ಆಡುತ್ತಿತ್ತು. ಯಾರನ್ನಾದರೂ ಡಾಕ್ಟರರ ಕಡೆಗೆ ಕಳಿಸಬೇಕೆಂದು ಬಾಗಿಲಕಡೆ ಹೋರಬೇ. ಈ ಧಿಕ್ಕಾರವನ್ನು ಕೇಳಿದ ವೇಲೂ ನಾನೇ ಹೇಗೆ ಹೋಗುವೆ? ಇಷ್ಟರಲ್ಲಿ ಬಾಬೂಜಿ ಎದ್ದು ಕುಳಿತು ವಿನಯಭಾವದಿಂದ ಮಾತನಾಡಿದರು: “ ಶ್ಯಾಮಾ, ನಿನ್ನೊಡನೆ ಕೊಂಚ ಹೇಳುವುದಿದೆ. ಅದು ಒಂದು ವಾರದಿಂದಲೂ ಮನಃಶಿಳ್ಳಲ್ಲಿ ಬಂದಿದೆ; ಆದರೆ ಸಾಹಸ ಸಾತಿರಲ್ಲಿ. ಇಂದು ಹೇಳಿಯೇಬಿಡಬೇಕೆಂದು ಗಟ್ಟಿಮಾಡಿದೆ.

ನಾನಿನ್ನ ನವ್ಯಾರ್ಥಿಗೆ ಮರಳ ಹೋಗಿ, ಅಲ್ಲಿಯೇ ಮೊದಲಿನಂತೆ ಜೀವನ ನಡೆಸಬೇಕೆಂದು ಅಪೇಕ್ಷಿಸುತ್ತೇನೆ. ಈ ಜೀವನದ ಬಗ್ಗೆ ಹೇಣಿಕೆ ಮುಟ್ಟಿದೆ; ಅದೇ ನನ್ನ ಬೇನೆಯ ಮುಖ್ಯ ಕಾರಣ. ನನ್ನ ಕವ್ಯ ಶಾರೀರಿಕವಲ್ಲ, ಮಾನಸಿಕ. ನಾನು ನಿನ್ನನ್ನು ಪುನಃ ಅದೇ—ಲಜ್ಜಾಶೀಲವಾದ, ತಲೆವಾಗಿ ನಡೆಯುವ, ವ್ರತಪೂಜೆ ಮಾಡುವ, ರಾಮಾಯಣ ಓದುವ, ಮನೆಗೆಲಸ ಮಾಡುವ, ಚರಕದಿಂದ ನೂಲುವ, ದೇವರಿಗೆ ಆಂಜುವ, ಪತಿಶ್ರದ್ಧೆಯುಳ್ಳ—ಮೊದಲಿನ ರೂಪದಲ್ಲಿಯೇ ನೋಡಬಯಸುತ್ತೇನೆ. ನಿನ್ನನ್ನು ಹದಿನಾರಣೆ ನನ್ನ ವಳ್ಳನ್ನಾಗಿ ಮಾಡಲು, ಹದಿನಾರಣೆ ನಿನ್ನ ವನಾಗಲು ಬಯಸುತ್ತೇನೆ. ಆ ಸಾದಾ ಪವಿತ್ರ ಜೀವನದಲ್ಲಿಯೇ ನಿಜವಾದ ಸುಖವಿದೆ ಎಂದು ನಾನಿಗೆ ಅರಿತುಕೊಂಡೆ. ಹೋಳು, ಸಮ್ಮತವೇ? ನೀನು ಯಾವಾಗಲೂ ನನ್ನ ಮಾತಿನಂತೆ ನಡೆದಿದ್ದೀ; ಈಗ ನಿರಾಶಿಗೊಳಿಸಬೇಡ ಇಲ್ಲದಿದ್ದರೆ, ಈ ಕವ್ಯದ, ಈ ಲೋಕದ ಪರಿಣಾಮ ಎಷ್ಟು ಭಯಂಕರವಾಗುವುದೋ ಯಾರು ಬಲ್ಲರು! ”

ಸಹಸ್ರ ನನ್ನಿಂದ ಯಾವ ಉತ್ತರವನ್ನೂ ಕೊಡಲಾಗಲ್ಲ. ಯೋಚಿಸ ತೊಡಗಿದೆ. ಈ ಸ್ವತಂತ್ರ ಜೀವನದಲ್ಲಿ ಎಪ್ಪು ಸುಖವಿತ್ತ— ಈ ಮಜ ಶ್ರೀಲ್ಲಿ? ಇಮ್ಮು ದಿನ ಬಯಲುಗಾಳಿಯಲ್ಲಿ ಹಾರಾಡಿ ಮತ್ತೆ ತಿರುಗಿ ಅದೇ ಪಂಜರ ಸೇರಬೇಕೇ? ತೊತ್ತಾಗಿ ಇರಬೇಕೇ? ಇಮ್ಮು ವರುವಗಳೂ ಇವರೇಕೆ ಸ್ವಾತಂತ್ರ್ಯದ ಪಾಠ ಕಲಿಸಿದರು ನನಗೆ? ಇಮ್ಮು ಕಾಲಪೂ ದೇವರು ದಿಂಡರನ್ನು, ರಾಮಾಯಣವನ್ನು, ಪೂಜಾಪಾಠಗಳನ್ನು ವ್ರತೋಪವಾಸಗಳನ್ನು ಏಕೆ ಹೀಗಳಿದರು? ಏಕೆ ಜೀಷ್ಟೆ ಮಾಡಿದರು? ಈಗ— ಅವನ್ನೆಲ್ಲ ನಾನು ಮರಿತಮೇಲೆ, ಸುಳ್ಳಂದು ತಿಳಿಯಹತ್ತಿದ ಮೇಲೆ,— ಪುನಃ ಮತ್ತೆ ನನ್ನನ್ನು ಅದೇ ಅಂಥಕೂಪದಲ್ಲಿ ಕೆಡಹಬೇಕನ್ನು ತಾರಿ. ಇವರ ಇಚ್ಛಾನುಸಾರವಾಗಿಯೇ ನಾನು ನಡೆಯುತ್ತೇನೆ—ಎಂದರೂ ನನ್ನ ತಪ್ಪೇನು? ಅದರೆ ಬಾಬೂಜಿಯವರ ಮುಖದಲ್ಲಿಯ ದೈನ್ಯವನ್ನು, ವಿವರತೆಯನ್ನು ಕಂಡು, ಅವರ ಮಾತನ್ನು ಅಲ್ಲಿಗಳಿಯುವುದು ನನ್ನಿಂದಾಗಲಿಲ್ಲ.

“ ಇರಲಿ, ಇಲ್ಲಿ ನಿಮಗಿರುವ ಕವ್ಯವೇನು? ” ಎಂದು ನಾನು ಪ್ರಶ್ನಿಸಿದೆ. ಅವರ ನಿಚಾರಗಳ ತಳತನಕ ತಲುಪಲು ಆಶಿಸಿದೆ.

ಬಾಬೂಜಿ ಮತ್ತೆ ಎದ್ದು ಕುಳಿತು ಕೆಲೋರ ದೃಷ್ಟಿಯಿಂದ ನನ್ನನ್ನು ನೋಡಿ ಉತ್ತರವಿತ್ತರು: “ ಈ ಪ್ರಶ್ನೆಯನ್ನು ನನ್ನನ್ನು ಕೇಳದೆ ನಿನ್ನ ಹೃದಯವನ್ನೇ ಕೇಳಕೊಂಡಿದ್ದರೆ ಉಚಿತವಾಗುತ್ತಿತ್ತು. ನಾನು ಮಾರು ವರುಷಗಳ ಹಿಂದಿನವನೇ ಇದ್ದೇನೇ ಎಂದು ತಿಳಿದಿರುವೆಯಾ ? ಆಗ ನಾನು ನಿನಗಂತ ಹೆಚ್ಚು ಶಿಕ್ಷಿತನಾಗಿದ್ದೆ, ನಿನಗಂತ ಬುದ್ಧಿವಂತನಾಗಿದ್ದೆ, ನಿನಗಂತ ತಿಳಿವಳಿಕೆಯುಕ್ಕೆ ವನಾಗಿದ್ದೆ; ಹಾಗೆ ಈಗ ಉಳಿದಿಲ್ಲ. ನಿನಗಿದು ಆನುಭವಕ್ಕೆ ಬಂದಿರಲಿಕ್ಕೆಲ್ಲ, ನನಗೆ ಬಂದಿದೆ. ಆ ಭಾವನೆಗಳೇ ನಿನ್ನನ್ನು ಪತ್ತನಗೊಳಿಸಿರಲಾರವೆಂದು ಹೇಗೆ ಬಗೆಯಾಲಿ ? ಆದರೆ ಆ ಭಾವನೆಗಳ ಪ್ರಭಾವ ಇನ್ನೂ ಹೆಚ್ಚಿಗೆಯೇ ನಿನ್ನ ಮೇಲೆ ಆಗಿರುವ ಚಿಹ್ನೆಗಳು ಪ್ರತ್ಯೇಕವಾಗಿ ಕಾಣುತ್ತಿವೆ. ಉಚ್ಚವಾದ ರುಚಿ-ರೀತಿ-ವಿಲಾಸಗಳ ತಿರುಗಣಿಮಾಡುವಿನಲ್ಲಿ ಬಿಡ್ಡಿದ್ದೇ ನೀನು—ಆದರ ಅರಿವು ಮಾತ್ರ ನಿನಗೆ ಲೇಶವೂ ಇಲ್ಲ. ಸಭ್ಯತೆ, ಸ್ವೇಚ್ಛಾ ಚಾರದ ಭೂತ ಹೆಂಗುಸರ ಕೋಮಲ ಹೃದಯವನ್ನು ಬಹುಸುಲಭವಾಗಿ ವಶಪಡಿಸಿಕೊಳ್ಳುವುದೆಂಬ ದೃಢನಂಬುಗೆ ಈಗ ನನಗಾಯಿತು. ಈಗ ಮಾರು ವರುಷಗಳ ಹಿಂದೆಯೂ ನನ್ನನ್ನು ಇಂತಹ ಸ್ಥಿರತ್ವ ಬಿಟ್ಟು ನೇರಿಹೊರಿಯವರಲ್ಲಿ ಗಾಯನವಾದನಕ್ಕಾಗಿ ಹೋಗುವ ಸಾಹಸ ನಿನ್ನಲ್ಲಿತ್ತೆ ? ನಾನು ಹಾಸಿಗೆ ಹಿಡಿದು ಬಿಡ್ಡಿರುವಾಗ, ನೀನು ಯಾರ ಮನೆಯಲ್ಲಿಯೋ ಆಮೋದಪಡುತ್ತಿದ್ದೇ ಯಾ ? ಸ್ತ್ರೀಯರ ಹೃದಯ ಆಧಿಕ್ಯಪ್ರಿಯವಾದದ್ದು; ಆದರೆ ಈ ನವೀನ ಆತೀರೇಕಕ್ಕೂಂತ ಆ ಪುರಾಣ ಆತೀರೇಕವನ್ನೇ ನಾನು ಹೆಚ್ಚು ಮೆಚ್ಚುತ್ತೇನೇ. ಆ ಆಧಿಕ್ಯದ ಫಲ, ಆತ್ಮಕ ಶಾರೀರಿಕ ಆಭ್ಯಾಸದಯವಾಗಿತ್ತು, ಹೃದಯದ ಪಾವಿತ್ರ್ಯವಾಗಿತ್ತು. ಆದರೆ ಈ ಆಧಿಕ್ಯದ ಫಲಿತಾಂಶವೆಂದರೆ, ನೀರಚತೆ, ನಿರ್ಜಾಪ್ತತೆ, ಪ್ರದರ್ಶನ ಮತ್ತು ಸ್ವೇಚ್ಛಾಚಾರ. ಆ ಸಮಯದಲ್ಲಿ ನೀನು ಏಸ್ಟ್ರಾ ದಾಸರೆದುರು ನಕ್ಕುಕೆಲೆದು ಮಾಡಿದ್ದರೆ, ನಾನು ನಿನ್ನನ್ನೂ ದರೂ ಕೊಲ್ಲುತ್ತಿದ್ದೆ, ನಾನಾದರೂ ವಿಷ ತೆಗೆದುಕೊಳ್ಳುತ್ತಿದ್ದೆ. ಆದರೆ, ನಿರ್ಜಾಪ್ತತೆನವು ಇಂತಹ ಜೀವನದ ಪ್ರಧಾನತತ್ತ್ವವಾಗಿದೆ. ನಾನು ಏನೆಲ್ಲವನ್ನೂ ನೋಡಬಲ್ಲಿ, ಸಹಿಸಬಲ್ಲಿ;— ಈ ಬೇನೇ ನನ್ನನ್ನು ಎಚ್ಚರಿಸಿದ್ದರೆ ಕದಾಚಿತ್ ಸಹಿಸಿಯೂ ಸಹಿಸುತ್ತಿದ್ದೆ. ಈಗ ನೀನು ಇಲ್ಲಿ ಕುಳಿತಿದ್ದರೆ ನನಗೆ ಸಂತೋಷವೇನಿಸದು; ಏಕೆಂದರೆ ನಿನ್ನ ಹೃದಯ ಇಲ್ಲಿಲ್ಲವೆಂಬ ವಿಚಾರ

ನನ್ನನ್ನ ಬುಚ್ಚತ್ತಿರುವುದು. ನನ್ನನ್ನ ನಾನು ಆ ಇಂದ್ರಜಾಲದಿಂದ ಬಿಡಿಸಿ ಕೊಳ್ಳಬೇಕೆಂದು ಸಿಕ್ಕಿಯಿಸಿದ್ದೇನೆ;— ಇಲ್ಲಿ ಧನವೆಂದರೆ ಮಾನವಾಗಿದೆ, ಇಂದ್ರಿಯಲಿಪೆ ಸಭ್ಯತೆಯಾಗಿದೆ, ಭ್ರಷ್ಟತೆ ವಿಚಾರಸ್ವಾತಂತ್ರ್ಯವಾಗಿದೆ.— ಹೀಗೂ, ನನ್ನ ಸೂಚನೆ ಮಾನ್ಯವೇ ? ”

ನನ್ನ ಹಡ್ಡಯಕ್ಕೆ ಗಿಡಲೇರಿಗದಂತಾಯಿತು. ಬಾಬೂಜಿಯವರ ಅಭಿಪ್ರಾಯ ಪೂರಾ ಮನದಟ್ಟಿತು. ಹೃದಯದಲ್ಲಿ ಹಳೆಯ ಲಜ್ಜೆ ಇನ್ನೂ ಕೊಂಡ ಉಳಿದಿತ್ತು. ಆ ಹೀಡೆ ಅಷಕ್ತವಾಯಿತು; ಲಜ್ಜೆಯಾಯಿತು. ಅಂತರಾತ್ಮೆ ಹೀಗೆತು—ಅವಶ್ಯವಾಗಿ ! ಈಗ ಆ ಮೊದಲಿನವರು ನಾನಲ್ಲ. ಆಗ ನಾನು ಇನರನ್ನ ಇವ್ವದೇವತೆಯೆಂದು ತಿಳಿದಿದ್ದೆ, ಇವರ ಆಜ್ಞೆ ಶಿರಸಾ ಮಾನ್ಯವಾಗಿತ್ತು; ಆದರೀಗ ಇವರೊಬ್ಬ ಸಾಧಾರಣ ಮನುಷ್ಯರು ನನ್ನ ದೃಷ್ಟಿಯಲ್ಲಿ. ಮಿಸ್ಟರ್ ಡಾಸರ ಚಿತ್ರ ಕಣ್ಣಿದುರು ಮೂಡಿತು. ನಿನ್ನ ಈ ದುರಾತ್ಮನ ಮಾತುಗಳಿಂದ ನನ್ನ ಹೃದಯಕ್ಕೆ ಹೇಗೆ ಅಮಲೀರಿತ್ತು ಎಂಬು ದನ್ನ ನೆನೆದೊಡನೆ ನನ್ನ ಕಣ್ಣಗಳು ನಾಚಿಕೆಯಿಂದ ತಗ್ಗಿದವು. ಬಾಬೂಜಿಯವರ ಅಂತರಿಕ ಅವಶ್ಯಕ ಅವರ ಮೊಗದಲ್ಲಿಯೇ ಕಾಣುತ್ತಿತ್ತು. ಸ್ವಾಧ್ಯ-ವಿಲಾಸಲೋಲುವತೆಗಳ ವಿಚಾರ ನನ್ನ ಹೃದಯದಿಂದ ದೂರ ತೊಲಗಿತು. ಆ ಎಡೆಯಲ್ಲಿ—ಫ್ರಾಶನ್ನ ವಸ್ತುಲಂಕಾರಗಳಲ್ಲಿ ನೀನು ಅವಶ್ಯವಾಗಿ ಉನ್ನ ತಿಪಡಿದಿರುವೆ; ನಿನಗೆ ನಿನ್ನ ಸ್ವಾಧ್ಯಗಳ ಅರಿವಾಗಿದೆ; ಜೀವನಸುಖವನ್ನು ಭೋಗಿಸುವ ನಿನ್ನ ಯೋಗ್ಯತೆಯಾಗ ಹೆಚ್ಚಿದೆ; ನೀನಿಗೆ ಅಧಿಕ ಗರ್ವಣಿಯಾಗ ದೃಢಹೃದಯಾಗ ಶೀಕ್ಷಣಿಸಂಪನ್ನಿಳ್ಳ ಕೂಡ ಆಗಿರುವೆ. ಆದರೆ ನಿನ್ನ ಆತ್ಮಿಕಬಲದ ವಿನಾಶವಾಗಿದೆ; ಏಕೆಂದರೆ ನೀನು ನಿನ್ನ ಕರ್ತವ್ಯವನ್ನು ಮರೆತುಬಿಟ್ಟೀ. — ಎಂಬ ಮಾತುಗಳು ನಿಗಿನಿಗಿಯಾದ ಅಕ್ಷರಗಳಲ್ಲಿ ಮೂಡಿದ್ದವು.

ನಾನು ಎರಡೂ ಕೃಗಳನ್ನು ಜೋಡಿಸಿ ಬಾಬೂಜಿಯವರ ಅಡಿಗಳ ಮೇಲೆ ಬಿಡ್ಡಿ. ಕೊರಳು ಬಿಗಿಯಿತು. ಬಾಯಿಂದ ಒಂದು ಶಬ್ದವೂ ಹೊರಡಲಿಲ್ಲ. ಕಣ್ಣೀರ ಕೋಡಿ ಹರಿಯಿತು.

ಈಗ ನಾನು ನನ್ನ ಮನೆಗೆ ಮರಣದೀರ್ಘಿನೇ. ಅತ್ಯೇಯವರು ನನ್ನನನ್ನ ಅಧಿಕವಾಗಿ ಸಮಾನಿಸುತ್ತಾರೆ, ಬಾಬೂಜಿ ಸಂತುಸ್ಥರಾಗಿ ಕಾಣತ್ತಾರೆ. ಅವರಿಗ ಪ್ರತಿದಿನವೂ ಸಂಧಾರಿಸಿದನೇ ಮಾಡಿತ್ತಾರೆ.

ಮಿಸೆಸ್ ದಾಸರ ಕಾಗದಗಳು ಆಗಾಗ ಬರುತ್ತವೆ. ಅಲಹಾಬಾದೀ ಸೋಸಾಯಿಟಿಯ ಹೊಸ ಹೊಸ ಸುದ್ದಿ ತುಂಬಿರುತ್ತವೆ ಅವುಗಳಲ್ಲಿ ಮಿಸ್ ರಾ ದಾಸ ಮತ್ತು ಮಿಸ್ ಭಾಟಿಯಾ ಅವರ ವಿಷಯದಲ್ಲಿ ಹರಲಿಯಾಗಿದೆ ಈ ಪತ್ರಗಳಿಗೆ ಉತ್ತರವನ್ನೇನೋ ನಾನು ಬರೆಯುತ್ತೀನೇ; ಆದರೆ ಇವು ಬಾರದಿದ್ದರೇ ಒಕ್ಕೆಯದು ಎಂದೆನಿಸುವುದು. ನಾನು ಮರೆಯಲು ಹವಣಿ ಸುತ್ತಿರುವ ದಿನಗಳ ನೆನಪನ್ನು ಅವು ಕೆದಕುತ್ತಿದ್ದವು.

ಮೊನ್ನೆ ಬಾಬೂಜಿಯವರು ಹೆಲವು ಹೆಚ್ಚಿಯ ಪುಸ್ತಕಗಳನ್ನು ಆಗ್ನಿ ದೇವಸ್ಥಿಗೆ ಅರಣಿಮಾಡಿದರು. ಆಸ್ತಿರಾ ವೈಲ್ಡನ ಕೆಲವು ಕೃತಿಗಳು ಅವುಗಳಲ್ಲಿದ್ದವು. ಅವರು ಇಂಗ್ಲಿಷ್ ಪುಸ್ತಕಗಳನ್ನು ಓಟುವುದು ಬಹಳ ಕಡಿಮೆಯಾಗಿದೆ ಕಾಲಾರ್ಯಿಲ್, ರಸ್ಸಿನಾ ಮತ್ತು ಎಮ್ಸಿನರ ಪುಸ್ತಕಗಳ ಹೊರತು ಬೇರೆಯವನ್ನು ಅವರು ಓದುವುದನ್ನು ನಾನು ಕಂಡಿಲ್ಲ. ನನಗೆ ನನ್ನ ರಂಗಾಯಣ ಮಹಾಭಾರತಗಳಲ್ಲಿ ಪುನಃ ಅದೇ ಆನಂದ ಲಭಿಸುತ್ತಿದೆ. ಮೊದಲಿಗಂತ ಹೆಚ್ಚಾಗಿ ಸೂಲುತ್ತಿದ್ದೀನೇ; ಹಕೆಂದರೆ, ಈ ಆವಧಿಯಲ್ಲಿ ಜರಕದ ಪ್ರಸಾರ ವಿಶೇಷವಾಗಿ ಆಗಿದೆ.

ಸೌಭಾಗ್ಯ ಸೀರೆ

ದಾಂತಕ್ಕೆ ಸುಖಿಕ್ಕೆ ಗಂಡಹೊಂಡಿರ ಸ್ವಭಾವದಲ್ಲಿ ಮೇಳಿರುವುದು
ಆಗಕ್ಕೆ ಎಂದು ಹೇಳುವುದು ತಪ್ಪಿ. ಶ್ರೀಮತಿ ಗೌರಾ ಮತ್ತು ಶ್ರೀಯುತ
ಕುವರ ರತನಸಿಂಹರೋಳಗೆ ಯಾವ ವಿವಯದಲ್ಲೂ ಮೇಳಿರಲಿಲ್ಲ. ಗೌರಾ
ಉದಾರ್ಥಳು, ರತನಸಿಂಹ ಕವಡಿಚುಂಬಕ; ಅವಳು ನೆಗೆಮೋಗದವಳು, ಆತ
ಗಂಟುಮೋರೆಯವ; ಅವಳಿಗೆ ಕುಲಮಯಾದೆ ಪಂಚಪಾಣಿ, ಆದಕ್ಕೆ
ಆಡಂಬರ ಎನ್ನುವವನು ಆತ. ಆವರ ಸಾಮಾಜಿಕ ಆಚಾರ ವಿಚಾರಗಳಲ್ಲಿಯೂ
ಒಹೆ ಅಂತರ. ಇಲ್ಲಿ ಉದಾರತೆ ರತನಸಿಂಹನ ಪಕ್ಕಕ್ಕೆ. ಗೌರಾಗೆ ಸಹ-
ಭೋಜನ ಆಗುತ್ತಿರಲಿಲ್ಲ, ವಿಧವಾವಿನಾಹವನೆಂದರೆ ತಿರಸ್ಯಾರ, ಆಸ್ವಾಸ್ತ್ಯರ
ಪ್ರಶ್ನೆಯ ಬಗ್ಗೆ ವಿರೋಧ. ಈ ಎಲ್ಲ ವ್ಯವಸ್ಥೆಗಳನ್ನು ರತನಸಿಂಹ ಅನುಮೋದಿ
ಸುತ್ತಿದ್ದು. ರಾಜನೀತಿಕ ವಿವಯಗಳಲ್ಲಿ ಈ ಭಿನ್ನತೆ ಇನ್ನೂ ಜಟಿಲವಾಗಿತ್ತು.
ಇದ್ದ ಸ್ವತಿಯನ್ನು ಗೌರಾ ಆಚಲ, ಅಮರ, ಅಪರಿಹಾರ್ಯ ಎಂದು
ತಿಳಿಯುತ್ತಿದ್ದಳು, ಆದಕ್ಕಾಗಿ ಮಂದ, ತೀನ್ರ, ಕಾಂಗ್ರೆಸ್, ಸ್ವರಾಜ್ಯ,
ರೋಎರ್ನೊಲ್ಯೂ ಯಾವೂ ಅವಳಿಗೆ ಹಿಡಿಸುತ್ತಿರಲಿಲ್ಲ. “ಈ ಕಲಿತ ಒಂದು ಹಿಡಿ
ಜನ ಏನು ವಾಡಿಯಾರು? ಕಡಲೆ ಎಲ್ಲಿಯಾದರೂ ಭಟ್ಟಿಯ ಒಲೆಯನ್ನು
ಒಡಿಯಬಲ್ಲದೆ?” ಎನ್ನುತ್ತಿದ್ದಳು. ರತನಸಿಂಹ ಒಕ್ಕೇ ಆಶಾವಾದಿ;
ರಾಜನೀತಿಕ ಸಭೀಯಲ್ಲಿ ಮೊದಲ ಸಾಲಿನಲ್ಲಿ ಕುಳಿತುಕೊಳ್ಳುವವ; ಕಾಯ್ದು
ಕ್ಷೇತ್ರದಲ್ಲಿ ಎಲ್ಲರಿಗಿಂತ ಮುಂದೆ ಅವನ ಹೆಚ್ಚೆ; ಸ್ವದೇಶೀನ್ರತಧಾರಿ ಮತ್ತು
ಒಹಿಷ್ಠಾರದ ನಿಜ ಅನುಯಾಯಿ. ಇಮ್ಮು ವೈವಮ್ಮುಗಳಿದ್ದರೂ ಅವರೆ
ದಾಂತಕ್ಕಜೀವನ ಸುಖಮಯವಾಗಿತ್ತು; ಒಮ್ಮೊಮ್ಮೆ ಇಬ್ಬರಲ್ಲಿಯೂ
ಅವಶ್ಯವಾಗಿ ಮತಭೇದವಾಗುತ್ತಿತ್ತು; ಆದರದು ಸ್ಥಿರವಾದ ಜಲವನ್ನು
ಸಣ್ಣ ಸಣ್ಣ ಲಹರಿಗಳಿಂದ ಅಲಂಕರಿಸುವ ಸುಳಿಗಾಳಿಯಂತೆ, - ಸಾಗರದಲ್ಲಿ

ವಿನ್ಯಾಸವನ್ನು ಅಂತೆ ಮಾಡುವ ಬಿರುಗಾಳಿಯಲ್ಲ. ಸ್ವಲ್ಪ ಸದಿಚ್ಛಿ, ಎಲ್ಲ ವಿವರವನ್ನು ಮತ್ತಿಂದಿರುತ್ತಿರುತ್ತು.

೭

ವಿದೇಶಿಯ ಬಟ್ಟಿಗಳ ಹೋಳಿಗಳು ನಡೆಯುತ್ತಿದ್ದವು. ಸ್ವಯಂ ಸೇವಕರ ಗುಂಪುಗಳು ತಿರುಕರಂತೆ ಮನೆಮನೆಯ ಬಾಗಿಲಲ್ಲಿ ನಿಂತು ವಿದೇಶಿಯ ಬಟ್ಟಿಗಳನ್ನು ಬೇಡುತ್ತಿದ್ದವು. ಕ್ವಾಚಿತ್ತಾಗಿ ಆವರು ನಿರಾಶರಾಗುವಂತಹ ಬಾಗಿಲುಗಳೂ ಇದ್ದವು. ದಿನಗಳು ತಿರುಗಬಿಟ್ಟಿದ್ದವು. ಅಂದ ವಾದದ್ದು ಅಂದಗೇಡಿಯಾಗಿತ್ತು, ಮಲಮಲ್ಲು ಮನಮಳವಾಗಿತ್ತು, ನಯವಾದದ್ದು ಮೈಗಿ ಒತ್ತುತ್ತಿತ್ತುತ್ತು. ರತನಸಿಂಹ ಬಂದು ಗೌರಾಗೆ ಹೋಳಿದ : “ತಾ, ಸಂದುಕದಿಂದ ಎಲ್ಲ ವಿದೇಶಿ ಆರಿವೆಗಳನ್ನು ತೆಗೆದುಕೊಡು; ಕೊಟ್ಟುಬಿಡುತ್ತೀನೇ.”

“ಆಲ್ಲಾ, ಈಗೇನು ಮುಹೂರ್ತ ವಿಂಚಿನೋಗುತ್ತದೆಯೇ. ಮತ್ತೀಯಾವಾಗಲಾದರೂ ಕೊಟ್ಟುರಾಯಿತು.”

“ಭಲೆ, ಜನ ಬಾಗಿಲಲ್ಲಿ ಕೋಲಾಡಲ ಎಬ್ಬಿಸಿದ್ದಾರೆ; ನೀನಂತೀ, ಯಾವಾಗಾದರೂ ಕೊಟ್ಟುರಾಯಿತು.”

“ಈ ಕೇಲೀಕೈ ತಗೋಳ್ಳಿರಿ, ತೆಗೆದು ಕೊಟ್ಟುಬಿಡಿರಿ ಆದರೆ ಇದೆಲ್ಲವೂ ಹುಡುಗಾಟಿಕೆ ಅಷ್ಟೇ. ಮನೆ ಸುಧೋದರೀವ ಸ್ವರಾಜ್ಯ ಎಂದೂ ಸಿಕ್ಕಿಲ್ಲ, ಸಿಗೋದೂ ಇಲ್ಲ.”

“ನಿನ್ನೆ ಮಾತ್ರವೇ ನಿನ್ನ ಕೂಡ ಈ ವಿವರ ಗಂಟಿಗಟ್ಟಿ ತಲೆ ಒಡ ಕೊಂಡೆ; ಆಗ ನನ್ನ ಮಾತಿಗೆ ಹೂಡಂದಿದ್ದಿ. ಈಗ ಮತ್ತೀ ಆವೇ ಸಂದೀಹ ತಗೀತೀಯೇನು?”

“ನಿಮ್ಮ ಮನಸು ಸೋಯಬಾರದೆಂದು ನಾನು ಸುಮ್ಮನಾಗಿದ್ದೆ.”

“ಆಗಲಿ, ನಿನ್ನ ಸಂದೀಹ ಆಮೇಲೆ ತಗಿ, ಈಗ ಮಾಡೋ ಕೆಲಸ ಮಾಡು.”

“ಆದರೆ ನನ್ನ ಬಟ್ಟಿ ತೆಗೆದುಕೊಳ್ಳೋದಿಲ್ಲ ತಾನೇ?”

“ ಎಲ್ಲಾ ಕೊಡಬೇಕಾಗುದ್ದ. ವಿಲಾಯತಿಯ ಒಂದೆಕೆಯೂ ಮನೆಯಲ್ಲಿದ್ದರೆ ನನ್ನ ಪ್ರತಿ ಕೆಪ್ಪುಹೋಗ್ಗುದ್ದ. ”

“ ಸರಕಾರ, ಜನರು ಗಡಿಬಿಡಿ ವಾಡತಾರ. ಇನ್ನೂ ಬಹಳ ಓಟೇ ತಮಗೊಂದಬೈತ್ತಿ ಅಂತಾರೆ. ಯಾವುದಾದರೂ ದಪ್ಪ ತುಂಡು ಇದ್ದರೆ ನನಗೂ ತತ್ತಾರ್ಥ, ನಾನೂ ನನ್ನ ಅರವೀ ಕೊಟ್ಟಬಿಡತೇನು. ” ಹೊರಗಿನಿಂದ ಆಳು ರಾಮಟಹಲ ಹೇಳಿದ.

ಕೇಂದರ ಮಹರಿ ಒಂದು ಅರವೆಯ ಗಂಟನ್ನು ತೆಗೆದುಕೊಂಡು ಹೊರಗೆ ಹೊರಟಿಪುದನ್ನು ಕಂಡು, “ ನೀನೂ ಸಿನ್ನರಿವೀ ಕೊಡಾಕ ಹೊಂಟೀನು? ” ಎಂದು ರತ್ನಸಿಂಹ ಕೇಳಿದ.

ಕೇಂದರ ನಾಚುತ್ತು ಹೇಳಿದಳು: “ ಹಾಂ ಸರಕಾರ, ದೇಶಾನೇ ಬಿಡತ್ತೀನಿ ಅಂದಮಾಡಿ ಹಾಂಗುಡಲಿ? ”

ರತ್ನಸಿಂಹ ಆದೇಶಪೂರ್ವ ನೇತ್ತಿಗಳಿಂದ ಗೌರಾನ ಕಡೆ ಸೋಡಿದ. ಅಗ ಅವಳಿಗೆ ತಡವಾಡುವುದು ಅಶ್ವವಾಯಿತು. ನಾಚಿಕೆಯಿಂದ ತಲೆ ತಗ್ಗಿಸಿಕೊಂಡು ಸಂದುಕ ತೆರೆದು ಬಟ್ಟಿ ತೆಗೆದಳು. ಒಂದು ಸಂದುಕ ಬರಿದಾಯಿತು; ಇನ್ನೊಂದು ತೆರೆದಳು. ಎಲ್ಲಕೂ ಮೇಲೆ ಅಂದವಾದ ಒಂದು ರೀತಿನೆ ಸೂಟಿತ್ತು;—ಕುವರ ಸಾಹೇಬ ಯಾವುದೋ ಅಂಗೇಜಿ ಶಾರಶಾನೆಯಲ್ಲಿ ಹೊಲಿಸಿದ್ದು. “ ಸೂಟನ್ನೂ ತಗದುಕೊಡಲಿ? ” ಗೌರಾ ಕೇಳಿದಳು.

“ ಹಾಂ ಹಾಂ, ಅದನ್ನು ಯಾವ ದಿನಕ್ಕೆ ಇಡತೀರಿ? ”

“ ಇನ್ನು ಚೇಗೆ ಗಾಳಿ ತಿರುಗೊಂಡು ಗೊತ್ತಾಗಿದ್ದರೆ ಈ ಸೂಟು ಹೊಲಿಸೇಗೊಂಡುತ್ತಿದ್ದಿಲ್ಲ. ಎಲ್ಲಾ ಹಣ ವೃಘಿ ಆತು. ”

ರತ್ನಸಿಂಹ ಏನೂ ಉತ್ತರ ಕೊಡಲಿಲ್ಲ. ಬಳಿಕ ಗೌರಾ ತನ್ನ ಸಂದುಕ ತೆರೆದಳು. ಸಿಟ್ಟಿಸಿಟ್ಟಿನಿಂದ ದೇತೀರೆ ವಿದೇಶೀ ಎಲ್ಲ ಬಟ್ಟಿಗಳನ್ನು ತೆಗೆತೆಗೆದು ಒಗೆಯುತ್ತಾಡಿದಳು. ಅವಳು ಅವೇಶದ ಸೆಳವನಲ್ಲಿ ಬಿದ್ದಳು. ತಾನು ಯಾವಾಗಲಾದರೂ ಧರಿಸಿ ಅನಂದದಿಂದ ಉಬ್ಬತ್ತಿದ್ದ ಬೆಲೀಬಾಳುವ ಜಾಕಟ್ಟಿಗಳೂ ಸೀರಿಗಳೂ ಅವುಗಳಲ್ಲಿದ್ದವು. ಆ ಸೀರಿಗಳಿಗಾಗ ಅವಳು ರತ್ನಸಿಂಹನನ್ನು ಮತ್ತೆ ಮತ್ತೆ ಕಾಡಿದ್ದಳು. ಅದರೀಗ ಅವೆಲ್ಲವೂ ಕಣ್ಣಿಲ್ಲ

ಒತ್ತುತ್ತುಲಿದ್ದವು. ರತ್ನಸಿಂಹ ಅವಳ ಭಾವಗಳನ್ನು ಲಕ್ಷ್ಯಸುತ್ತಲಿದ್ದೇ. ಸ್ವದೇಶೀ ಬಟ್ಟಿಗಳನ್ನು ತೆಗೆಯಬುದು ಅವನ ಹೃದಯಕ್ಕೆ ತಾಗುತ್ತಿತ್ತು. ಅದರೆ ಈ ಹೊತ್ತಿನಲ್ಲಿ ಸುಮೃತಿರುವುದೇ ಲೇಸಿಂದು ಬಗೆದ. ಇಷ್ಟಾದರೂ ಒಂದೆರಡು ಸಲ ವಾದವಿವಾದದ ಪ್ರಸಂಗ ಒಂದೇ ಒಂದಿತು. ಒಂದು ಬನಾರಸೀ ಸೀರೆಗಾಗಿಯಂತೂ ಅವನು ಜಗತ್ತಾಡಿಬಿಟ್ಟು. ಅದನ್ನು ಗೌರಾನ ಕೈಯಿಂದ ಸೆಳೆದುಕೊಳ್ಳಲು ಹೆಚ್ಚಿಸಿದ. ಅದರೆ ಗೌರಾ ಒಂದನ್ನೂ ಒಪ್ಪಲಿಲ್ಲ; ತೆಗೆದು ಒಗೆದುಬಿಟ್ಟಳು. ಸಹಸ್ರಾ, ಸಂದುಕದಿಂದ ಕೇಸರಿ ಒಣ್ಣಿದ ಜಿನುಗಾಡ ನುಣುಪಾದ ಸೀರೆಯೊಂದು ಹೊರಟಿತು; ಸರಿಗಿನಲ್ಲಿ ಒಳ್ಳೆಯ ಕುಸುರಿನ ಕ್ರಷಣತ್ವಾದಿದ ಸೀರೆ. ಗೌರಾ ಅದನ್ನು ಸರಕ್ಕನೇ ಎತ್ತಿ ಬಗಲಲ್ಲಿ ಮರೆಸಿಕೊಂಡಳು.

“ ಎಂಥ ಸೀರೆ ಆದು ? ” ರತ್ನಸಿಂಹ ಕೇಳಿದ.

“ ಏನೂ ಇಲ್ಲ. ಮಲ್ಲಿನ ಸೀರೆ. ಕ್ರಷಣತ್ವಾದಿ ಸರಿಗಿನದು. ”

“ ಮುಲಮಲ್ಲಿನದೆಂದ ಮೇಲೆ ಖಂಡಿತ ವಿಲಾಯತೀದು. ಅದನ್ನೇಕೆ ಚೇರಿ ತಗೆದಿ? ಬನಾರಸೀ ಸೀರೆಗಂತಲೂ ಭಲೋದೇನು ಆದು ? ”

“ ಭಲೋ ಏನಿಲ್ಲ. ಅದರೆ ಇದನ್ನು ಕೊಡೋದಿಲ್ಲ. ”

“ ಈ ವಿಲಾಯತೀ ಸೀರೀನ ಮನಿಯೊಳಗ ಇಡಗೊಡೂಡಿಲ್ಲ. ತಾ ಇಲ್ಲ. ”

“ ನನಗಾಗಿ ಇದನ್ನು ಬಿಡಿರಿ. ”

“ ನನಗಾಗಿ ನೀನು ಒಂದು ವಸ್ತುವನ್ನೂ ಇಡಲಿಲ್ಲ, ನಿನಗಾಗಿ ನಾ ಯಾಕ ಮಾಡಲಿ? ”

“ ನಿಮ್ಮ ಕುಲಿಗೆ ಬೀಳುತ್ತೀನೇ, ಹಷಟ ಹಿಡಿಂಜೀಡಿರಿ. ”

“ ಸ್ವದೇಶೀ ಸೀರೀ ಬೇಕಾದ್ದು ಇಟ್ಟುಕೊಂಡಿರಿ. ವಿಲಾಯತೀ ಶಂವ ಮಾತ್ರ ನಾ ಇಡಗೊಡೋದಿಲ್ಲ. ಈ ಶಂವಿ ದಶಿಂದಲೇ ನಾವು ಗುಲಾಮ ರಾಡಿವು ಈ ದಾಸ್ಯದ ಕಲುಕ ಇರಿಸೋದು ಆಶಕ್ಯ. ಇಲ್ಲಿ ಕೊಡು. ”

“ ಇದನ್ನು ನಾ ಕೊಡೋದಿಲ್ಲ; ಒಂದು ಸಲ ಯಾಕೆ, ಸಾವಿರ ಸಲ ಹೇಳ್ತೀನೇ, ಕೊಡೋದಿಲ್ಲ ”

“ನಾ ತಗೊಂಡೇ ಬಿಡ್ಡೆನೇ ಆದನ್ನು. ಈ ಗುಲಾಮಿಯ ವಸ್ತು, ಈ ದಾಷ್ಯದ ಬಂಧನ ಎಂದಿಗೂ ಇಡಗೊಡಿಷೋದಿಲ್ಲ.”

“ಸುಮೃನೆ ಹಟ್ಟಾ ಹಿಡಿತೀರಿ.”

“ಅಲ್ಲಾ, ಇದರ ಮೇಲೆ ನಿನಗೆ ಯಾಕಿಮ್ಮ ಪ್ರೀತಿ ? ”

“ನೀವಂತ್ರೋ ಮಾತಿನ ತೊಗಲೇ ತೆಗೀತೀರಿ. ಈ ಅರವೇನು ಕಡಿಮೆ ಅವನೇ? ಒಂದು ಸೀರೀ ಇಂಫ್ರಾಕೋಡೆ ಆತೇನು ? ”

“ಈ ಹೋಳಿ: ಅಧ್ಯವೇ ತಿಳಿದಿಲ್ಲ ನಿನಗಿನ್ನಾನ್ನು.”

“ಭಯೋ ತಿಳಿದಿದೆ. ಎಲ್ಲಾ ಥೋರಂಗು. ಎಲ್ಲಾ ಹೆರುವು ನಾಕು ದಿನದಾಗ ಇಳಿದುಹೋಗ್ತದ್ದು.”

“ಈ ಸೀರೀಂದರೆ ನಿನಗ್ಗಾರು ಇಂಫ್ರಾ ಪ್ರೀತಿ ಅಂಚೋದು ಹೇಳು. ಅಂದರೆ ನಾ ಬಿಟ್ಟರೂ ಬಿಟ್ಟೇನು.”

“ಇದು ನನ್ನ ಸೌಭಾಗ್ಯ ಸೀರೆ”

ರತ್ನಸಿಂಹ ಸ್ವಲ್ಪ ವಿಚಾರವಾಡಿದ. ಬಳಿಕ. “ಆಂದರಂತೂ ಎಂದೂ ಇಡೋದಿಲ್ಲ. ವಿದೇಶೀ ಬಟ್ಟಿಗೆ ಇಂಥ ಶಭಸ್ತಾನ ನಾ ಕೊಡಲಾರೆ. ಈ ಪವಿತ್ರ ಸುಸ್ತಾರದ ನೆನಪಿಗೆ ಈ ಅಪವಿತ್ರ ಚಿಕ್ಕ ಇಡೋದು ಸಾಧ್ಯವಿಲ್ಲ. ಇದನ್ನು ಎಲ್ಲಕ್ಕೂ ಮೊದಲು ಮಾಡಬೇಕು ಹೋಳಿ. ಎಂಥಾ ಬುದ್ಧಿಗೇಡಿ ಆಗಿದ್ದರು ನಮ್ಮ ಜನ—ಇಂಥ ಶಭಕಾರ್ಯವಲ್ಲಿ ವಿದೇಶೀ ಒಡವಿ ಉನ ಯೋಗಿ ಶಲಕ್ಕೆ ಎಗ್ಗಿದಿಲ್ಲ. ಇದನ್ನು ನಾ ಅವಶ್ಯ ಹೋಳಿಗೆ ಕೊಡತಿನಿ.”

“ಎಂಥ ವಾಗತ್ಯದ ಮಾತಾಡ್ತಿರಿ ನೀನು ! ”

“ಇಂಥ ಸೌಭಾಗ್ಯ ಸೀರಿ ಮನೆಯೊಳಗ ಇಡೋದೇ ವಾಗತ್ಯ. ಅಮಂಗಲ, ಅನಿಷ್ಟ, ಅನಧರ್ಮ.”

“ಬೇಕಾದರೆ ನೀವೇ ಬಲಾತ್ಮಾರದಿಂದ ಕಸಗೊಂಡು ಹೋಗಿರಿ: ನಾನೇನು ಇಂತೋಷದಿಂದ ಕೊಡೋದಿಲ್ಲ.”

“ಬಲಾತ್ಮಾರದಿಂದಲೇ ತಗೋತೀನಿ, ಉಪಾಯಿಲ್ಲ.”

ಗೋರಾನ ಕೈಯಿಂಥ ಸೀರೆಯನ್ನು ಕಸಿದುಕೊಳ್ಳಲು ರತ್ನಸಿಂಹ ಎರಗಿದ. ಅವಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾತರದ್ವಿಸ್ತಿಯಿಂದ ಅವನ ಕಡೆ ನೋಡಿದಳು. “ನಿಮಗೆ ನನ್ನ ಕೊರಳಾಟೆ” ಎಂದಳು.

“ ಬಹುಜಿಯ ಅಪೇಕ್ಷೆ ಇದ್ದರೆ ಇರಲಿ ಬಿಡಿರಿ.” ಎಂದಳು ಕೇವರೆ ಮಹರಿ.

ರತನಸಿಂಹನೆ ನೀಡಿದ ಕೈ ತಡೆಯಿತು. ಮುಖ ಮಾಲಿನವಾಯಿತು. ಉದಾಸಿನವಾಗಿ ಆವನೆಂದ: “ನಾನು ನನ್ನ ವ್ರತ ಮುರಿಯಬೇಕಾಗುತ್ತದೆ. ಪ್ರತಿಜ್ಞಾಪತ್ರಕೈ ಸುಳ್ಳು ಅಂಕಿತ ಹಾಕಬೇಕಾಗುತ್ತದೆ. ಇಷ್ಟೇ.”

೫

ಸಂಜೀಯವಾಗಿತ್ತು. ಬಾಗಿಲಲ್ಲಿ ಸ್ವಯಂಸೇವಕರ ಶಾಗಾಟ ನಡೆದಿತ್ತು. “ಕುವರಸಾಹೇಬ, ಬೇಗ ಬಸ್ಸಿರಿ. ಶ್ರೀಮಂತಿಯವರಿಗೂ ಹೇಳಿರಿ, ನಮ್ಮ ಬಿನ್ನಹ ಮನ್ನಿ ಸಲಿಕ್ಕೆ. ಬಹಳ ತಡವಾಗುತ್ತದೆ.”

ಅತ್ತು ರತನಸಿಂಹ ಗೊಂದಲದಲ್ಲಿ ಬಿಡ್ಡಿದ್ದ. ಪ್ರತಿಜ್ಞಾಪತ್ರಕೈ ಹೇಗೆ ರುಚು ಹಾಕಲಿ? ಮನೆಯೋಳಗೆ ವೀಡೆಶೀ ನಷ್ಟಿ ಇಟ್ಟುಕೊಂಡು ಸ್ವದೇಶೀ ವ್ರತ ಪಾಲಿಸುವುದು ಹೇಗೆ? ಹೇಜ್ಜೆ ಮುಂದೆ ಇಟ್ಟುಬಿಟ್ಟಿದ್ದೇನೆ, ಹಿಂದಕ್ಕೆ ತೆಗೆಯುವುದು ಆಶಕ್ತಿ. ಆದರೆ, ಪ್ರತಿಜ್ಞೆಯನ್ನು ಅಕ್ಷರಣಾ ಪಾಲಿಸುವುದು ಅಭಿಷ್ವನೆನೂ ಅಲ್ಲ; ಕೇವಲ ಆದರ ಆಶಯವನ್ನು ಲಷ್ಟಿಸಬೇಕು. ಈ ವಿಚಾರದಿಂದ ಪ್ರತಿಜ್ಞಾಪತ್ರಕೈ ಅಂಕಿತ ಹಾಕಲು ನನಗೆ ಪೂರ್ಣ ಅಧಿಕಾರ ವಿದೆ. ಸ್ತ್ರೀಯರ ಹಿಡಿದ ಮುಂದೆ ಯಾರದೂ ನಡೆಯುವುದಿಲ್ಲ. ಮನಸ್ಸು ಮಾಡಿದರೆ ಒಂದು ಸೆಳೆತದಿಂದ ಕೆಲಸ ಆಗಬಹುದು. ಆದರೆ, ಅವಳಿಗೆ ಬಹಳ ದುಃಖವಾಗುವುದು; ಬಹಳ ಭಾವುಕಳು, ಅವಳ ಭಾವನೆಗಳನ್ನು ಆದರಿಸುವುದು ನನ್ನ ಕರ್ತವ್ಯ.

ಗೌರಾನೂ ಚಿಂತೆಯಲ್ಲಿ ಮುಳುಗಿಸ್ತುಳು. ಸೌಭಾಗ್ಯದ ಸೀರೆ ಸೌಭಾಗ್ಯದ ಚಿಕ್ಕವಾಗಿದೆ. ಆದಕ್ಕೆ ಬೆಂಕಿ....ಎಂಥ ಆಶುಭ ಸಂಗತಿ. ಇವರು ಒಮ್ಮೊಮ್ಮೆ ಸಣ್ಣ ಹುಡುಗರಂತೆ ಹಿಟ ಮಾಡುತ್ತಾರೆ. ತಮ್ಮ ಹುಚ್ಚುಹಂಬಲದಲ್ಲಿ ಯಾರನ್ನೂ ಕೇಳುವುದಿಲ್ಲ. ಸಿಟ್ಟ್ವಾದರಂತೂ ಬಾಯೇ ಸಮ ಇರುವುದಿಲ್ಲ.

ಆದರೆ, ಪಾಪ, ಅವರೂ ತಮ್ಮ ಸಿದ್ಧಾಂತಗಳಿಂದ ಬಧ್ಯರಾಗಿದ್ದಾರೆ. ಅಸತ್ಯ ಅವರಿಗೆ ಸೇರುವುದಿಲ್ಲ. ಪ್ರತಿಜ್ಞಾಪತ್ರಕೈ ಸುಳ್ಳು ಸಹಿ

ಮಾಡಬೇಕಾಗುತ್ತದೆ; ಅವರ ಆತ್ಮಕ್ಕೂ ಬಹಳ ದುಃಖವಾಗುವುದು. ಫೋರ್ಡಿನ ಧರ್ಮಸಂಕಟದಲ್ಲಿ ಬಿಡ್ಡಿರಬಹುದು. ಇಡೀ ನಗರದಲ್ಲಿ ಸ್ತುದೇಶ ಪ್ರೇಮಿಗಳ ಶಿರೋಮಣಿಗಳಾಗಿ, ಆ ಪ್ರತಿಜ್ಞಾಪತ್ರಕ್ಕೂ ಅಂಕಿತ ಹಾಕಲು ಅಲಕ್ಷ್ಯ ಮಾಡುವುದೂ ಆಗದ ವೂತೆ. ನೋರೆ ತೊರಿಸಲು ಸ್ತಾನವೇ ಉಳಿಯ ಲಿಕ್ಕೆಲ್ಲ. ತಯಾರಾಗಿದ್ದಾರೆಂದು ತಿಳಿದುಕೊಳ್ಳುವರು ಜನ. ಆದರೆ ಮಂಗಲ ವಸ್ತುವನ್ನು ಹೇಗೆ ಕೊಡುವುದು?

ಅಪ್ಪರೋಳಗೆ ರಾಮಟಹಲ ತಲೆಯ ನೇಲೆ ಮಾಟೆ ಹೊತ್ತುಕೊಂಡು ಹೊರಗೆ ಹೊರಟಿರುವುದನ್ನು ಅವಳು ಕಂಡಳು. ಕೇಂಘರ ಮಹರಿಯೂ ಒಂದು ಗಂಟು ಹೊತ್ತಿದ್ದಳು. ಹೀಂದೆ ಹೀಂದೆ ರತನಸಿಂಹ ಕೈಯೊಳಗೆ ಪ್ರತಿಜ್ಞಾಪತ್ರ ಹಿಡಿದುಕೊಂಡು ನಡೆದಿದ್ದು. ಅವನ ಮುಖದಲ್ಲಿ ಗ್ಲಾನಿಯ ಮಾಲಾನತೆಯಿತ್ತು; ಸತ್ಯವಂತ ಮನುಷ್ಯ ಅಸತ್ಯ ಸಾಕ್ಷ್ಯವನ್ನು ನುಡಿಯಲು ಹೂರಬರುವಂತೆ. ಗೌರಾನನ್ನು ನೋಡಿ ಅವನು ನೋಟ ಹೊರಳಿಸಿದ; ಅವಳ ದೃಷ್ಟಿಯನ್ನು ತಪ್ಪಿಸಿಕೊಂಡು ಹೊರಬುಹೋಗಲು ಬಯಸಿದ. ಅವನ ಕಣ್ಣಗಳು ನೀದುರಂಬಿರುವಂತೆ ಗೌರಾಗೆ ಭಾಸವಾಯಿತು. ಅವಳು ಅವನ ದಾರಿಗೆ ಅಡ್ಡವಾಗಿ, “ ಸ್ವಲ್ಪ ಕೇಳಿರಲ್ಲ ” ಎಂದಳು.

“ ಹೋಗನೊಡು, ಕಾಡಬೇದ, ಹೊರಗೆ ಜನ ನಿಂತಿದ್ದಾರೆ. ”

ಕಾಗದವನ್ನು ಬಚ್ಚಿಟ್ಟುಕೊಳ್ಳಲು ಅವನು ಹವಣಿಸಿದ. ಆದರೆ ಗೌರಾ ಅದನ್ನು ಕಸಿದುಕೊಂಡಳು. ಅದನ್ನು ಕಣ್ಣಿಟ್ಟು ಓದಿ, ಒಂದು ಕ್ಷಣಿ ವಿಚಾರ ಮಾಡಿ, “ ಆ ಸೀರಿನೂ ಒಯ್ದಬಿಡಿರ ” ಎಂದಳು.

“ ಇರಲಿ ಬಿಡು. ಈಗಂತೂ ಸುಳ್ಳ, ಬರೆದುಕೊಟ್ಟಿದ್ದೀನೇ. ”

“ ನನಗೇನು ಗೋತ್ತು, ನೀವು ಇಂತಹ ಕಿರಿನ ಪ್ರತಿಷ್ಠೆ ಮಾಡುತ್ತಿದ್ದೀರಿ ಅಂತ? ”

“ ಈ ಮಾತು ನಾನೆಂತೂ ಮೊದಲೇ ಹೇಳಿದ್ದೆ. ”

“ ನಂದು ತಪ್ಪಾಯ್ತು, ಕ್ಷಮಿಸಿರಿ. ಇದನ್ನು ಒಯ್ಯಿರಿ. ”

“ ಅದನ್ನು ಕೊಡೋದು ಅಮಂಗಲ ಎಂದು ನಿನಗನಿಸುತ್ತದೆ ಅಂದ ನೇಲೆ, ಇರಲೊಳ್ಳದೇಕೆ. ನಿನಗಾಗಿ ಸ್ವಲ್ಪ ಸುಳ್ಳ, ಹೇಳಲಿಕ್ಕೆ ನನಗೇನೂ ಅಡ್ಡಿಯಿಲ್ಲ. ”

“ ಇಲ್ಲ, ಒಯ್ಯಿರಿ. ಆಮಂಗಲದ ಭಯದಿಂದ ನಿಮ್ಮ ಆತ್ಮದ ಕೊಲು ಮಾಡೋಂದು ನನಗ ಬೇಡ.”

ಗೌರಾ ತನ್ನ ಸಾಭಾಗ್ಯ ಸೀರೆಯನ್ನೆತ್ತಿ ಗಂಡನ ಕೈಯಲ್ಲಿಟ್ಟುಳು. ರತನ ನೋಡಿದ ಅವಕ ವೋಗವಲ್ಲಿ ಒಂದು ಬಣ್ಣ ಬರುತ್ತಿದೆ, ಒಂದು ಬಣ್ಣ ಹೋಗುತ್ತಿದೆ;— ರೋಗಿ ತನ್ನ ಒಳಗಿನ ವೇದನೆಯನ್ನು ಅದುಮು ಇಡುತ್ತಿರುವ ಹಾಗೆ. ತನ್ನ ಹೃದಯಶಳನ್ನಿತೆಗಾಗಿ ಅವನಿಗೆ ನಾಚಿಕೆಯಾಯಿತು. ಕೇವಲ ನನ್ನ ಸಿದ್ಧಾಂತಗಳ ರಕ್ಷಣೆಗಾಗಿ, ನನ್ನ ಆತ್ಮದ ಸಮಾನಕಾರ್ಯಗಿ, ನಾನು ಈ ದೇವಿಯ ಭಾವಗಳ ಕೊಲೆ ನಡೆಗಿದ್ದೇನೇ! ಇದು ಅತ್ಯಾಚಾರ. ಸೀರೆಯನ್ನು ಗೌರಾಗೆ ತಿರುಗಿ ಕೊಟ್ಟು ಅವನೆಂದು: “ ಇದನ್ನು ಇಟ್ಟುಕೊಂಡಿ. ಸಾನು ಪ್ರತಿಜ್ಞಾ ಹಂತ ಹರಿದುಹಾಕುತ್ತೇನೇ.”

“ ನೀವು ಒಯ್ಯಿದಿದ್ದರೆ ನಾನೇ ಹೋಗಿ ಕೊಟ್ಟು ಬರ್ತೇನೇ.” ಗೌರಾ ದೃಢತೆಯಿಂದ ಉತ್ತರವಿತ್ತು.

ರತನಸಿಂಹ ವಿವಶನಾದ. ಸೀರೆ ತೆಗೆದುಕೊಂಡು ಹೊರಹೊರಬೆ.

ಫ

ಅಂದಿನಿಂದ ಗೌರಾನ ಹೃದಯದ ಮೇಲೆ ಏನೋ ಭಾರ ಹೇರಿದಂತೆ ಎನಿಷತ್ತೊಡಗಿತು. ಮನವನ್ನು ಪ್ರಸನ್ನವಾಗಿರಸಲು ಅವಕು ನಾನಾ ಉಪಾಯ ಮಾಡುತ್ತಿದ್ದುಳು ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದುಳು, ಶಿರುಗಾಡುತ್ತಿರುತ್ತಿದ್ದುಳು, ಸರೆಸ ಸಾಹಿತ್ಯವನ್ನು ಒದುತ್ತಿದ್ದುಳು, ಅದೇಕೆ, ನಿಯಮಕ್ಕೆ ವಿರುದ್ಧವಾಗಿ ನಾಟಕ ಸಿನೆಮಾಗಳಿಗೂ ಹೋದುಳು. ಹೇಗಾದರೂ ಅಮಂಗಲದ ಕಲ್ಪನೆಯನ್ನು ಶಾಂತಗೊಳಿಸಲು ಬಯಸುತ್ತಿದ್ದುಳು. ಆದರೆ ಈ ಸಭ್ಯ ಸಂಶಯ ವೋಡ ಕವಿದಂತೆ ಅವಕ ಹೃದಯ ವನ್ನು ಕವಿದೇ ಇರುತ್ತಿತ್ತು.

ಇಡೀ ಒಂದು ತಿಂಗಳು ಕಳೆಯಿತು; ಅವಕ ಮಾನಸಿಕ ವೇದನೆ ದಿನ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಆಗ ರತನಸಿಂಹ ಅವಕನ್ನು ಕೆಲವು ದಿನ ತಮ್ಮಾರಿಗೆ ಕರೆದುಕೊಂಡು ಹೋಗಬೇಕೆಂದು ನಿಶ್ಚಯಿಸಿದ. ಅವನ ಮನಸು ಅವನನ್ನು ತನ್ನ ಆದರ್ಥ ಪ್ರೇಮದ ಬಗ್ಗೆ ನಿತ್ಯವೂ ತಿರಸ್ಕರಿಸುತ್ತತ್ತು.

ಅವನು ಹೆಚ್ಚಾಗಿ ಪ್ರಜಾರಕ್ತಾಗಿ ಹೆಳ್ಳಿಗಳಿಗೆ ಹೋಗುತ್ತಿದ್ದು. ಆದರೀಗ ತನ್ನ ಉರು ಬಿಟ್ಟು ಹೊರಗೆ ಹೋಗುತ್ತಿರಲಿಲ್ಲ; ಹೋದರೂ ಸಂಜೇಗೆ ಮರಳುತ್ತಿದ್ದು. ಅವನ ಒಂದು ದಿನದ ವಿಲಂಬ, ಅವನ ಸಾಧಾರಣ ತಲೆ ಶೂಲಿ, ನೆಗಡಿ ಅವಳನ್ನು ಅವೃವಸ್ಥಿತಳನ್ನಾಗಿ ಮಾಡುತ್ತಿದ್ದವು. ಅವಳಿಗೆ ಮೇಲಿಂದ ಮೇಲೆ ಕೆಟ್ಟ ಕನಷು ಬೀಳುತ್ತಿದ್ದವು. ಯಾವುದೋ ಅನಿವೃದ್ಧಾನ್ನಿಕ ಅಸ್ತಿತ್ವದ ಭಾಯೆ ಯಾವಾಗಲೂ ತನ್ನ ಸುತ್ತಲೂ ತಿರುಗುತ್ತಿರುವಂತೆ ಅವಳಿಗೆ ಪ್ರತೀತವಾಗುತ್ತಿತ್ತು.

ಹೆಳ್ಳಿಯನ್ನು ಸೇರಿ ಅವಳು ಸಂದೇಹದ ಸೂತ್ರದ ಚೊಂಬೆಯಾಗಿದ್ದಳು. ಇತ್ತೀಚ್ಚಾಗ್ಗೇಸಿರೆ ಸ್ವದೇಶ ಸ್ವೇಮದ ವೇದಿಯ ಮೇಲೆ ಭಸ್ತುವಾಗಿ ಮುದ್ದಿಸುವ ದಾಯಿನಿಯಾದ ವಿಭೂತಿಯಾಗಿತ್ತು.

ಎರಡನೆಯ ತಿಂಗಳ ಕೊನೆಯಲ್ಲಿ ರತ್ನಸಿಂಹ ಅವಳನ್ನು ಕರೆದು ಕೊಂಡು ಮರಳಿಬಂದ.

ಫ

ಗೌರಾ ಮರಳಿ ಬಂದು ಮೂರು ನಾಲ್ಕು ದಿನಗಳಾಗಿದ್ದವು. ಆದರೂ ಅವಳು ಮನೆಯ ವಸ್ತುವೆಡವೆಗಳನ್ನು ಜತೆನ ಮಾಡುವುದರಲ್ಲಿ, ಅವವುಗಳ ಸ್ವಾನದಲ್ಲಿ ಇವನ್ನಿರಿಮುವುದರಲ್ಲಿ ಪೂರಾ ಮಗ್ಗಳಾಗಿರುತ್ತಿದ್ದಳು; ಹೊರಗೆ ಹೋಗುವುದಕ್ಕೇ ಅವಳಿಗಾಗಿರಲಿಬ್ಬ. ಅವರು ಹೆಚ್ಚಿಗೆ ಹೊದೆ ಮರುದಿನವೇ ಕೇಂದರಮಾಡಿ ಚಿಟ್ಟುಹೊಗಿದ್ದಳು; ಅಂತಹ ಚೆಕುರ ದಾಸಿ ಇನ್ನೂ ಸಿಕ್ಕಿರಲಿಲ್ಲ. ಕುವರ ಸಾಹೇಬನ ಆಳು ರಾಮಟೆಹಲನೂ ಬಿಟ್ಟುಹೊಗಿದ್ದು. ಹೀಗಾಗೆ ಗಾಡಿಯವನೇ ಕುದುರೆ ಚಾಕರಿ ವಾಡಬೇಕಾಗಿತ್ತು.

ಸಂಜೇಯ ಸಮಯ. ಗೌರಾ ಹೊರ ಪಡಸಾಲೆಯಲ್ಲಿ ಕುಳತು ನಟ್ಟು ಸೋಷಿದಿಂದ ಮುಗಿಲನ್ನು ನೋಡುತ್ತಿದ್ದಳು. ಚಿಂತಾಗ್ರಸ್ತ ಜೀವಿಗಳಿಗೆ ಇರುವುದು ಇದೊಂದೇ ಅವಲಂಬನ! ಸಹಸ್ರ ರತ್ನಸಿಂಹ ಬಂದು ಹೇಳಿದೆ: “ನಡೆ, ನಿನ್ನನ್ನು ಸ್ವದೇಶಿ ಹೇಳಿಯಲ್ಲಿ ತಿರುಗಾಡಿಸಿಕೊಂಡು ಬರುತ್ತೇನೆ. ಇದು ನನ್ನ ಸೂಚನೆಯೇ ಆಗಿತ್ತು; ಆದರೆ ಇಲ್ಲಿಗೆ ಬಂದು ನಾಲ್ಕು ದಿನ ಆದವು, ಅಲ್ಲಿಗೆ ಹೋಗಲು ಪುರಸತ್ತೇ ಸಿಕ್ಕಿಲ್ಲ.”

“ ನನಗಂತೂ ಬರಲಿಕ್ಕೇ ಮನಸಾಗುವುದಿಲ್ಲ. ಇಲ್ಲಿಯೇ ಕೂತೆ ಕೊಂಡು ಏನಾದರೂ ಮಾತನಾಡಿರಿ. ”

“ ಇಲ್ಲ, ನಡೆ, ನೋಡಿಕೊಂಡು ಬರುವಾ. ಒಂದು ಗಂಟೆಯೂಳಗೆ ಬಂದುಬಿಡ್ಡೇನೆ. ”

ಕೊನೆಗೆ ಗೌರಾ ಒಪ್ಪಿ ಕೊಂಡಳು. ಈಚೆ ತಿಂಗಳಾನುತ್ತೀಗಳು ಅವಳು ಹೊರಗೆ ಹೊರಬೆಂದಿಲ್ಲ. ಇಂದು ನಾಲ್ಕು ಕಡೆ ಅವಳು ವಿಚಿತ್ರ ಶೋಭೆಯನ್ನು ಕಂಡಳು. ಪೇಟಿಗೆ ಇಸ್ತೇಷ್ಟಿಂದು ಕಳೆ ಎಂದೂ ಬಂದಿರಲಿಲ್ಲ. ಸ್ವದೇಶಿಃ ಪೇಟಿಮನ್ನು ತಲುಪಿವರು. ನೇಕಾರರು ಮತ್ತು ಸ್ವದೇಶಿ ಬಟ್ಟಿ ಮಾರುವವರು ತಮ್ಮ ತಮ್ಮ ಅಂಗಡಿಗಳನ್ನು ಹಚ್ಚಿ ಕೊಂಡು ಕುಳಿತ್ತಿದ್ದರು. ಒಬ್ಬ ನೇಕಾರ ಮುದುಕ ಪಕ್ಕನೆ ಎದ್ದು ಬಂದು ರತನಸಿಂಹನಿಗೆ ವಂದಿಸಿದ. ರತನಸಿಂಹ ಚಕ್ಕಿತನಾಗಿ, “ ರಾಮಂಟಹಲ! ಎಲ್ಲಿರ್ತೀ ನೀನಿಂಗೆ? ” ಎಂದು ಕೇಳಿದ

ರಾಮಂಟಹಲ ಮುಖಮುದ್ದಿ ಶ್ರೀಸಂಪನ್ನು ವಾಗಿತ್ತು. ಅವನ ಅಂಗಾಂಗ ಗಳಲ್ಲಿಯಾ ಶ್ರೀಗೌರವನ ಬೆಳಕು ಹೊಮ್ಮುತ್ತಿತ್ತು. ಕಣ್ಣುಗಳಲ್ಲಿ ಗೌರವದ ಚೆಣ್ಣೆತಿಯಿತ್ತು. ಕುದುರೆಲಾಯವನ್ನು ಬಳಿಯುವ ಮುದುಕ ರಾಮಂಟಹಲ ಇಮ್ಮು ಸೌಮ್ಯ, ಇಮ್ಮು ಸಭ್ಯ ಗೃಹಸ್ಥನಿರಬಹುದೆಂದು ರತನ ಸಿಂಹ ಬಗೆದಿರಲಿಲ್ಲ. ರಾಮಂಟಹಲ ಹೇಳಿದ: “ ಸರಕಾರ, ಈಗ ನಾನು ನನ್ನ ಉದ್ದೇಶ ವಾಡುತ್ತಿದ್ದೀನೆ. ತಮ್ಮ ಸೇವೆ ಬಿಟ್ಟುಂದಿನಿಂದ ಈ ಕೆಲಷಕ್ಕೆ ತೊಡಗಿದ್ದೇನೆ. ತಮ್ಮ ದೃಷ್ಟಿ ನಮ್ಮ ಬಡವರ ಮೇಲೆ ಬಿತ್ತುಂತೇ ನಮ್ಮ ಬಾಳೇವು ನಡದ್ದಿತೆ. ಇಲ್ಲದಿದ್ದರೆ, ನಿಮಗೆ ಗೊತ್ತಿದ್ದದ್ದೇ ಆಯ್ದೆ, ನಮ್ಮ ಹಾಡು ಹೆಂಗಿತ್ತುಂತ. ಜಾತಿಯಿಂದ ನೇಕಾರ, ಆದರೆ ಪಾಪಿ ಹೊಟ್ಟೇ ದಶಿಂದ ಚಮಾರು ಆಗಿಬಿಟ್ಟಿದೆ. ”

“ ಆಗಲಪ್ಪ, ಇನ್ನು ಸುಖವಾಗಿರು. ಈ ಪೇಟಿ ಏರ್ಫಾಡಿಸಬೇಕೆಂದು ನಾನೇ ಸಲಹೆ ಕೊಟ್ಟಿದೆ. ವ್ಯಾಪಾರ ಹೇಗೆ, ಚೆನ್ನಾಗಯ್ಯೆ? ”

“ ಹಾಂ ಸರಕಾರ, ಈಗೇಗ ಬಹೆಳ ವ್ಯಾಪಾರ ಆಗಾಕ ಹತ್ತೆಯ್ತೆ. ಕ್ಯಾಯಾಗಿಂದ ಕ್ಯಾಯಾಗೇ ಹಾರಿಹೊಗತಯ್ತೆ ಮಾಲು. ಇಲ್ಲಿ ಕುಂತು ಒಂದು ತಿಂಗಳಾತು. ತಮ್ಮ ದಯಾ; — ಜನರದು ನಾಲ್ಕು ದುಡ್ಡು

ಕೊಡೋದಿತ್ತು, ಎಲ್ಲಾ ತೀರಿಸಿದೆ. ದೇವರ ದಯಿಂದ ಒಣಾದಾಗಲಿ
ಹಿಸಿದಾಗಲಿ, ಎರಡೂ ಹೊತ್ತು ಉಟ್ಟಿ ಸಿಗತಯ್ತು; ಇನ್ನೇನು ಬೇಕು? ಚಾಯನರ ಸೌಭಾಗ್ಯಸಿರಿ ಹೋಳಾಗ್ಯಾಗ ಬಿತ್ತು ಅಂದ ಕೂಡ್ಲಿ, ಪ್ರಾಟಿಗೆ ಕಳೆ
ಕಟ್ಟಿತು ಅನ್ನಿರಿ. ಮುಂದಿ ಅಂತು—ಜಾತಾ ದೊಡ್ಡ ಮುಂದಾಗ ಇಂತಾ
ಸುಬದ ದಟ್ಟೀ ನೋಡಲಿಲ್ಲ ಅಂದವ್ಯಾಗ, ನಾವ್ಯಾಕ ಇಡಬೇಕು ಪರದೇಶೀ
ಆರಿನಿ! ಹೋಳೀ ನಡದ ದಿನದಕೆಂತ ಮೂರು ದಿನ ಮುಂಚಾಕೇ ಸರಕಾರ
ಉಂಗಿ ಹೋಗಿತ್ತು. ಅದಕ್ಕೆ ಮುಂಚಾಕೂ ಹೊರಾಗ್ಯಾಕ ಬಾಳ ಬರತಿದ್ದಿಲ್ಲ
ಸರಕಾರ. ನನಗ ಅನಷ್ಟೇತಿ—ಈ ಎಲ್ಲಾ ಮಾಯಾ ಆ ಸುಬಸೀರಿದೇ
ಷತೆ.”

ಅಷ್ಟರಲ್ಲಿ ಇಳಿವಯಸ್ಸಿನ ಹೆಂಗುಸೊಬ್ಬಳು ಗೌರಾನ ಎದುರಿಗೆ ಬಂದು
“ ಬಹುಜೀ, ನನ್ನ ಮರೆತಿಲ್ಲ ಅಷ್ಟೀ? ” ಎಂದು ಕೇಳಿದಳು.

ಗೌರಾ ವೋರಿ ಮೋಲೆತ್ತಿ ನೋಡಿದಳು. ಮುಂದೆ ನಿಂತಿದ್ದ ವಳು
ಕೇಸರಮಾಹಡಿ. ಅಂದನಾದ ಸಿರಿ ಉಟ್ಟಿದ್ದಳು; ಕೈಕಾಲುಗಳಲ್ಲಿ ಮಾಮೂಲಿ
ಒಡನೆಗಳೂ ಇನ್ನೊಮ್ಮೆ ವೋಗ ಹಿಗ್ಗಿತ್ತು. ಪ್ರತಿಯೊಂದು ಭಾವವಲ್ಲಿಯೂ
ಸ್ವತಂತ್ರ ಜೀವನದ ಗೌರವ ಒಡೆದುಕಾಣುತ್ತತ್ತು.

“ ಇಷ್ಟ ಬೇಗ ಮರೆತೇನೆ? ಈಗೆಲ್ಲರೋದು? ನಾವು ತಿರುಗಿ ಬರೊ
ವುರಸತ್ತಿಲ್ಲದೇ ಅಷ್ಟರೋಳಗೇ ಹಾರಿಹೋದಿ. ” ಗೌರಾ ಪ್ರತ್ಯೇಸಿದಳು.

“ ಏನು ಮಾಡಲಿ ಸರಕಾರ, ನಮ್ಮ ಕೆಲಸ ಸಾಗ್ತಯ್ತಂತ ನೋಡಿ
ನಿಲ್ಲಾ ಕಾಗಲಿಲ್ಲ, ಎಲ್ಲೀತನಕ ಹೊಟ್ಟೆಬಟ್ಟೀಗೆ ಸಿಗತಿದ್ದಿಲ್ಲ, ಅಲ್ಲಿ ತನಕ
ಉಪಾಯಿದ್ದಿಲ್ಲ. ಹೊಟ್ಟೀ ಸಲುವಾಗಿ ಸ್ಯಾವಿ-ಚಾಕರಿ, ಒಕ್ಕೇದು ಕಟ್ಟಿದ್ದು
ಎಲ್ಲಾನೂ ಮಾಡಬೇಕಾಕ್ಕುತ್ತು. ಈಗ ತಮ್ಮ ಕೆರಪಾದಿಂದ ನಮ್ಮ ದಿನಾನೂ
ತಿಂಗಿದಾವು, ಈಗ ಎರಡನೇ ದಗದ ಮಾಡಾಣ್ಣಿ. ಹೇಣಿ ಇದೇ ರಂಗಿನಾಗ
ಇದ್ದರ ನಮ್ಮ ಗಳಿಕಿಗೇನೂ ಸಾವಿಲ್ಲ. ಇದೆಲ್ಲ ತಮ್ಮ ಸೀರಿ ಮಹಿಮಾ.
ಅದರ ಭಾಗೀದಿಂದ ನಮ್ಮ ಬಡವರ ಬಾಳ ಮನಿ ನಿಂತವು. ಒಂತಿಂಗಳ
ಮುಂಚಾಕ ಈ ಅಂಗಡಿಯವರಿಗೆ ಯಾರಿಗೂ ರೋಟಿಗೆ ಗತಿ ಇದ್ದಿಲ್ಲ.
ಯಾರು ಗಾಡಿ ಹೋಡಿತ್ತದ್ದು, ಯಾರು ತಾಸೆ ಬಾರಿಸತಿದ್ದು, ಕೆಲವರಂತೂ

ಭಂಗೀ ಕೆಲಸಕ್ಕೆ ನಿಂತಿದ್ದು; ಎಹೊಮ್ಮೆ ಜನ ತಿರಕೊಂತಿದ್ದು. ಈಗ ಎಲ್ಲರೂ ತಮ್ಮ ಹ್ಯಾರ್ಡ್‌ಕ ಹತ್ತಾರು. ಖರೇ ಕೇಳಿದರ, ನಿಮ್ಮ ಸವುಬಾಗ್ಯ ಸೀರಿ ನಮ್ಮ ಬಾಗ್ಯೇವು ತೆರಿಸಿತು. ನಿಮ್ಮ ಸವುಬಾಗ್ಯೇವು ಅವರಾಗ್ನಿ ಅಂತಾ ಸ್ಥಾರಾರು ಮಂದಿ ಹಾಡಿ ಹರಸ್ತಯೆತ್ತು, ಖರೇ ಅಂದೂ;—ನಮ್ಮ ರಂಡೇರ ಜಾತಿಗೆ ಸವುಬಾಗ್ಯ ಕೊಟ್ಟಿತು ಆದು.”

ರತನಸಿಂಹ ಒಂದು ಅಂಗಡಿಯಲ್ಲಿ ಕುಳಿತು ಕೆಲ ಬಟ್ಟೆಗಳನ್ನು ನೋಡುತ್ತೀರುತ್ತಿದ್ದರೂ ಗೌರಾನ ಭಾವಿಕ ಹೃದಯ ಆನಂದದಿಂದ ಪುಲಕಿತವಾಗುತ್ತಿತ್ತು. ಅವಳ ಅಮಂಗಲದ ಕಲ್ಪನೆಗಳೆಲ್ಲ ಕನಸಿನಂತೆ ಹರಿದುಹೋಗುತ್ತಿತ್ತು. ನಯನಗಳು ಸಜಲವಾಗಿದ್ದವು. ಅಶ್ರುಸಿಂಚಿತ ನೇತ್ರಗಳೆಂದುರು ಸೂಭಾಗ್ಯದೇವತೆ ನಿಂತು ಸರಗು ನೀಡಿ ಅವಳನ್ನು ಹರಸುತ್ತಿದ್ದಳು. ಭಕ್ತಿ ಪೂರ್ಣ ಚಕ್ಕುಗಳಿಂದ ರತನಸಿಂಹನನ್ನು ನೋಡಿ ಅವಕೆಂದಳು: “ನನಗೆ ಒಂದು ಸೀರಿನೂ ತಗೊಳ್ಳಿರಿ.”

೫

ಗೌರಾ ಇಲ್ಲಿಂದ ಹೊರಟಾಗ ಬೀದಿಯ ವಿದ್ಯಾದ್ವೀಪಗಳು ಹತ್ತಿದ್ದವು. ಬೀದಿಯಲ್ಲಿ ಜಗಜಗ ಬೆಳಕಿತ್ತು. ಆನಂದದ ಪ್ರಕಾಶದಿಂದ ಅವಳ ಹೃದಯವೂ ಬೆಳಗುತ್ತಿತ್ತು.

“ನೆಟ್ಟಿಗೆ ಮನೆಗೆ ಹೋಗೋಣವೇ? ” ರತನಸಿಂಹ ಕೇಳಿದ.

“ಇಲ್ಲ. ಭಾವಣಿಯ ಕಡೆಯಿಂದ ನಡೆರಿ.”

“ಪ್ರಾಟೆ ಬಹಳ ಭಲೋ ಏರಷ್ಟಿತ್ತು.”

“ಆ ಸ್ವಾಳ ಕೊಂಡುಕೊಂಡು ಶಾಯಂಪ್ರಾಟೆ ನಾಡಿಬಿಡಿರಿ. ಸ್ವದೇಶೀ ಅರಿವೀ ಅಂಗಡೀನೇ ಇರಬೇಕು, ಯಾರಂದಲೂ ಬಾಡಿಗಿ ತಗೋಬಾರದು.”

“ಬಹಳ ವೆಚ್ಚ ಮಾಡುವೇಕಾಗ್ತದೆ.”

“ಮನಿ ಮಾರಿಬಿಡಿರಿ. ರೂಪಾಯಿನೇ ರೂಪಾಯಿ ಆಗ್ತದೆ.”

“ಅಂದರೆ, ಇರೋದೆಲ್ಲಿ ಮರದ ಬುಡಕೆ? ”

“ಅಲ್ಲ; ನಮ್ಮ ಹಕ್ಕೇ ಮನೆಯಾಗ.”

“ನೋಡೋಣ.”

ಸ್ವಲ್ಪ ಹೊತ್ತಿನ ಮೇಲೆ ಗೌರಾ ಮತ್ತೊಂದೆಳು: “ ಪ್ರಾಂತದಾಗ ಹತ್ತೀ ಬೆಳಿ ಹೆಚ್ಚು ನಾಡಿರಿ. ಹತ್ತೀ ಬಿತ್ತೊಂವರಿಗೆ ಬಿಟ್ಟೀ ನಾಫ್ ನಾಡಿರಿ.”

“ ಭಲೀಂ ತಕ್ಕ ಉಪಾಯ. ಎರಡುಪಟ್ಟು ಆಗ್ತದ ಉತ್ಪತ್ತಿ. ”

ಗೌರಾ ಸ್ವಲ್ಪ ಸಮಯ ಯೋಚಿಸಿದೆಳು. ಆ ಮೇಲೆ, “ ಕಟ್ಟಿಗೇ ಪುಕ್ಕಬಿ ಕೊಟ್ಟಿರ ಹೆಂಗರೀ? ಯಾರಿಗೆ ಬೇಕೆವರು ರಾಟೆ ನಾಡಿಸಿಕೊಳ್ಳು ಲಿಕ್ಕು ಕಡಕೊಂಡು ಹೋಗಲಿ. ”

“ ಲಾಟೀನೀ ಆಗಿಬಿಟ್ಟೀತು. ”

“ ಅಂಥಾ ಅಪ್ರಾನ್ಯಾಣಿಕತನ ಯಾರೂ ನಾಡಲಿಕ್ಕಿಲ್ಲ. ”

ಅವರು ಗಾಡಿಯಿಂದಿಳಿದು ನುಸೈಯ ಹೊಸಲಿನೊಳಗೆ ಕಾಲಿಟ್ಟ್ವಾಗ ಗೌರಾನ ಜಿತ್ತು ಶುಭ ಕಲ್ಪನೆಗಳಿಂದ ಪ್ರಸ್ತಳಿತವಾಗುತ್ತಲಿತ್ತು. ಆಕಳಕರು ಕಣ್ಣಿ ಹುದುಕೊಂಡು ಚಿನ್ನಾಟ ಆಡುತ್ತಿರುವ ಹಾಗೆ.

ಬ್ರಹ್ಮಂಕಿನ ದಿವಾಳಿ

ಲಖನ್‌ ನ್ಯಾಶನಲ್ ಬ್ರಹ್ಮಂಕಿನ ದೊಡ್ಡ ಅಫೀಸಿನಲ್ಲಿ ಲಾಲಾ ಸಾಂತಿದಾಸರು ಆರಾಮ ಕುಟ್ಟಿಯಲ್ಲಿ ಒರಗಿ, ಶೇರುಗಳ ಭಾವವನ್ನು ಸೋಧುತ್ತು, ಈ ಸಾರೀ ಪಾಲುಗಾರರಿಗೆ ಲಾಭಾಂಶವನ್ನು ಎಲ್ಲಿಂದ ಕೊಡ ಬೇಕೆಂದು ಯೋಚಿಸುತ್ತಿದ್ದರು. ಚಹ, ಕಲ್ಲಿದ್ದಲಿ, ಜೂಟುಗಳ ಪಾಲು ಗಳನ್ನು ಕೊಳ್ಳುವುದು, ಬೆಳ್ಳಿ, ಬಂಗಾರ, ಹತ್ತಿಗಳ ಸಟ್ಟೆ ವ್ಯವಹಾರ ಮಾಡುವುದು ಎಂದು ಅವರ ವಿಚಾರ. ಆದರೆ ಹಾನಿಯ ಭಯದಿಂದ ಅವರು ಯಾವ ನಿಶ್ಚಯಕ್ಕೂ ಬರುತ್ತಿರಲಿಲ್ಲ. ಈ ವರುವ ಕಾಳಿನ ವ್ಯಾಪಾರದಲ್ಲಿ ನಷ್ಟವಾಗಿತ್ತು. ಪಾಲುಗಾರರಿಗೆ ಧೈಯರ್ ಕೊಡುವುದಕ್ಕಾಗಿ ಲಾಭಹಾನಿಯ ಕಲ್ಪಿತ ತಾಳಿ ತೋರಿಸಬೇಕಾಯಿತು; ಮತ್ತು ಲಾಭವನ್ನು ಬಂಡವಾಳದಿಂದ ಹಂಚಬೇಕಾಯಿತು. ಆದುದರಿಂದ ಶಿರುಗಿ ಕಾಳಿನ ವ್ಯಾಪಾರದಲ್ಲಿ ಕೃತಾಕಲು ಎದೆ ನಡುಗುತ್ತಿತ್ತು.

ಆದರೆ ಹಣವನ್ನು ನಿಸ್ಕ್ರಿಯವಾಗಿ ಇಟ್ಟುಬಿಡುವುದಕ್ಕಾಗೆದು. ಒಂದೆರಡು ದಿನಗಳಲ್ಲಿಯೇ ಆದನ್ನು ಒಂದಿಲೊಂದರಲ್ಲಿ ತೊಡಗಿಸಲು ತಕ್ಕ ಯೋಜನೆ ಮಾಡುವುದು ಅವಶ್ಯವಾಗಿತ್ತು. ಇನ್ನೊಂದು ವಾರದೊಳಗೇ ಡೈರೆಕ್ಟರ ತ್ರೈಮಾಸಿಕ ಸಭೆ ಕೂಡುವುದಿತ್ತು. ಅಷ್ಟರೋಳಿಗೆ ಯಾವ ಏವಾಟಿನೂ ಆಗದಿದ್ದರೆ, ಮತ್ತು ಮೂರು ತಿಂಗಳು ಹಾಗೇ ಉಳಿದು ಬಿಡುವುದು. ಹೀಗಾದರೆ, ಷಾಣ್ಣಿಸಿಕ ಲಾಭದ ಹಂಚಿಕೆಯ ಸಮಯದಲ್ಲಿ ಮತ್ತೆ ಅದೇ ತೋರುಗಾಣಿಕೆಯ ತಂತ್ರ ಮಾಡಬೇಕಾಗುವುದು; ಇದು ದುಸ್ತರವಾದದ್ದು. ಈ ಸಮಸ್ಯೆಯಲ್ಲಿ ಬಹಳ ಹೊತ್ತು ತೊಳಿಲಾಡಿದ ಮೇಲೆ ಸಾಂತಿದಾಸರು ಗಂಟೆ ಬಾರಿಸಿದರು. ಪಕ್ಕದ ಕೋಣೆಯಿಂದ ಬಂಗಾಲಿ ಬಾಬುಗಳೊಬ್ಬರು ಹಣಿಕೆ ಹಾಕಿದರು.

ಸಾಂಕ್ಷಿಕದಾಸ—ತಾತಾ ಸ್ವೀಲ್ ಕಂಪನಿಗೆ ಅವರ ಹೊಸ ಬ್ಯಾಲನ್‌ನ್ನ ಶೈಳಿ ಕಳಿಸಲು ಒಂದು ಕಾಗದ ಬರೆಯಿರಿ.

ಬಾಬು—ಅವರಿಗೆ ಹಣದ ಅಗತ್ಯವಿಲ್ಲ, ಕಾಗದಕ್ಕೆ ಉತ್ತರವನ್ನೇ ಹೊಡುವುದಿಲ್ಲ.

“ ಒಳ್ಳೆಗೆ ನಾಗನ್‌ರದ ಸ್ವದೇಶೀ ಮಿಲ್ಲಿಗೆ ಬರೆಯಿರಿ. ”

“ ಆದರ ವ್ಯವಹಾರ ಜೆನ್‌ನ್‌ಗಿಲ್. ವೊನ್ನೆ ವೊನ್ನೆ ಆದರ ಕೊಲಿ ಕಾರರು ಮುಖ್ಯರ ಹೂಡಿದ್ದರು. ಗಿರಣೆ ಎರಡು ತಿಂಗಳು ನೀಂತಿತ್ತು. ”

“ ಅಲ್ಲ, ಬರೆದಾದರೂ ಬರೆಯಿರಿ! ನಿಮಗಂತೂ ಇಡೀ ಜಗತ್ತು ಅಪ್ಪಾಮಾಣಿಕರ ಕೂಟವೇ! ”

“ ಸ್ವಾಮಿ, ಬರೆಯುವುದೇನು, ನಾವು ಎಲ್ಲರಿಗೂ ಬರೆಯಬಹುದು. ಆದರೆ ಬರೀ ಬರೆದ ಮಾತ್ರಕ್ಕೆ ಲಾಭವೇನೂ ಇಲ್ಲ. ”

ಲಾಲಾ ಸಾಂಕ್ಷಿಕದಾಸರು ತಮ್ಮ ಮನೆತನದ ಗೌರವಪ್ರತಿಷ್ಠೆಗಳಿಂದ ಬ್ಯಾಂಕೆನ ಮ್ಯಾನೇಜಿಂಗ್ ಡೈರೆಕ್ಟರ್ ಆದವರು. ವ್ಯಾವಹಾರಿಕ ಮಾತು ಗಳನ್ನು ಅರಿಯಿದವರು. ಬಂಗಾಲಿ ಬಾಬುಗಳೇ ಅವರ ಸಲಹಾಗಾರರು. ಈ ಬಾಬುಗಳಿಗೆ ಯಾವ ಕಂಪನಿ ಕಾರಬಾನೆಗಳನ್ನೇಲೂ ಭರವನೆ ಇರಲಿಲ್ಲ. ಇವರ ಅವಶ್ಯಕ ಸದಿಂದಾಗಿಯೇ ಬ್ಯಾಂಕೆನ ಹಣ ಕಚೇದ ವರ್ಷ ಬೊಕ್ಕು ಸಿಟ್ಟು ಬರಲಿಲ್ಲ. ಮತ್ತೂ ಆದೇ ಲಕ್ಷಣ ತೋರುತ್ತಿತ್ತು. ಈ ತೋಂದರೆ ತಪ್ಪಿಸಲು ಸಾಂಕ್ಷಿಕದಾಸರಿಗೆ ಯಂಬಿಕೆ ಹೋಚದಾಗಿತ್ತು. ಆತ್ಮವಿಶ್ವಾಸದಿಂದ ಯಾವ ವ್ಯವಹಾರದಲ್ಲಿ ಕೃತಾಕಲೂ ಧೈಯು ಸಾಲದು. ಚಂಚಲ ಮನಸಿನಿಂದ ಎದ್ದು ಎಡಿಯಾಡತ್ತೊಡಗಿದರು.

ಆವೃತ್ತಿ ಹೇಡಿ ಬಂದು ಶರಿಕೆ ಮಾಡಿದ : “ ಬರಹಲದ ಮಹಾರಾಣಿ ಯವರ ಸ್ವಾರ್ಥ ಬಂದಿದೆ. ”

ಲಾಲಾ ಸಾಂಕ್ಷಿಕದಾಸರು ಬೆಳ್ಳೆ ಬಿದ್ದರು. ಬರಹಲ ಮಹಾರಾಣಿ ಲಖನಾಥೆ ಬಂದು ಮೂರುನಾಲ್ಕು ದಿನ ಆಗಿತ್ತು. ಪ್ರತಿಯೊಬ್ಬರ ಬಾಯಲ್ಲೂ ಅವರ ಚರ್ಚೆಯೇ ಕೇಳುತ್ತಿತ್ತು. ಕೆಲವರು ಅವರ ಉಡಿಗೆ ತೊಡಿಗೆಗೆ ಮುಗ್ಗಾಗಿದ್ದರು, ಕೆಲವರು ಅವರ ಸೌಂದರ್ಯಕ್ಕೆ ಕೆಲವರು ಅವರ ಸ್ವಷ್ಟಿಂದ ವ್ಯತ್ತಿಗೆ. ಅವರ ಆಳು-ತೊತ್ತುಗಳು ಕೂಡ ಜನರ ಚರ್ಚೆಯಲ್ಲಿ ಸೇರಿದ್ದರು.

ರಾಯಲ್ ಹೋಟಿಲಿನ ಬಾಗಿಲಲ್ಲಿ ನೋಡುವವರ ದೊಡ್ಡ ಗುಂಪು ಯಾವಾಗಲೂ ಇರುತ್ತಿತ್ತು. ಅನೇಕ ರಸಿಕರು, ಯಾವೆದಕ್ಕಾಗಿ ಎಗ್ಗಿಲ್ಲದ ಜನರು, ನಾನಾ ಭುಲದಿಂದ-ಬಟ್ಟಿಮಾರುವವರಾಗಿ, ತಂಬಾಕುಗಾರರಾಗಿ— ಅವರ ದರ್ಶನ ಪಡೆಯುತ್ತಿಲಿದ್ದರು. ರಾಣಿಯ ಸವಾರಿ ಹೊರಗೆ ಹೊರಬೆಲ್ಲಿ ನುಂದಿಯ ನುಗ್ಗಾಟ.—ಭಲೆ, ಎಂತಹ ವ್ಯಾಖ್ಯಾ! ಇಂತಹ ಇರಾಕ ಕುದರೆ ಜೋಡಿ, ದೊಡ್ಡ ಸಾಹೇಬರಲ್ಲಿಲ್ಲದೆ, ಇಲ್ಲಿ ರಾಜಮಹಾರಾಜರಲ್ಲಿ ಮಾತ್ರವೇ ಕಾಣಬಹುದು. ದೇವಿಯೂ ಎಮ್ಮು ಸುಂದರ! ಇಂತಹ ಬಿಳೀ ಮನುಷ್ಯರು ಎಲ್ಲಿಯೂ ಸಿಕ್ಕಲಿಕ್ಕಲ್ಲ. ಇಲ್ಲಿಯ ಶ್ರೀಮಂತರು ಮೃಗಾಂಕ, ಚಂದ್ರೋಯು,— ದೇವರೇ ಬಲ್ಲ,—ಮತ್ತೀನೇನು ತಿನ್ನವರೋ; ಆದರೆ ಯಾರ ಮೋರಿಯ ಮೇಲೂ ತೇಜವ ಅಧಿಕಾರವಾದ ಹೆಸರೂ ಇಲ್ಲ ಇವರು ಉಣಿಷ್ಟ ದೇನು, ಕುಡಿಯುವುದು ಯಾವ ಬಾವಿಯ ನಿರೋ, ನೋಡಲು ತಾಜಾ ಸೆಬು ಆಗಿದ್ದಾರೆ. ಇದೆಲ್ಲವೂ ಗಾಳಿನೀರಿನ ಪ್ರಭಾವ.

ಬರಹಲ, ಉತ್ತರದಲ್ಲಿ ನೇಪಾಳದ ಹತ್ತಿರ ಆಂಗ್ಲರಾಜ್ಯದಲ್ಲಿಯ ಒಂದು ಸಾಡು ಆದು ಒಳ್ಳೀ ಧನಿಕ ದೇಶವೆಂದು ಜನರ ತಿಳಿವಳಿಕೆ; ಆದರೆ ವಾಸ್ತವದಲ್ಲಿ ಅದರ ಉತ್ತರವು ಎರಡು ಲಕ್ಷಕ್ಕೆ ಹೆಚ್ಚಿರಲಿಲ್ಲ. ಹ್ಯೋತ್ರ ಮಾತ್ರ ಬಹಳ ವಿಸ್ತೃತವಾದದ್ದು, ನಿಜ. ಆದರೆ, ಬಂಡರು ಮತ್ತು ಹಾಳು ಸೆಲವೇ ಹೆಚ್ಚು. ಜನವಸತಿಯ ಭಾಗ ಕೂಡ ಗುಡ್ಡಗಾಪು, ಬರಡು. ಭೂಮಿಗೆ ಬೆಲೆ ಕಡಿಮೆ.

ಲಾಲಾ ಸಾಹಿದಾಸರು ಲಗುಬಗೆಯಿಂದ ಕೋಲಮೇಲಿನ ರೀತಿಯೇ ಸೂಂಪಿನ್ನು ತೆಗೆದುಕೊಂಡು ಧರಿಸಿ, ಮೇಜಿನ ಬಳಿ ಆಘ್ಯಾತೆಯಿಂದ—ಇಲ್ಲಿ ರಾಜರಾಣಿಯರು ಬರುವುದು ಸಾಮಾನ್ಯ ಮಾತ್ರಲ್ಲ ಎನ್ನುವ ರೀತಿಯಲ್ಲಿ— ಕುಳಿತುಕೊಂಡರು. ಗುಮಾಸ್ತರೂ ಜತನದಿಂದ ಕುಳಿತರು. ಬ್ಯಾಂಕೆನ ಲ್ಲೀಲ್ಲ ಸ್ತುಭ್ಯಾತೆಯ ಗಡಿಬಿಡಿ ಉಂಟಾಯಿತು. ಹೇಡಿಗಳು ಹೊಸ್ಟಿಗೆ ಸರಿ ಪಡಿಸಿಕೊಂಡರು. ಕಾವಲುಗಾರನು ಕತ್ತಿ ಹಿಡಿದು ತನ್ನ ಸ್ಥಾನದಲ್ಲಿ ನಿಂತುಕೊಂಡ. ಬೀಸಣಿಕೆಯ ಆಳಿನ ಸಕ್ಕರೆನಿಂದ ಹರಿಯಿತು. ಬಂಗಾಲಿ ಬಾಬು ಮಹಾರಾಣಿಯ ಸ್ವಾಗತಕ್ಕಾಗಿ ಹೊರಹೊರಬೆರು.

ಸಾಂತಾಪರು ಹೊರತಿಂದಿಯನ್ನೇನೋ ಮಾಡಿಕೊಂಡರು. ಆದರೆ, ಅಶ್ಚಿತ್ಯಗಳಿಂದ ಆವರ ವಾನಸು ಚಂಚಲವಾಗಿತ್ತು. ರಾಣಿಯರೊಡನೆ ವ್ಯವಹಾರ ಇದೇ ಮೊದಲಿನದು. ಮಾತುಕತೆ ಸಾಧಿಸಿತೋ ಇಲ್ಲವೋ ಎಂದು ಭಯ. ಶ್ರೀಮಂತರ ಪ್ರಕೃತಿ ಮುಗಿಲಮೇಲಿರುತ್ತದೆ. ಮಾತಿನಲ್ಲಿ ನಾನೆಲ್ಲಿ ತಪ್ಪತ್ತೀನೋ ಏನೋ. ತಮ್ಮಲ್ಲಿ ಏನೋ ಒಂದು ಕುಂದು ಭಾಸವಾಗುತ್ತತ್ತು ಅವರಿಗೆ. ರಾಜಸೀ ನಿಯಮಗಳು ಅವರಿಗೆ ಅವರಿಟ. ಆವರನ್ನು ಗೌರವಿಸುವುದು ಹೇಗೆ, ಅವರೊಡನೆ ಮಾತನಾಡುವಾಗ ಯಾವ ವಿಷಯ ಗಮನದಲ್ಲಿಡಬೇಕು, ಅವರ ಮುಖಾದೀಯ ರಕ್ಷಣೆಗಾಗಿ ಎಷ್ಟು ಸಮ್ಮತಿ ಅವಶ್ಯ, ಮುಂತಾದ ಪ್ರತ್ಯೇಗಳಿಂದ ಅವರು ಹೇಚಾಡುತ್ತಿದ್ದರು. ಹೇಗಾದರೂ ಈ ಪರೀಕ್ಷೆಯಿಂದ ಬೇಗ ಬಿಡುಗಡೆಯಾದರೆ ಸಾಕು ಎಂದು ಅವರಿಗೆನಿಮ್ಮತ್ತಿತ್ತು. ವ್ಯಾಪಾರಿಗಳು, ಸಾಧಾರಣ ಜಮೀನುದಾರರು, ಧನಿಕರೊಡನೆ ಇವರು ಸ್ವಷ್ಟವಾಗಿ ನಿಮ್ಮರವಾಗಿ ಮಾತನಾಡುತ್ತಿದ್ದರು; ಸುಶೀಲಿತ ಸಚ್ಚಾನರೊಡನೆ ಶಿಷ್ಟತೆಯಿಂದ ವರ್ತಿಸುತ್ತಿದ್ದರು. ಆ ಸಂದರ್ಭ ಗಳಲ್ಲಿ ವಿಶೇಷ ವಿಚಾರ ಮಾಡಬೇಕಾಗುತ್ತಿರಲ್ಲ. ಈಗ ಬಹು ಕಷ್ಟಕ್ಕೆಟ್ಟಿ ಕೊಂಡಿತು. ತಿಬ್ಬಿಕ್ಕೆ—ಅಲ್ಲಿನ ರೀತಿ ರೂಢಿ, ಮಾತು ಕತೆ ಅವರಿಟವಾದ ನಾಡಿಗೆ—ಹೋಗಿದ್ದ ಲಂಕಾನಿವಾಸಿಯ ಗತಿ!

ಪಕ್ಕನೇ ಗಡಿಯಾಳದ ಕಡೆ ದೃಷ್ಟಿ ಹೋಯಿತು. ಆಗ ನಾಲ್ಕು ಗಂಟೆ ಹೊತ್ತಾಗಿದ್ದರೂ ಗಡಿಯಾಳ ಇನ್ನೋ ಎರಡು ಪ್ರಥರದ ನಿದ್ದೆಯಲ್ಲಿ ಮಗ್ನಿ ವಾಗಿತ್ತು. ತಾರೀಖಿನ ಮುಖ್ಯ ಓಟದಲ್ಲಿ ಸಮಯವನ್ನು ಪರಾಜಯ ಗೊಳಿಸಿತ್ತು. ಆವರು ಚಚ್ಚನೆದ್ದು ಗಡಿಯಾಳ ಸರಿಪಡಿಸಬೇಕು ಎನ್ನ ವಸ್ತುರಲ್ಲಿ ಮಹಾರಾಣಿಯರು ಕೋಟಿಯೊಳಗೆ ಅಡಿಯಿಟ್ಟಿರು. ಸಾಂತಾಪರು ಗಡಿಯಾಳವನ್ನು ಬಿಟ್ಟಿರು; ಮಹಾರಾಣಿಯವರ ಹತ್ತಿರ ಹೋಗಿ ಪಕ್ಕದಲ್ಲಿ ನಿಂತರು. ಕೃಕೂಡಿಸಬೇಕೇ, ಬಾಗಿ ಸಲಾಮು ಮಾಡಬೇಕೇ ನಿರ್ಧರಿಸಲಾಗಲಿಲ್ಲ. ಮಹಾರಾಣಿಯವರೇ ಕೃನೀಡಿ ಅವರ ಒಡವನ್ನು ಬಿಡಿಸಿದರು

ಜನದು ಖಚಿತಗಳಲ್ಲಿ ಕುಳಿತ ಬಳಿಕ, ರಾಣಿಯ ಅಪ್ರಕಾರ್ಯದಶಿರ ವ್ಯವಹಾರದ ಮಾತನ್ನು ಅರಂಭಿಸಿದ. ಬರಹೇದ ಹಿಂದಿನ ಇತಿಹಾಸವನ್ನು

ಹೇಳಿ, ರಾಣಿಯವರ ಪ್ರಯತ್ನದಿಂದ ಆದ ಆದರ ಉನ್ನತಿಯನ್ನು ಆವನು ಬಳ್ಳಿಸಿದ. ಈಗ ಕಾಲುವೆಯ ಒಂದು ಶಾಖೆ ತೆಗೆಯುವುದಕ್ಕಾಗಿ ಹತ್ತು ಲಕ್ಷ್ಯ ರೂಪಾಯಿಗಳ ಆವಶ್ಯಕತೆಯಿತ್ತು; ಆದರೆ ಆವರು ಯಾವುದೊಂದು ಹಿಂದುಸ್ತಾನೀ ಬ್ರಾಹ್ಮಂಕೆನೊಡನೆ ವ್ಯವಹಾರ ಮಾಡುವುದೇ ಒಳ್ಳೆಯದೆಂದು ಬಗೆದರು. ಈಗ ಆವರ ನಿಣಾಯುವು ನಾಯಕನಲ್ಲಾ ಬ್ರಾಹ್ಮಂಕೆನ ಕೈಯಲ್ಲಿದೆ—ಈ ಸಂಧಿಯ ಲಾಭವನ್ನು ಆದು ಪಡೆಯಲಿಟ್ಟಿ ಸುವುದೇ ಆಧವಾ ಇಲ್ಲವೇ ?

“ ನಾವು ಹಣ ಕೊಡುಬಹುದು. ಆದರೆ ಕಾಗದಪತ್ರಗಳನ್ನು ನೋಡಿ ಏನು ಮಾಡಲೂ ಸಾಧ್ಯವಿಲ್ಲ. ” ಎಂದರು ಬಂಗಾಲಿ ಬಾಬು.

“ ಏನಾದರೂ ಹೊಣಿ ಬೇಕೆನ್ನುವಿರಾ ? ” ಎಂದು ಆಹ್ವಾನಿಸಿರು ಕೇಳಿದ.

“ ಮಹಾಶಯರೇ, ಹೊಣಿಯ ಬಗ್ಗೆ ನಿಮ್ಮ ನಾಲಗೆಯೇ ಸಾಕು ” ಎಂದು ಸಾತ್ತವಾಸರು ಛೈದಾಯದಿಂದ ನುಡಿದರು.

“ ತಮ್ಮ ಬಳಿ ರಾಜ್ಯದ ಲೀಕ್ಕಾಸತ್ತೆ ಏನಾದರೂ ಉಂಟಿ ? ” ಬಂಗಾಲಿ ಬಾಬು ಪ್ರಶ್ನಿಸಿದರು.

ತಮ್ಮ ಪ್ರಧಾನ ಗುಮಾಸ್ತನ ಈ ವ್ಯಾವಹಾರಿಕ ವರ್ತನೆ ಸಾತ್ತದಾಸರಿಗೆ ರುಚಿಸಲಿಲ್ಲ ಛೈದಾಯದ ಮತ್ತಿನಲ್ಲಿ ಆವರು ಮೈಮರೆತಿದ್ದರು. ಮಹಾರಾಣಿಯ ಸ್ವರೂಪವೇ ಭದ್ರವಾದ ಹೊಣಿಯಾಗಿರುವಾಗ, ಆವರೆದು ಲೀಕ್ಕಾ—ಕಾಗದಗಳ ಮಾತ್ರತ್ವವುದು ವ್ಯಾಪಾರಿತನವೇನೂವುದು; ಆದರಲ್ಲಿ ಅವಶ್ಯಾಸದ ಗಂಧ ಹೊರಡುವುದು.

ಮಹಿಳೆಯರ ಎದುರು ಶೀಲ—ಸಂಕೋಚನೆಗಳ ಮೂರ್ತಿಗಳಾಗುತ್ತೇನೇ ನಾವೆ. ಸಾಯಿದಾಸರು ಕ್ಷಾರ ಕಲೋರ ದೃಷ್ಟಿಯಿಂದ ಬಂಗಾಲಿ ಬಾಬುಗಳ ಕಡೆ ನೋಡಿ, “ ಕಾಗದಪತ್ರಗಳ ಪರೀಕ್ಷಣವೇನೂ ಆಪ್ತ ಮಹತ್ವದ ಮಾತ್ರಾ; ಮುಖ್ಯ ಬೀಕು ವಿಶ್ವಾಸ. ” ಎಂದರು.

“ ಡೈರೆಕ್ಟರರು ಎಂದೂ ಒಪ್ಪಲಾರರು, ” ಎಂದರು ಬಂಗಾಲಿ ಬಾಬು.

“ ಅದರವೇನು ಚಿಂತಿಯಿಲ್ಲ. ನಾವು ನಮ್ಮ ಜವಾಬ್ದಾರಿಯಂದ ಹಣ ಕೊಡುತ್ತಿದ್ದೇವೆ. ” ಎಂದು ಸಾಂತಾಪರು ನುಡಿದರು.

ರಾಣಿ ಕೃತಜ್ಞತೆಯ ಸೋಧಿದಿಂದ ಸಾಂತಾಪರು ಮೋರೆ ಸೋಡಿದ್ದು. ಅವಳ ತುಟಿಗಳಲ್ಲಿ ಮೆಲುನಗೆ ಆರಳಿತ್ತು.

೩

ಡ್ರೈಕ್ ರರು ಶಾಗದವತ್ತು, ಆಯ-ವ್ಯಯ ಸೋಡುವುದು ಆಗತ್ತೆ ವೆಂದರು; ಆ ಶಾರ್ಗುವನ್ನು ಸಾಂತಾಪರಿಗೇ ಒಪ್ಪಿಸಿದರು. ಉಳಿದವರಿಗೆ ಯಾರಿಗೂ ಇಡೀ ಆಫೀಸಿನ ವಿಚಾರಣೆ ಮಾಡುವುದಕ್ಕೆ ತಮ್ಮ ಕೆಲಸದಲ್ಲಿ ಬಿಡುವೇ ಇರಲಿಲ್ಲ. ಸಾಂತಾಪರು ನಿಯಮದಂತೆ ನಡೆದರು. ಮೂರು ನಾಲ್ಕು ದಿನ ಲೆಕ್ಕೆ ಪರಿಶೋಧಿಸಿದರು. ತಮ್ಮ ವಿಶ್ವಾಸಕ್ಕೆ ಅನುಕೂಲವಾದ ನರದಿ ಬರೆದರು. ವ್ಯವಹಾರ ನಿಶ್ಚಯಾಯಿತು. ಶಾಗದ ಬರಿದಾಯಿತು, ಹಣ ಕೊಟ್ಟುಯಿತು; ನಾರಕ್ಕೆ ಒಂಬತ್ತರುತ್ತೆ ಬಡ್ಡಿ ಗೂತ್ತಾಯಿತು.

ಮೂರು ವರುಷಗಳವರಿಗೆ ಬ್ರಾಂಕೆನ ವ್ಯವಹಾರದ ಉನ್ನತಿ ಚೆನ್ನಾಗಿ ಆಯಿತು. ಆರು ತಿಂಗಳಿಗೊಮ್ಮೆ ನಾಲ್ಕುತ್ತೇವೆ ದು ಸಾವಿರ ರೂಪಾಯಿಗಳ ಗಂಟೆ ಕೇಳದೆ ಮಾಡದೆ ಬ್ರಾಂಕೆಗೆ ಬರುತ್ತಿತ್ತು. ವ್ಯವಹಾರಿಗಳಿಗೆ ನಾರಕ್ಕೆ ಷಿದುರಂತೆ ಬಡ್ಡಿ ಕೊಡುತ್ತಿದ್ದರು. ವಾಲುಗಾರಿಗೆ ನಾರಕ್ಕೆ ಏಳರಂತೆ ಲಾಭಾಂಶ ದೊರೆಯುತ್ತಿತ್ತು.

ಸಾಂತಾಪರು ಬಗ್ಗೆ ಜನರು ತುಷ್ಟಿರೂದರು. ಎಲ್ಲರೂ ಅವರ ಬುದ್ಧಿ ರುನ್ನ ಕೊಂಡಾಡಿದರು. ಬಂಗಾಲಿ ಬಾಬು ಕೂಡ ಬರುಬರುತ್ತು ಅವರಿಗೆ ಅನುಕೂಲವಾಗುತ್ತಿಲ್ಲದ್ದರು. ಸಾಂತಾಪರು ಅವರಿಗೆ ಹೇಳುತ್ತಿದ್ದರೂ: “ ಬಾಬೂಜೀ, ವಿಶ್ವಾಸವು ಜಗತ್ತಿನಿಂದ ಲಾಪ್ತವಾಗಿಲ್ಲ, ಆಗುವುದಿಲ್ಲ. ಸತ್ಯ ದಲ್ಲಿ ನಂಬಿಗೆ ಇಡುವುದು ಪ್ರತಿಯೊಬ್ಬನ ಧರ್ಮ ವಿಶ್ವಾಸ ಇಲ್ಲದವನು ಸತ್ಯಂತೆಯೇ ಸರಿ. ಸುತ್ತು ಕಡೆ ಶತ್ರುಗಳು ಮುತ್ತಿರುವಂತೆ ಕಾಣುತ್ತದೆ ಅವನಿಗೆ. ದೊಡ್ಡ ದೊಡ್ಡ ಸಿದ್ಧಾರ್ಥ ಹಾತ್ತಿರೂ ಬುಬ್ಬಣಾಚಾರಿಗಳಂತೆ

ತೋರುತ್ತಾರೆ. ನಿಜವಾದ ದೇಶಭಕ್ತನೂ ಅವನ ಕಣ್ಣಲ್ಲಿ ಸ್ತುತಿಪ್ರಿಯ ನಾಗುತ್ತಾನೆ. ಜಗತ್ತೀ ಭೂಲ-ಮೋಸಗಳಿಂದ ತುಂಬಿದೆ ಎಂದು ಬಗೆಯು ತತ್ತನೆ ಅವನು. ಅವನ ದೇವರ ಮೇಲಿನ ಶ್ರದ್ಧಾಭಕ್ತಿಗಳು ಕೂಡ ಉಪ್ತವಾಗುತ್ತವೆ. ಯಾವನೊಬ್ಬ ಮನುಷ್ಯನ ವಿರುದ್ಧ ಪ್ರತ್ಯೇಕ ಪ್ರಮಾಣ ಸ್ಕೃದವರೆಗೂ ಅವನನ್ನು ಒಕ್ಕೆಯವನೇಂದೇ ತಿಳಿಯೆಂದು ಒಬ್ಬ ಹೆಸರಾದ ತತ್ತವಜ್ಞನಿ ಹೇಳಿದ್ದಾನೆ. ಸದ್ಯದ ಶಾಸನವದ್ದತ್ತಿ ಈ ಮಹತ್ತತ್ವಪೂರ್ವ ಸಿದ್ಧಾಂತದ ಮೇಲೆಯೇ ಸಿಂತಿದೆ. ತಿರಸ್ಯಾರವಂತೂ ಯಾರ ಬಗೆಗೂ ಇರಲಾಗದು. ನಮ್ಮ ಆತ್ಮಗಳು ಸವಿತ್ರವಾಗಿವೆ. ಅವನ್ನು ತಿರಸ್ಯಾರಿಸುವುದು ಪರಮಾತ್ಮನನ್ನು ತಿರಸ್ಯಾರಿಸಿದಂತೆ ಕವಟಿ ನಂಬಿನೆ ಪ್ರಪಂಚದಲ್ಲಿ ಇಲ್ಲವೇ ಇಲ್ಲವೆಂದು ನಾನು ಹೇಳುವುದಿಲ್ಲ. ಇವೆ, ತುಂಬಾ ಇವೆ. ಆದರೆ ಆದರ ನಿವಾರಣೆ ಅವಶ್ಯಾಸದಿಂದಾಗುವುದಿಲ್ಲ, ಮಾನವಚರಿತ್ರೆಯ ಜ್ಞಾನದಿಂದಾಗುತ್ತದೆ. ಇದು ದೇವದತ್ತ ಗುಣ ಮನುಷ್ಯನನ್ನು ಸೋದಿಯೇ ಅವನ ಅಂತರಿಕ ಭಾವಗಳವರೆಗೆ ನಾನು ತಲುಪಬಲ್ಲಿನೆಂಬ ವಿಶ್ವಾಸ ನನಗಿದೆ. ಬೇಕಾದ ಹಾಗೆ ರೂಪ-ನೇತ್ರ ಬದಲಿಸಲಿ, ನನ್ನ ಅಂತರ್ಭ್ರಷ್ಟಿಯನ್ನು ಮೋಸ ಗೊಳಿಸುವುದು ಸಾಧ್ಯವಿಲ್ಲ ವಿಶ್ವಾಸದಿಂದಲೇ ವಿಶ್ವಾಸ ಹುಟ್ಟಿವುದೆಂಬು ದನ್ನು ಮರೆಯಲಾಗದು. ಅವಶ್ಯಾಸದಿಂದ ಹುಟ್ಟಿವುದು ಅವಶ್ಯಾಸವೇ. ಇದು ನಿಸಗರ್ಥನಿಯಂತು. ನೀವು ಮಾಲದಿಂದಲೇ ಯಾರನ್ನು ಧೂರ್ಜ, ಕವಟಿ, ದುರ್ಜನ ಎಂದು ತಿಳಿಯುವಿರೋ, ಆವರು ನಿಮ್ಮಾಡನೆ ಎಂದೂ ಸಿಷ್ಟು ಪಟೆಗೂಳಿಗೆ ಸಡೆಯಾರು; ನಿಮ್ಮನ್ನು ಕೇಳಿರೆಂದು ತೋರಿಸಲು ಯಾತ್ಮಿಸುವರು. ಇದಕ್ಕೆ ಏವುಂತಾಗಿ, ನೀವೊಬ್ಬ ಕಳ್ಳನನ್ನು ನಂಬಿದರೂ ಅವನು ನಿಮ್ಮ ಆಳಾಗುವನು. ಇಡೀ ಪ್ರಷಂಧವನ್ನೇ ಕೊಳ್ಳು ಹೊಡೆಯಬಹುದು, ಆದರೆ ನಿಮಂಗೆ ಅವನು ಪೀಠಾಸಫಾತ ಮಾಡಲಾರ. ವಿಶ್ವಾಸದ ಬಲೆಯನ್ನು ಕೊರಳಿಗೆ ಹಾಕೆ ಎಂತಹ ಕುಕರ್ಮಾಯನ್ನು ನಿಮಂಗೆ ಬೇಕಾದ ದಾರಿಯಲ್ಲಿ ಸಡೆಸಬಹುದು; ಅವನು ನಿಮ್ಮ ಕ್ರೀಯಲ್ಲಿ ಪುಣ್ಯತ್ವನೂ ಶಿಂಗಾನು. ”

ಈ ವಾರ್ತಾ ತಕ್ಷಗಳಿಗೆ ಬಂಗಾಲಿ ಬಾಬುವಿನ ಬೆಳೆ ಯಾವ ಉತ್ತರವು ಇರಲ್ಲಿ.

೪

ನಾಲ್ಕುನೇಯ ವರುಷದ ಮೊದಲ ದಿನ. ಸಾಂತಿವಿಧಾನರು ಬ್ರಾಹ್ಮಂಕಿನ ಕಚೇರಿಯಲ್ಲಿ ಟಿಪ್ಪಣಿ ದಾರಿ ಸೋಡಾತ್ತದ್ದರು. ಬರಹಲಿಂದ ನಾಲ್ಕುತ್ತೈದು ಸಾವಿರ ರೂಪಾಯಿ ಬರುವ ದಿನ. ಈ ಸಲ ಬ್ರಾಹ್ಮಂಕಿನ ಸೌಕರ್ಯಸಾಧನಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ಅವರು .ಎಣಿಕೆ ಹಾಕಿದ್ದರು. ಬ್ರಾಹ್ಮಂಕಿನಲ್ಲಿ ಇದುವರೆಗೂ ಟೀಲಿಫೋನು ಇರಲಿಲ್ಲ. ಆದರ ಶಾದಾಜನ್ಮ ತರಿಸಿದ್ದರು. ಮೊಗಡಲ್ಲಿ ಆಶೀ ಮಿನಗುತ್ತಿತ್ತು. ಬಂಗಾಲಿ ಬಾಬುಗಳೊಂದಿಗೆ ನಗುತ್ತ ಎನ್ನುತ್ತದ್ದರು. “ ಈ ತಾರಿಖಿಗೆ ನನ್ನ ಕೃಗಳು ತುರಿಸಹತ್ತತ್ವವೇ; ಈಪ್ರೋತ್ಸಾಹ ತುರಿಸುತ್ತಿವೇ. ” ಒಮ್ಮೆ ದಷ್ಟುಂಗೆ ಎನ್ನುವರು. “ ಓ ಭಾಷ್ಟ, ಸ್ವಲ್ಪ ಶಕ್ತನವನ್ನಾದರೂ ವಿಚಾರಿಸಿರಿ ಬರಿ ಬಡ್ಡಿಯೇ ಬರುವುದೇ, ಸಿಬ್ಬಂದಿಯವರಿಗೆ ಕಪ್ಪಕಾಣಿಕೆಗಳು ಬರುತ್ತವೇಯೋ? ”

ಅಂಚೆಯಾಳು ಸರಿಯಾದ ವೇಳೆಗೆ ಬಂದ. ಸಾಂತಿವಿಧಾನರು ಲಕ್ಷ್ಯ ಹೀನವಾಗಿ ಆವನ ಕಡೆ ಸೋಡಿದರು. ಆವನು ತನ್ನ ಜೀಲಿಂದ ಕೆಲವು ರಚಿಸ್ಟುತ್ತಾರೆ ಲಕ್ಷ್ಯೋಟಿಗಳನ್ನು ತೆಗೆದ. ಹಾರು ಸೋಡಿಂದ ಆವರು ಆವುಗಳನ್ನು ಸೋಡಿದರು. ಬರಹಲಿದ ಲಕ್ಷ್ಯೋಟಿ ಇರಲಿಲ್ಲ; ವಿಮೇಯಿಲ್ಲ. ಆರಗು ಮುದ್ರೆಯಿಲ್ಲ, ಆ ಬರೆವಣಿಗೆಯಿಲ್ಲ. ಆವರಿಗೆ ಸಿರಾಕೆಯಾದಂತಾಯಿತು. ಏನಾದರೂ ರಚಿಸ್ಟರು ಉಳಿದಿದೆಯೇ ಎಂದು ಕೇಳಲು ಮನಸು ಹವಣಿಸಿತು; ಅದರೆ ಕೇಳಲಿಲ್ಲ.—ಗುಮಾಸ್ತರ ಎದುರಿನಲ್ಲಿ ಇಷ್ಟು ಅಧ್ಯಯನ ಉಚಿತವಲ್ಲ. ಅದರೆ ಅಂಚೆಯಾಳು ತಿರುಗಿ ಹೊರಟಾಗ ಆವರ ಜೀವ ನಿಲ್ಲಲಿಲ್ಲ. “ಇನ್ನು ಅಡ್ಡ ಪಾಕೀಟ್ ಯಾವುದೂ ಉಳಿದಿಲ್ಲಷ್ಟೇ? ಈಪ್ರೋತ್ಸಾಹ ಬರಬೇಕಾಗಿತ್ತು. ” ಎಂದು ಕೇಳಿದರು. “ ಹಾಗೆಲ್ಲಾದರೂ ಆಗುವುದುಂಟೇ ಸರಕಾರ! ತವ್ವ ತಡೆ ಇನ್ನೆಲ್ಲಿಯಾದರೂ ಆದಾವು; ತಮ್ಮ ಕೆಲವೆದಲ್ಲಿ ಆದೀತೇ? ” ಎಂದು ಅಂಚೆಯಾಳು ಮಾನುಂಡಿದ.

ಸಾಂತಿವಿಧಾನರ ಮೋರೆ ಇಳಿಯಿತು— ಕಚ್ಚು ಬಣ್ಣದ ಮೇಲೆ ನೀರು ಬಿದ್ದಹಾಗೆ. ಅಂಚೆಯವನು ಹೊರಟ್ಯಾಹೋದ ಮೇಲೆ ಬಂಗಾಲಿ ಬಾಬುಗಳನ್ನು ಕುರಿತು, “ ಅದೇಕ ತಡವಾಗಿರಬಹುದು? ಹೀಗೆಂದೂ ಆಗಿದ್ದಿಲ್ಲ. ” ಎಂದರು.

“ ಯಾವ ಕಾರಣದಿಂದಲೋ ತಡವಾಗಿದೆ. ಗಾಬರಿಯಾಗುವ ವಿಷಯವೇನಲ್ಲ.” ಬಾಗಾಲಿ ಬಾಬು ನಿಪ್ಪರ ಭಾವದಿಂದ ಉತ್ತರವಿತ್ತರು.

ನೀರಾಶೆ ಅಂಥವನನ್ನೂ ಸಂಭವಗೊಳಿಸುತ್ತದೆ. ಹೇಣ ಪಾರ್ಫಲಿನಿಂದ ಬಂದರೂ ಬರಬಹುದು; ಮೂರು ಸಾವಿರ ಬಂಗಾರ ನಾಣ್ಯಗಳ ಪಾರ್ಫಲ್ ಮಾಡಿದ್ದರೂ ಮಾಡಿರಬಹುದು; ಎಂದು ಅವರು ಯೋಚಿಸಿದರು. ಈ ವಿಚಾರವನ್ನು ಪ್ರಕಟಿಸಿಕೊಳ್ಳಿಸಲಿಲ್ಲ. ಆದರೆ ಈ ಆಸೆ ಬಹು ಹೊತ್ತು ನಿಲ್ಲಿಲ್ಲ. ಪಾರ್ಫಲಿನ ಅಂಚಿಯಾಳು ಬರಲೇ ಇಲ್ಲ. ಸಂಚೆಗೆ ಅಶಾಂತಃಕ್ರಿಯಿಂದ ಮನೆಗೆ ತೆರಳಿದರು. ಇನ್ನು ಪತ್ತುದ ಅಥವಾ ತಂತ್ಯಾ ನಿರೀಕ್ಷೆ. ಎರಡು ಮೂರು ಶಲ ಮನಸು ಕೆರಳಿತು.—ಪತ್ತುಬರೆದು ಬಿಡಬೇಕು, ಕೊಡು ಕೊಳ್ಳಬ ಮಾತಿನಲ್ಲಿ ಕರಾರು ತಪ್ಪುವುದು ವಿಶ್ವಾಸಫೂತ ಎಂದು ಸ್ವಷ್ಟವಾಗಿ ತಿಳಿಸಬೇಕು; ಒಂದು ದಿನದ ವಿಲಂಬಘೂ ಬ್ಯಾಂಕಿಗೆ ಫಾತಕ ವಾದದ್ದು; ಆಗುವುದಿಸ್ತೇ : ಇಂತಹ ಶಿಫಾರಸಿಗೆ ಮತ್ತೊಂದೂ ಅವಕಾಶ ನಿಕ್ಕಲಾರದು; ಇತ್ಯಾದಿ. ಆದರೆ ಏನೋ ವಿಚಾರಮಾಡಿ ಬಡೆಯಲ್ಲ

ಸಂಚೆಯಾಗತ್ತು. ಕೆಲ ಗೆಳೆಯರು ಬಂದರು. ಹರಟಿ ಸಾಗಿತು. ಅಂಚಿಯಾಳು ಸಂಚಯ ಟಪ್ಪಲು ತಾದುಕೊಬ್ಬ. ಯಾವಾಗಲೂ ಮೊದಲು ಪಶ್ತಿಕ ಒಡೆಯುವವರು, ಇಂದು ಪತ್ತ ಒಡೆದರು. ಬರಹಲದ ಕಾಗದ ಇರಲೇ ಇಲ್ಲ. ಆಗ ಹತಾರು ಒಂದು ಇಂಗ್ಲಿಷ್ ಪಶ್ತಿಕ ಒಡೆದರು. ಮೊದಲಿಗೇ ತಾರಿನ ಶೀರ್ಷಿಕೆ ಕಣ್ಣಿಗೆ ಬಿದ್ದು, ಅವರ ನೀತ್ತರು ತಣ್ಣಿಗಾಯಿತು. ಅಲ್ಲಿ—

“ ನಿನ್ನ ಸಂಚೆ ಬರಹಲದ ಮಹಾರಾಣಿ ತೀರಿಕೊಂಡರು. ಕಳೆದ ಮೂರು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು.” ಎಂದು ಬರೆದಿತ್ತು. ಮುಂದೆ ಚಿಕ್ಕ ಟಿಪ್ಪಣಿಯೂ ಇತ್ತು. “ ಬರಹಲದ ಮಹಾರಾಣಿಯವರ ಆಕಾಲಮೃತ್ಯು ರಾಜ್ಯಕ್ಕೆ ಮಾತ್ರವಲ್ಲ, ಸಮಸ್ತಪ್ರಾಂತಕ್ಕೂ ಶೋಕಜನಕ ಫೆಬನೆ. ದೊಡ್ಡ ದೊಡ್ಡ ಭಿನಗಾಚಾರ್ಯರು ರೋಗವರೀಕ್ಷೆ ಮಾಡುವುದ ರೊಳಗೇ ಮೃತ್ಯು ಕೆಲಸ ಪೂರಯಿಸಬಿಟ್ಟುತ್ತು. ರಾಣೀಜಿಗೆ ಯಾವಾಗಲೂ ತಮ್ಮ ನಾಡಿನ ಏಳಿಗೆಯ ಧ್ಯಾನವಿರುತ್ತಿತ್ತು. ಅವರ ಆಳಕೆಯ ಆಲ್ಪ ವಧಿಯಲ್ಲಿ ರಾಜ್ಯಕ್ಕಾದ ಲಾಭ ಬಿರಸ್ತಿರಣೀಯವಾಗಿದೆ. ತಮ್ಮ ತರುವಾಯ

ರಾಜ್ಯ ಅಸ್ತುರ ಕೈಗೆ ಹೊಗುವುದೆಂಬುದು ಖಂಡಿತವಿದ್ದರೂ ಆ ವಿಚಾರ ರಾಣಿಸಾಹೇಬರ ಕರ್ತವ್ಯವಾಲನೇಗೆ ಬಾಧಕವಾಗಲಿಲ್ಲ. ರಾಜ್ಯದ ಹೊಣೆಯ ಮೇಲೆ ಸಾಲತೆಗೆಯಲು ಶಾಸನಾನುಸಾರವಾಗಿ ಆವರಿಗೆ ಅಧಿಕಾರವಿಲ್ಲಿದ್ದರೂ ಪ್ರಜೆಗಳ ಹಿತಕ್ಕಾಗಿ ಎಷ್ಟೋ ಸಲ ಈ ನಿಯಮವನ್ನುವರು ಉಲ್ಲಂಘಿಸಬೇಕಾಯಿತ್ತು. ಇನ್ನು ಕೆಲಕಾಲ ಆವರು ಜೀವಿಸಿದ್ದರೆ ನಾಡನ್ನು ಮಣ ಮುಕ್ತಗೊಳಿಸುತ್ತಿದ್ದ ಹೇಂಬಲ್ಲಿ ಸಂದೇಹವಿಲ್ಲ. ಹಗಲಿರುಳೂ ಆ ವಿಚಾರ ಅವರಿಗಿರುತ್ತಿತ್ತು. ಆದರೆ ಈ ಅಕಾಲ ವೃತ್ಯ ಆ ತೀವ್ರಾನವನ್ನು ಎರಡನೆಯವರಿಗೆ ಒಪ್ಪಿಸಿತು. ಈ ಸಾಲದ ಪರಿಣಾಮ ಏನಾಗುತ್ತದೋ ನೋಡಬೇಕು. ನಮಗೆ ವಿಶ್ವಸನೀಯವಾಗಿ ತಿಳಿದ ಮೇರಿಗೆ, ಈಗ ಉಂಟಾದಲ್ಲಿರುವ ಹೊಸ ಮಹಾರಾಜರವರು ತಮ್ಮ ವಕೀಲರ ಸಮ್ಮತಿಯಂತೆ, ದಿವಂಗತ ಮಹಾರಾಣಿಯವರ ಸಾಲವನ್ನು ತೀರಿಸಲು ನಿರಾಕರಿಸಿದ್ದಾರಂತೆ. ಸಾಪುಕಾರರ ಗುಂಪಿನಲ್ಲಿ ದೊಡ್ಡಗೊಂದಲವೇಳಬಹುದು. ಉಂಟಾದ ಎಷ್ಟೋ ಧನಾಧಿಕರಿಗೆ ಬಡ್ಡಿಯ ಲೋಭ ಇತಹ ಅನಿಷ್ಟಕಾರಿಯಾಗಿರಬುದೆಂಬ ಪಾಠ ದೊರೆಯಬಹುದು.

ಲಾಲಾ ಸಾಂಕ್ಷಾರಿ ದಾಸರು ಪತ್ರಿಕೆಯನ್ನು ಮೇಜಿನಮೇಲಿಸಿ, ತಕಾಶದ ಕಡೆಗೆ ನೋಡಿದರು.—ನಿರಾಕೆಯ ಕೊನೆಯ ಆಸರೆ ಆದು. ಬೇರೆ ಗೆಳೆಯರೂ ಈ ಸುದ್ದಿ ಓದಿದರು. ಅದರ ಚಚೆ ಸದೆಯಿತು. ಸಾಂಕ್ಷಾರಿ ಮೇಲೆ ಸುತ್ತಲಿಂದಲೂ ಜಡಿಮಳೆ ಬೀಳತೊಡಗಿತು. ಎಲ್ಲ ತಪ್ಪನ್ನು ಆವರ ತಲೆಗೆ ಕಟ್ಟಲಾಯಿತು. ಆವರ ಚಿರಕಾಲದ ಕಾರ್ಯಕುಶಲತೆ ಮತ್ತು ಪರಿಣಾಮದರ್ಶತೆಗಳು ಮಣ್ಣವಾಲಾದವು. ಇನ್ನು ದೊಡ್ಡ ಸೆಟ್ಟನ್ನು ತಾಳಿಕೊಳ್ಳಲು ಬ್ಯಾಂಕು ಸಮಧಿವಾಗಿರಲಿಲ್ಲ. ಅದರ ಜೀವ ಉಳಿಸುವುದು ಹೇಗೆಂಬ ಪ್ರಶ್ನೆ ಉತ್ಪನ್ನವಾಯಿತು.

ಸುದ್ದಿ ಉರೈಂಳಗೆ ಹರಡಿತು. ಜನರು ತಮ್ಮ ಹಣವನ್ನು ತೆಗೆದುಕೊಳ್ಳಲು ಆತುರಾದರು. ಬೆಳಗಿನಿಂದ ಸಂಜೆಯವರಿಗೂ ಹಣ ತೆಗೆಯುವವರ ಜಳವೇರಿತ್ತು. ದಿನಬಿಳಕೆಯ ಲೆಕ್ಕದಲ್ಲಿ ಹಣವಿಟ್ಟವರು ಆಗಿಂದಾಗಲೆ

ತೆಗೆದುಕೊಂಡರು. ಯಾವ ಮಾತನ್ನೂ ಕೇಳಲಿಲ್ಲ. ಇದು ಆ ಪಶ್ಚಿಮೀಯ ಲೀಬಿನದ ಪರಿಣಾಮ—ನ್ಯಾಶನಲ್ ಬ್ಯಾಂಕೆನ ಪತ್ತು ಹಾರಿಹೋಯಿತು. ಸ್ವಲ್ಪಿ ಧೈಯದಿಂದ ನಡೆದಿದ್ದರೆ ಬ್ಯಾಂಕು ಸಾವರಿಹಿಕೊಳ್ಳಬಹುದಿತ್ತು. ಅದರೆ ಬಿರುಗಳಿ-ಸುಂಟರುಗಳಿ ಎದ್ದಾಗ ಯಾವ ನೌಕೆ ಸ್ಥಿರವಾಗಿ ಉಳಿಯಬಲ್ಲದು? ಕೊನೆಗೆ ಕಾಶ್ತರ್ ತಟ್ಟು ತಿರುವಿ ಹಾಕಿದ. ಬ್ಯಾಂಕೆನ ನರಗಳಿಂದ ರಕ್ತವೇಲ್ಲ ಹರಿದುಹೋಗಿ ಆದು ಪ್ರಾಣರಹಿತವಾಯಿತು.

ಮೂರು ದಿನಗಳು ಕಳೆದಿದ್ದವು. ಬ್ಯಾಂಕೆನ ಎದುರು ಸಾವಿರಾರು ಇನ್ನೇರಿದ್ದರು. ಬಾಗಿಲಲ್ಲಿ ಶಶಸ್ತ್ರ ಪ್ರೋಲಿಸರ ಕಾವಲು. ತೆರತೆರದ ಹಾರು ಸುದ್ದಿಗಳು ಹರಡುತ್ತಿದ್ದವು. ಒಮ್ಮೆ ಲಾಲಾ ಸಾತ್ತಿದಾಸ ವಿಷ ಕುಡಿದು ಸತ್ತ ಎಂಬ ಸುದ್ದಿ; ಅವರನ್ನು ಬಂಧಿಸಿದರೆಂಬ ಸುದ್ದಿಯನ್ನು ಒಬ್ಬ ತರುತ್ತಿದ್ದರೆ, ಡೈರೆಕ್ಟರರು ನಜರುಬಂದಿಯಲ್ಲಿ ಇದ್ದಾರೆ ಎಂದು ಮತ್ತೊಂಬ್ಬ ಹೇಳುತ್ತಿದ್ದು.

ಅಕ್ಷಸ್ಯಾತ್ರಾ ಒಂದು ವೋಟರು ಬ್ಯಾಂಕೆನ ಮುಂದೆ ಬಂದು ನೀತಿತು. ಒಬ್ಬನೆಂದ—“ಬರಹಲದ ಮಹಾರಾಜರ ವೋಟರು.” ಇದನ್ನು ಕೇಳಿ ಮೊಡನೆ ನೂರಾರು ಜನರು ಓಡಿಹೋಗಿ ವೋಟರನ್ನು ಮುತ್ತಿದರು.

ಮಹಾರಾಣಿ ಶೀರಿದ ವೇಲೆ ಕುವರ ಜಗದೀಶಸಿಂಹರು ವಕೀಲರ ಸಲಹಾಗಾಗಿ ಲಖನೋಗೆ ಬಂದಿದ್ದರು. ಬಹೇ ವಸ್ತುಗಳನ್ನು ಕೊಳ್ಳುವುದೂ ಇತ್ತು. ಬಹುದಿನಗಳಿಂದ ಸುಸಂಧಿಗಾಗಿ ಶಾದಿದ್ದ ಇಜ್ಞಿಗಳು ಕಟ್ಟಿದ ನೀರಿನಂತೆ ದಾರಿ ಸಿಕ್ಕುಡನೆ ದುಮ್ಮಿಕ್ಕೆದ್ದವು. ಈ ವೋಟರನ್ನು ಅಂದೇ ಕೊಂಡಿತ್ತು. ನಗರದಲ್ಲಿ ಒಂದು ಉಪ್ಪರಿಗೆಯ ಮನೆ ಕೊಳ್ಳುವ ಮಾತು ಕತೆ ನಡೆದಿತ್ತು. ಬಹುಮಾಲ್ಯವಾದ ವಿಲಾಸ ವಸ್ತುಗಳನ್ನು ಹೇರಿಕೊಂಡು ಒಂದು ಗಾಡಿ ಬರಹಲಕ್ಕೆ ಹೋಗಿತ್ತು. ಇಲ್ಲಿ ಜನರ ಸೇರವಿಯನ್ನು ನೋಡಿ, ಯಾವುದೋ ಹೋಸ ನಾಟಕ ಆಗುತ್ತಿರಬೇಕು ಎಂದು ತಿಳಿದು ವೋಟರನ್ನು ತರುಬಿಡರು. ಆಷ್ವರಲ್ಲಿಯೇ ಜನ ಮುಗಬಿದ್ದಿತು.

“ಇಲ್ಲೇಕೆ ಇನ್ನು ಮಂದಿ ಕೂಡಿದ್ದೀರಿ? ಏನಾದರೂ ತಮಾತೆ ಆಗುವುದಿದೆಯೋ? ” ಎಂದು ಕುವರ ಸಾಹೇಬರು ಕೇಳಿದರು.

ಒಬ್ಬ ಮಹಾಶಯ— ಸಿಡುಕು ಸ್ವಭಾವದ ಸಿರಿವಂತೆನಂತೆ ಕಾಣುವ ಮನುಷ್ಯ— ಉತ್ತರವಿತ್ತಃ : “ಹಾಂ, ಒಳ್ಳೀ ವಿಲಕ್ಷಣ ತಮಾಶೆಯಿದೆ.”

“ ಯಾತರ ತಮಾಶೆ ? ”

“ ದ್ಯೇವದ್ವಾ . ”

ಈ ಉತ್ತರದಿಂದ ಕುವರೆ ಸಾಹೇಬರಿಗೆ ಅಶ್ವ ಯರ್ವಂತೂ ಆಯಿತು. ಆದರೆ ಲಖನಾದವರು ಮಾತು ಮಾತಾಡುತ್ತ ಮಾತು ಹೊರಡಿಸುವವರೆಂದು ಕೇಳಿದ್ದರು ಆದುದರಿಂದ ಆ ರೀತಿಯಲ್ಲಿಯೇ ಉತ್ತರವಿರೀಯುವುದು ಆವಶ್ಯಕ ವೆಂದು ಆವರು, “ ಅಧ್ಯಾಪ್ತದ ಆಟ ನೋಡುವುದಕ್ಕೆ ಇಲ್ಲಿಗೆ ಬರುವ ಆಗತ್ಯ ವೇನಿಲ್ಲ. ” ಎಂದರು.

ಲಖನವೀ ಮಹಾಶಯ ಹೇಳಿದೆ: “ ನೀವೇನ್ನು ವುದು ನಿಜ. ಆದರೆ ಬೇರೆ ಕಡೆ ಈ ನೋಡು ಎಲ್ಲಿದೆ ? ಇಲ್ಲಿ ಮುಂಜಾನೆಯಿಂದ ಸಂಜೆಯೊಳಗಾಗಿ, ಧನಿಯನ್ನು ನೀರ್ಧನನ್ನಾಗಿ, ನೀರ್ಧನನನ್ನು ಭಿಕ್ಷುಕನನ್ನಾಗಿ ಮಾಡಿತು ದ್ವರ್ವ. ಬೇಕಿಗೆ ಮಹಲಿನಲ್ಲಿದ್ದವನ ಹಣೆಬರಹಕ್ಕೆ ಈ ಯೋತ್ತಿಗೆ ವರದಡಿಯಾ ಇಲ್ಲ. ಯಾರ ಬಾಗಿಲಲ್ಲಿ ಅನ್ನ ದಾನ ನಡೆಯುತ್ತಿತ್ತೊಂದೇ ಆವರು ರೋಟಿಗ್ಗೆ ಗಾಗಿ ಬಾಯಿಬಿಡುತ್ತಿದ್ದಾರೆ. ಒಂದೇ ಒಂದು ವಾರದ ಹಿಂದೆ, ಕಾಲಗತ್ತಿ, ಭಾಗ್ಯದ ಆಟ ಎಂದರೆ ಕವಿಗಳ ಉಪನೇ, ಎಂದು ತಿಳಿಯುತ್ತಿದ್ದವರ ನಿಟ್ಟು ಶಿರು, ಆವರ ಕರುಣಕ್ರಂದನ ಈಗ ವಿಯೋಗಿಗಳನ್ನೂ ನಾಚಿಸುತ್ತಿದೆ. ಇಂತಹ ತಮಾಶೆ ಇನ್ನೆಲ್ಲಿ ಕಾಣಬಹುದು ? ”

“ ಸಾಪ್ತಿ, ತಾವು ಒಂಟಿವನ್ನು ಮತ್ತೆತ್ತು ತೊಡಕು ಹಾಕಿಬಿಟ್ಟಿರಿ. ಹಳ್ಳೀ ಹುಂಬ ನಾನು, ಸರಳವಾಗಿ ಮಾತನಾಡಿರಿ ”

ಆಗ ಒಬ್ಬ ಸಜ್ಜ ನಹೇಳಿದೆ: “ಸಾಹೇಬ, ಇದು ನ್ಯಾಶನಲ್ ಬ್ಯಾಂಕು: ಇದರ ದಿವಾಳಿ ಆಗಿದೆ. ನಮಸ್ಕಾರ ಸಾಪ್ತಿ, ನನ್ನ ಗುರುತು ಹತ್ತಿತೆ ? ”

ಕುವರೆ ಸಾಹೇಬರು ಆವನನ್ನು ನೋಡಿದರು. ನೋಟಿರಿಸಿದ ಹೊರಕ್ಕೆ ಸ್ನಿಗೆದು ಆವನ ಕ್ಕೆ ಕುಲಃಕುತ್ತ, “ ಓ, ಮಿಸ್ಟರ್ ನೇಸಿಮು ? ನೀನು ಇಲ್ಲಿ ಹೇಗೆ ? ನಿನ್ನ ಭೆಟ್ಟಿಯಾದದ್ದು ಬಹಳ ಸಂತೋಷ, ” ಎಂದರು.

ಇಬ್ಬರೂ ಡೆಹರಾಡೂನ ಕಾಲೇಜಿನಲ್ಲಿ ಒಟ್ಟಿಗೆ ಕಲಿಯುತ್ತಿದ್ದರು. ಇಬ್ಬರೂ ಜೊತೆಯಾಗಿ ಗುಡ್ಡಗಳಲ್ಲಿ ಶಲೆಯುತ್ತಿದ್ದರು. ಮನೆಯು

ಹೊಂಜಾಟದಿಂದ ವಿವಶರಾಗಿ ಕುವರಸಾಹೇಬರು ಶಾಲೀಚು ಬಿಪ್ಪ ಬಳಿಕ ಈ ವಿಶ್ವತ್ವದ್ವಯದ ಭೆಟ್ಟಿಯಾಗಿರಲಿಲ್ಲ. ನಸೀಮನೂ ಅವರು ಬಿಪ್ಪ ಕೆಲದಿನ ಗಳಲ್ಲಿಯೇ ಮನೆಗೆ ಮರಳದ್ದು.

“ ಧನ್ಯವಾದ, ಗುರುತ್ವ ಮರಿತ್ತಿಲ್ಲ. ಹೇಳಿ, ಈಗಂತೂ ದೃವ ತೆರೆದಿದೆ. ಗೆಳೆಯರ ನೆನಪಿರುಪಡಿ? ” ನಸೀಮನೆಂದ.

“ ನಿಜವಾಗಿ, ನಿಮ್ಮ ನೆನಪು ಯಾವಾಗಲೂ ಆಗುತ್ತಿತ್ತು. ಸುಖವಾಗಿದ್ದೀರಾ? ರಾಯಲ್ ಹೊಟೆಲಿನಲ್ಲಿ ಇಳಿದಿದ್ದೇನೆ. ಈವೊತ್ತು ಬನ್ನಿ. ಆರಾಮವಾಗಿ ಮಾತನಾಡೋಣ. ”

“ ಮಹಾಶಯಾ, ಆರಾಮವೆಂಬುದು ನ್ಯಾಶನಲ್ ಬ್ಯಾಂಕೆನೊಡನೆಯೇ ಹೊರಣುಹೊಯಿತು. ಈಗ ನಿವಾಹದ ಚಿಂತೆ ಬೆನ್ನುಹತ್ತಿದೆ ಗಳಿಸಿಟ್ಟುದೆಲ್ಲ ತಮಗೆ, ಕಾಣಿಕೆಯಾಗಿತು. ಈ ದಿವಾಳಿ ನನ್ನನನ್ನ ಘಕೀರನನ್ನಾಗಿ ಮಾಡಿತು. ಇನ್ನು ನಿಮ್ಮ ಬಾಗಿಲಲ್ಲಿ ಧರಣಿ ಕೂಡುವುದೇ. ”

“ ಮನೆ ನಿಮ್ಮದೇ, ನಿಸ್ನಂಕೋಚವಾಗಿ ಬರಬಹುದು. ನನ್ನ ಸಂಗಡತೇ ಏಕೆ ಬರಬಾರದು? — ಏನು ಹೇಳಲಿ? ನಾನು ಸಿರಾಕರಿಸಿದರೆ ಹೀಗಾ ದೀತೆಂದು ನನಗೆನಿಸಿರಲೇ ಇಲ್ಲ. ಬ್ಯಾಂಕು ಬಹಳ ಜನರನ್ನ ಹಾಳು ಮಾಡಿದಂತೆ ತೋರುತ್ತದೆ. ”

“ ಮನೆಮನೆಯಲ್ಲೂ ಗೋಳಿ. ನನ್ನಲ್ಲಿ ಮೈಮೇಲಿನ ಬಟ್ಟಿಗಳ ಹೊರತು ಏನೂ ಉಳಿದಿಲ್ಲ. ”

ಆ ಹೊತ್ತಿಗೆ ಒಬ್ಬ ತಿಲಕಧಾರಿ ಪಂಡಿತಜಿ ಬಂದು ಹೇಳಿದರು : “ ಸ್ವಾಮಿ, ನಿಮ್ಮ ಮೈಮೇಲಿ ಬಟ್ಟಿಗಳಾದರೂ ಇವೆ. ನಮ್ಮ ಹಾಡು—ಭಾಮಿ ಆಕಾಶ ಎಲ್ಲಾ ನೆಲೆಯಿಲ್ಲ. ನಾನು ರಾಫೋಚೇ ಪಾರ್ಶ್ವಶಾಲೆಯ ಅಧ್ಯಾತ್ಮಕ. ಪಾರ್ಶ್ವಶಾಲೆಯ ಹಣವೆಲ್ಲಾ ಈ ಬ್ಯಾಂಕೆನಲ್ಲಿಯೇ ಇಟ್ಟಿತ್ತು. ಅದರ ಆಸರ್ಥಿಂದಲೇ ಏನತ್ತು ವಿದ್ಯಾರ್ಥಿಗಳು ಉಂಡುಕೊಂಡು ಸಂಸ್ಕರ್ತಕಲಿಯುತ್ತಿದ್ದುದು. ನಾಳೆಯಿಂದ ಪಾರ್ಶ್ವಶಾಲೆ ಮುಚ್ಚಿಬಿಡುವುದು. ದೂರದೂರದ ವಿದ್ಯಾರ್ಥಿಗಳಿಂದಾಗಿ; ಅವರೆಲ್ಲ ತಮ್ಮ ತಮ್ಮ ಮನೆ ಕಾಣಬುದೆಂತೋ ದೇವರೇ ಬಲ್ಲ! ”

ಮತ್ತೊಬ್ಬ ಮಹಾಶಯರು ಮುಂಬರಿದು ಬಂದು, ನೇತ್ಯತ್ವದ ಭಾವ ದಿಂದ ಮಾತನಾಡಿದರು : “ ಮಹಾಶಯರೇ, ಈ ಬ್ರಾಂಕಿನ ಫೇಲ್ಯೂಅರಿ ನಿಂದ ಎಷೆಟ್ರೋ ಇನಾಸ್ಪಿಟ್ರೋಶನುಗಳು ಮುಕ್ತಾಯಹೊಂದಿದವು. ಲಾಲಾ ದೀನನಾಥರ ಅನಾಧಾಲಯ ಇನ್ನು ಒಂದಿನವೂ ನಡೆಯಲಾರದು; ಅದರ ಒಂದು ಲಕ್ಷ ರೂಪಾಯಿಗಳು ಮುಳುಗಿದವು. ಇನ್ನೂ ಹೆದಿಸ್ತೇದು ದಿನ ಆಯಿತು; — ನಾನು ಡೆಪುಟೀಶನ್‌ನಿಂದ ಒಂದು, ಹೆದಿಸ್ತೇದು ಸಾನಿರ ರೂಪಾಯಿ ಅನಾಧಾಲಯ ನಿಧಿಗೆ ಜಮೆ ಕಟ್ಟು ಅದರೀಗ ಒಂದು ಕವಡಿಗೂ ಗತಿಯಿಲ್ಲ.”

“ ಸಾಹೇಬ, ನನ್ನಿಡೀ ಜೀವನದ ಗಳಿಕೆಯೇ ಮಣ್ಣುಗೂಡಿತು! ಇನ್ನು ಸ್ತ್ರೀತವಸ್ತ್ರದ ಭರವಸೆಯೂ ಇಲ್ಲ. ” ಒಬ್ಬ ಮುದುಕ ನುಡಿದ.

ಮೇಲ್ಮೇಲ್ನೇ ಮತ್ತೆನೇರು ಕೂಡಿದರು. ಸಾಧಾರಣ ಮಾತು ಕತೆ ಅರಂಭವಾಯಿತೇ. ಪ್ರತಿಯೊಬ್ಬನೂ ತನ್ನ ಪಕ್ಕದವನಿಗೆ ತನ್ನ ದುರ್ವಿದ ಕಥೆ ಹೇಳತ್ತಿಂತಿದ್ದಿ. ಕುವರ ಸಾಹೇಬರು ನಸೀಮನೊಂದಿಗೆ ನಿಂತು ಆರ್ಥಗಂಟೆ ಕಾಲ ಆವುಗಳನ್ನು ಕೇಳಿದರು. ಬಳಿಕ ಮೋಟರನ್ನು ಏರಿ ಹೊಟಿಲಿಗೆ ಹೊರಡುವ ಹೊತ್ತಿಗೆ, ಒಬ್ಬ ಮನುಷ್ಯನ ಮೇಲೆ ಅವರ ಕಣ್ಣಿ ಬಿತ್ತು. ಅವನು ತಲೆ ತಗ್ಗಿಸಿಕೊಂಡು ನೇಲದಮೇಲೆ ಕುಳಿತಿದ್ದು. ಅವನೊಬ್ಬ ಗವಳಿಗೆ, ಜಿಕ್ಕಂದು ಕುವರ ಸಾಹೇಬರೊಂದಿಗೆ ಆಡಿದವ. ಆಗ ಅವರಲ್ಲಿ ಉಚ್ಚ ನೀಚ ಭಾವವಿರಲಿಲ್ಲ. ಕೂಡಿ ಹುಡುತ್ತೂತು ಆಡಿದ್ದರು, ಕೂಡಿ ಮರಹತ್ತಿ ಹಕ್ಕಿಮರಿಗಳನ್ನು ಹಿಡಿದಿದ್ದರು. ಕುವರಜಿ ಕಲಿಯಲು ದೇಹರಾ ದೂಸಿಗೆ ಹೋದಾಗ, ಈ ಗವಳಿಗರ ಹುಡುಗ ಶಿವದಾಸ ತಂದೆಯೊಂದಿಗೆ ಲಖನ್‌ಗೆ ಒಂದ. ಇಲ್ಲಿ ಹಾಲಿನಂಗಡಿ ತೆರೆದಿದ್ದು. ಕುವರ ಸಾಹೇಬರು ಅವನನ್ನು ಗುರುತಿಸಿ ಕೂಗಿದರು : “ ಓ ಶಿವದಾಸ ! ”

ಶಿವದಾಸ ಕೇಳಿದ. ಅದರೆ ಮೋರೆ ಮೇಲಿತ್ತಲಿಲ್ಲ. ಕುಳಿತಲ್ಲಿಂದಲೇ ಕುವರ ಸಾಹೇಬರನ್ನು ನೋಡುತ್ತಲಿದ್ದು. ಎಳಿತನದ ದಿನಗಳು ನೇನಸಿಗ ಬರುತ್ತಿದ್ದವು — ತಾನು ಜಗದೀಶನೊಂದಿಗೆ ಚಿಣ್ಣಿ ಕೋಲು ಆಡಿದ್ದು, ಇಬ್ಬರೂ ಮುದುಕ ಗಪ್ಪಾರಮಿಯಾನನ್ನು ಅಣಕಿಸಿ ಮನೆಯಲ್ಲಿ ಆಡಗುತ್ತಿದ್ದದ್ದು,

ತಾನು ಸನ್ನೋದಿ ಜಗದೀಶನನ್ನು ಶಿಕ್ಷಕರ ಬಳಿಯಿಂದ ಕರೆದೊಯ್ಯು ತ್ವಿದ್ವದ್ದು ಮತ್ತು ಇಬ್ಬರೂ ಈಡಿ ರಾಮಲೀಲೆ ನೋಡಲು ಹೋಗುತ್ತಿದ್ದುದ್ದು, ಇತ್ಯಾದಿ. ಜಗದೀಶ ಈಗ ತನ್ನನ್ನು ಮರೆತಿದ್ದಾನೆಂದು ಅವನ ದೃಢಭಾವನೆ. ಆ ಸಣ್ಣಂದಿನ ಮಾತು ಈಗೆಲ್ಲಿ? ಅರಸನೆತ್ತು, ತಾನೆತ್ತು? ಆದರೆ ಜಗದೀಶ ತನ್ನ ಹಂಸರುಗೊಂಡು ಕರೆದಾಗ, ಅವನ ಬಗ್ಗೆ ಪ್ರಸನ್ನನಾಗುವ ಬದಲು ಇನ್ನುವ್ಯು ತೆಲೆ ತಗ್ಗಿಸಿದ, ಅಳ್ಳಂದ ಜಾರಿಕೊಳ್ಳಲು ಬಯಸಿದ. ಕುವರ ಸಾಹೇಬರ ಸಹೃದಯತೆಯಲ್ಲಿ ಆ ಸಮಶೀಯ ಭಾವವಿರಲಿಲ್ಲ. ಆದರೆ ಅವರು, ಅವನು ತಪ್ಪಿಸಿಕೊಳ್ಳುವುದನ್ನು ಕಂಡು ಹೊರಟಿರಿನಿಂದ ಇಳಿದು ಹೋಗಿ ಅವನ ಕೈಗೂಡಿದು, “ಶಿವದಾಸ, ನನ್ನನ್ನು ಮರಿತುಬಿಟ್ಟೇ ಯಾ?” ಎಂದು ಮಾತನಾಡಿಸಿದರು.

ಆಗ ತನ್ನ ಮನೋವೇಗವನ್ನು ತಡೆಯುವುದು ಶಿವದಾಸನಿಗೆ ಅಸಾಧ್ಯ ವಾಯಿತು. ಅವನ ಕಣ್ಣಗಳು ತುಂಬಿಬಂದವು. ಕುವರ ಸಾಹೇಬರ ಕೊರಳಿಗೆ ತಳಕೆಬಿದ್ದ ಮಾತನಾಡಿದ: .. ಮರೆತಿಲ್ಲ. ತಮ್ಮೆದುರಿಗೆ ಬರಲು ನಾಚಿಕೆಯಾಗುತ್ತದೆ.”

“ಇಲ್ಲಿ ಹಾಲಿನ ಅಂಗಡಿ ನಡೆಸಿದ್ದೀಯಾ? ನನಗೆ ಗೊತ್ತೇ ಇಲ್ಲ. ಇಲ್ಲದಿದ್ದರೆ ವಾರಾನುವಾರ ನೀರು ಕುಡಿಕುಡಿದು ಏಕೆ ನೆಗಡಿ ತಂಡುಕೊಳ್ಳು ತ್ವಿದ್ದೆ? ಬಾ ನನ್ನ ಹೊರಟಿನಲ್ಲಿ; ನಡೆ ಹೊಟೆಲಿಗೆ. ನಿನ್ನ ಕೂಡ ಮಾತಾಡಪೇಕೆಂದು ಹಂಬಲಿಸುತ್ತಿದೆ, ಜೀವ ನಿನ್ನನ್ನು ಬರಹೆಲಕ್ಕೆ ಕರೆದು ಕೊಂಡು ಹೋಗುತ್ತೇನೆ; ಇನ್ನೊಮ್ಮೆ ಮತ್ತೆ ಜಿಣ್ಣೆ ಕೊಲ್ಲು ಆಡುವಾ.”

“ಹಾಗೆ ಮಾಡಬೇಡಿ; ಜನ ನಗುತ್ತಾರೆ. ಹೊಟೆಲಿಗೆ ಬರುತ್ತೇನೆ. ಅದೇ ಹಜರತೆಗಂಜ ಹೊಟೆಲಿನಲ್ಲಿ ಇಳಿದಿದ್ದೀರಿ, ಅಲ್ಲವೆ?”

“ಹಾಂ. ತಪ್ಪದೆ ಬರುತ್ತೇ ತಾನೆ?”

“ತಾವು ಕರೆದರೆ ನಾನು ಬರುವುದಿಲ್ಲವೆ?”

“ಇಲ್ಲಿ ಹೇಗೆ ಕೂಡಿದ್ದೀ? ಅಂಗಡಿ ಚೆನ್ನಾಗಿ ನಡೆದೆಯವ್ಯೇ?”

“ಈತ್ತೊತ್ತು ಬೆಳಗಿನತನಕಂತೂ ನಡೆದಿತ್ತು. ಸುಂದೆ ಹೇಗೋ!”

“ನಿನ್ನ ಹಣವೂ ಇತ್ತೊತ್ತು ಈ ಬ್ಯಾಂಕಿನಲ್ಲಿ?”

“ ಹೊಟೆಲಿಗೆ ಬಂದಾಗ ಹೇಳುತ್ತೀನೆ.”

ಕುವರ ಸಾಹೇಬರು ವೋಟೆರಿನಲ್ಲಿ ಕುಳತು ತ್ರೈಪ್ರವರಿಗೆ ಅಪ್ಪಣಿಯಿತ್ತರು: “ ಹೊಟೆಲಿಗೆ ಹೊಡೆ.”

“ ವ್ಯಾಯಿಟ್‌ವೇ ಕಂಪನಿಯ ಅಂಗಡಿಗೆ ಹೋಗಬೇಕೆಂದು ಅಪ್ಪಣಿಯಾಗಿತ್ತಲ್ಲವೇ ? ”

“ ಈಗ ಅಲ್ಲಿಗೆ ಹೋಗುವುದಿಲ್ಲ.”

“ ಜೀಕಬ್‌ಸಾಹೇಬ ಬ್ಯಾರಿಷ್ಟರರ ಕಡೆಗೂ ಹೋಗುವುದಿಲ್ಲವೇ ? ”

“ ಇಲ್ಲ. ಎಲ್ಲಿಗೂ ಹೋಗಬೇಡ. ನೆಟ್‌ಗೆ ಹೋಟೆಲಿಗೆ ! ” ಕುವರ್ ಸಾಹೇಬರು ಕೊಂಡಿನಂಡು ನುಡಿದರು.

ಅವಶ್ಯಿನ ಈ ನಿರಾಶಾಮಯ ದೃಷ್ಟಿ, ಜಗದೀಶ್ವರರ ಮನದಲ್ಲಿ ‘ ಈಗ ತನ್ನ ಕರ್ತವ್ಯವೇನು ? ’ ಎಂಬ ಪ್ರಶ್ನೆಯನ್ನು ಎತ್ತಿತ್ತು.



ಏಳು ವರುಷಗಳ ಹಿಂದೆ ಬರಹಲ ಮಹಾರಾಜರು ತುಂಬಿ ಹರಯಾದಲ್ಲಿಯೇ ಕುದುರೆಯ ಮೇಲಿಂದ ಬಿದ್ದು ಮಡಿದರು. ಆಗ ಉತ್ತರಾಧಿಕಾರದ ಕ್ರಿಯೆ ಎದ್ದಿತು. ಮಹಾರಾಜರಿಗೆ ಮಕ್ಕಳರಲ್ಲ. ಹತ್ತಿರದ ಸೋದರ ವಂಶೀಯನಾದ ತಾಕುರ ರಾಮಸಿಂಹನಿಗೆ ಉತ್ತರಾಧಿಕಾರ ಪ್ರಾಪ್ತವಾಗುತ್ತಿತ್ತು. ಅವನು ವ್ಯಾಜ್ಯ ಹೂಡಿದ. ಸ್ವಾಯಾಲಯವು ರಾಣಿಯೇ ಅಧಿಕಾರಿಣಿ ಎಂದು ತೀಪ್ಯ ಹೇಳಿತು. ತಾಕುರ ಸಾಹೇಬನು ಅಸೀಲು ಮಾಡಿ ಸ್ತೀರ್ವಿ ಕೌನ್ಸಿಲಿನವರಿಗೆ ಹೋದರೂ ಫಲ ದೊರೆಯಿಲ್ಲ. ಅವನ ಲಕ್ಷ್ಯಂತರ ರೂಪಾಯಿಗಳು ವೆಚ್ಚವಾದವು; ಇದ್ದ ಅಸ್ತಿಯೂ ಕ್ಯೆಬಿಟ್ಟುತ್ತು. ಆದರೆ ಸೋತರೂ ಅವನು ಸ್ವಸ್ವವಾಗಿ ಕುಳಿರಲ್ಲ. ವಿಧವೆಯಾದ ರಾಣಿಯನ್ನು ಯಾವಾಗಲೂ ಕಾಡುತ್ತಲಿದ್ದ. ಅವಳ ವಿರುದ್ಧವಾಗಿ ಒಕ್ಕಲುಗಳನ್ನು ಪ್ರೇರಿಸಿಸುತ್ತಿದ್ದ, ಒಮ್ಮೆಮ್ಮೆ ಅವಳನ್ನು ಕೃತಕವಾದ ಮೊಕದ್ದಮೇಗೆ ಗುರಮಾಡುತ್ತಿದ್ದ. ಆದರೆ ರಾಣಿ ಬಲು ಧೀರಳು. ಪ್ರತಿಯೊಂದಕ್ಕೂ ಆಕೆ ಜೆನಾಗಿಯೆ ಉತ್ತರಕೊಡುತ್ತಿದ್ದಳು. ಈ ಜಗ್ಗು ಮುಗಾಟದಲ್ಲಿ ಆವಳಾ

ಬಹಳ ಧನವ್ಯಯ ಮಾಡಬೇಕಾಗುತ್ತಿತ್ತು. ಒಕ್ಕಲುಗಳಿಂದ ಹಣ ವಸೂಲಾಗುತ್ತಿರಲಿಲ್ಲ. ಆವಳು ಮತ್ತೆ ಮತ್ತೆ ಸಾಲ ಮಾಡಬೇಕಾಗುತ್ತಿತ್ತು. ಆದರೆ ಸಾಲ ತೆಗೆಯಲು ಕಾಯದೆಯಂತೆ ಆವಳಿಗೆ ಅಧಿಕಾರವಿರಲಿಲ್ಲ. ಅದಕ್ಕಾಗಿ ಈ ಆವಸ್ಥೆಯನ್ನು ಆವಳು ಒಟ್ಟಿಡಬೇಕಾಗುತ್ತಿತ್ತು, ಇಲ್ಲವೇ, ಹೆಚ್ಚಿನ ಬಡ್ಡಿದರ ಒಸ್ತಿಕೊಳ್ಳಬೇಕಾಗುತ್ತಿತ್ತು.

ಕುವರ ಜಗದೀಶಸಿಂಹ ಚಿಕ್ಕಂದು ಅಷ್ಟೀಯಿಂದ ಬೆಳೆದವ. ಆದರೆ ರಾಮಸಿಂಹನು ವ್ಯಾಜಾಪಕ್ತಿಯಿಂದ ಹಣ್ಣಾಗಿದ್ದು. ರಾಣಿಯ ತಂತ್ರದಿಂದ ಕುವರನು ಸಂಕಟಕ್ಕೆಂದೂ ದಾನೆಂಬ ಸಂದೇಹದಿಂದ ಆವನನ್ನು ದೇಹರಾದೂನಿಗೆ ಕಳಿಸಿದ. ಅಲ್ಲಿ ಕುವರ ಸಾಹೇಬ ಎರಡು ವರುವ ಆನಂದದಿಂದ ಕಳೆದ. ಆದರೆ ಕಾಲೀಜಿನಲ್ಲಿ ಪ್ರಥಮ ಶ್ರೀಣಿಯನ್ನು ತಲುಪುವ ಹೊತ್ತಿಗೆ ತಂದೆ ಪರಲೋಕನಾಸಿಯಾದ; ಆವನು ಓದು ನಿಲ್ಲಿಸಬೇಕಾಯಿತು. ಬರಹಲಕ್ಕು ಹೊಗಿ ಕುಟುಂಬದ ಭಾರಕ್ಕೂ ರಾಣಿಯೊಡನೆ ಹಳೆಯ ವೈರದ ಸಾಧನೆಗೂ ಕುವರ ತಲೆಯೊಡ್ಡ ಬೇಕಾಯಿತು. ಅಂದಿನಿಂದ ರಾಣಿಯ ಮರಣದವರಿಗೆ ಆವನ ದಲೆ ಬಲು ಕೇಳಾಗಿತ್ತು. ಸಾಲ, ಹೆಂಗಸರ ಒಡವೆಗಳ ಹೊರತು ಬೇರೆ ಆಧಾರವಿರಲಿಲ್ಲ. ಇಷ್ಟೆಲ್ಲದೆ ಕುಲಮಯಾದೆಯ ರಕ್ಷಣೆಯ ಚಿಂತೆ ಯೋಂದು. ಈ ಮೂರು ವರುವಗಳ ಅವಧಿ ಆವನ ಪರಿಸ್ಥೇಯ ಕಾಲವಾಗಿತ್ತು: ಸಾಪುತ್ರಾರರ ನಿರ್ದಯ ಬಾಣಗಳಿಂದ ಆವನದೆ ಭಿನ್ನವಾಗಿತ್ತು. ಅಧಿಕಾರಿಗಳ ನಿಮ್ಮಾರ್ಥನ್ನು ಅತ್ಯಾಚಾರಗಳನ್ನು ಸಹಿಸಬೇಕಾಗಿತ್ತು. ತನ್ನ ಆತ್ಮೀಯ ಜನರ ಕುಹರಕ ಇವೆಲ್ಲಕ್ಕೂಂತ ಹೆಚ್ಚಾಗಿತ್ತು. ಆವರು ಎದುರಿನಿಂದ ಇರಿಯದೆ ಪಕ್ಕದಿಂದ ಚೆಚ್ಚಿ ವರಾಗಿದ್ದರು. ಮೈತ್ರಿ- ಪಕ್ಕಾಗಳ ಮರೆಯಲ್ಲಿ ಕವಟಿದ ಕೃಜಳಕವಿರುತ್ತಿತ್ತು. ಈ ಕಲೋರ ಯಾತನೆಗಳು ಕುವರನನ್ನು ಅಧಿಕಾರ, ಸ್ವೇಚ್ಛಾಚಾರ ಮತ್ತು ಧನಸಂಪತ್ತಿಗಳ ಕಡುಕಗೆಯನ್ನಾಗಿ ಮಾಡಿದ್ದವು. ಆವನು ಅತ್ಯೇಂದ್ರಿಯ ಭಾವುಕ ಮನ್ಯ. ಸಂಬಂಧಿಗಳ ಕೃಪಾಶೂನ್ಯತೆ, ದೇಶ ಬಂಧುಗಳ ದುರ್ವಿತಿಗಳು ಆವನ ಹೃದಯದಲ್ಲಿ ಕಪ್ಪುಕಲೆ ಮಾಡುತ್ತಿದ್ದವು. ಸಾಹಿತ್ಯಪ್ರೇಮವು ಆವನನ್ನು ಮಾನವ ಪ್ರಕೃತಿಯ ತತ್ತ್ವಪನ್ಮೇಳಿಯನ್ನಾಗಿ ಮಾಡಿತ್ತು; ಈ ಚಾಳಾನವು ಆವನನ್ನು ಪ್ರತಿದಿನವೂ ಸಭ್ಯತೆಯಿಂದ ದೂರ ಒಯ್ಯಿತ್ತಿತ್ತು; ಆವನ ಒತ್ತುದಲ್ಲಿ ಜನಸತ್ಯಿಯ ಮತ್ತು ಸಾಮ್ಯವಾದದ

ವಿಚಾರಗಳು ಪ್ರಸ್ತುವಾಗುತ್ತಿದ್ದವು. ಸದ್ವ್ಯಾಸಹಂಪವು ಜೀವಿತವಾಗಿದ್ದರೆ, ಅದು ಗುಡಿಸಲುಗಳಲ್ಲಿ. ನಾಲ್ಕು ಕಡೆ ಕತ್ತಲೆ ಮುಸುಕಿರುವ ಕರಿನ ಸಮಯ ದಲ್ಲಿ, ಅವನಿಗೆ ಬಡವರಲ್ಲಿಯೇ, ಆಗಾಗ ನಿಜವಾದ ಸಹಾನುಭೂತಿಯ ಪ್ರಕಾಶವು ಕಾಣುತ್ತಿತ್ತು. ಧನ ಸಂಪತ್ತಿ ಈಶ್ವರನ ಶ್ರೀನೃಪ್ಸಾದವಲ್ಲ, ಪ್ರಕೋಪವೆಂದು ಅವನು ತಿಳಿಯುತ್ತಿದ್ದು. - ಅದು ಮನುಷ್ಯನ ಹೃದಯದಿಂದ ದಯೆಯನ್ನು ಪ್ರೇರಣವನ್ನು ತೆಗೆದೊಗೆಯುತ್ತದೆ; ಅದು ಚಿತ್ತದ ಪ್ರಕಾಶಿತ ತಾರೀಗಳನ್ನು ಮುಚ್ಚುವ ಮೋಡವಾಗಿದೆ.

ಅದರೆ ಮಹಾರಾಣೀಯ ಮೃತ್ಯುವಿನ ತರುವಾಯ ಧನಸಂಪತ್ತಿ ಅವನ ಮೇಲೆ ಎರಗಿದೊಡನೆ. ಸರಿ, ದಾರ್ಶನಿಕ ತರ್ಕಗಳ ಈ ಧಾಲು ನುಚ್ಚುನುಂ ಯಾಯಿತು; ಆತ್ಮನಿರ್ದರ್ಶನದ ಶಕ್ತಿ ನಷ್ಟವಾಯಿತು. ಶತ್ರುಗಳಂತಿದ್ದವರು ಮಿತ್ರರಾದರು, ನಿಜವಾದ ಹಿತ್ಯಾಸಿಗಳು ಮರಿತುಹೋದರು. ಸಾಮ್ಯವಾದದ ಮನೋಗತ ವಿಚಾರಗಳಲ್ಲಿ ಫೋರ ಪರಿವರ್ತನೆ ಆರಂಭವಾಯಿತು. ಹೃದಯ ದಲ್ಲಿ ಆಷಹಿಸ್ತೂ ತೆಲೆಯೆತ್ತಿತ್ತು. ತಾಗವು ಭೋಗದ ಕಡೆ ಒಲೆಯಿತು, ಮಯಾದೆಯ ಬೇಡಿ ಕೊರಳಲ್ಲಿ ಬಿಡ್ಡಿತು. ಯಾರನ್ನು ಕುಡರೆ ಅವನ ವಕ್ರದೃಷ್ಟಿ ಕೆರಳುತ್ತಿತ್ತೂ ಆ ಅಧಿಕಾರಿಗಳೇ ಈಗ ಅವನ ಸಲಹೆಗಾರ ರಾದರು. ದೀನತೆ ದಾರಿದ್ರ್ಯಗಳನ್ನು—ಮೊದಲವನಿಗೆ ಅವುಗಳ ಬಗ್ಗೆ ನಿಜವಾದ ಸಹಾನುಭೂತಿಯಿತ್ತು—ಕಂಡರೆ ಈಗ ಅವನು ಕಣ್ಣ ಮುಚ್ಚಿ ಕೊಳ್ಳುವನು.

ಈಗಲೂ ಕುವರ ಸಾಹೇಬರು ಸಾಮ್ಯವಾದದ ಭಕ್ತರೇ, ಸಂದೇಹವಿಲ್ಲ. ಅದರೆ ಆ ವಿಚಾರಗಳನ್ನು ಪ್ರಕಟಿಸು ಅವರಿಗೆ ಹೀಂದಿದ್ದ ಸ್ವಾತಂತ್ರ್ಯವಿರಲಿಲ್ಲ. ವಿಚಾರ ವ್ಯವಹಾರಕ್ಕೆ ಹೆದರುತ್ತಿತ್ತು. ಮಾತನ್ನು ಕೃತಿಗಳಿಸುವ ಸಂಧಿ ಅವರಿಗೆ ದೊರೆತತ್ತು. ಅದರೆ ಶಾಯಕ್ಕೇತ್ತ ಕಷ್ಟಮಯವಾಗಿ ಕಾಣುತ್ತಿತ್ತು ಈಗ. ಅವರು ಬಿಟ್ಟೆಯ ಕಡುವಿರೋಧಿ; ಅದರೆ ಈಗ ಅದನ್ನು ನಿಲ್ಲಿಸುವುದು ದುಷ್ಪರವೆಂದು ತೋರುವುದು. ಸ್ವಚ್ಛತೆ ಸ್ವಾಸ್ಥ್ಯರಕ್ಷಣೆಗಳ ಭಕ್ತರಾಗಿದ್ದ ಅವರು ಈಗ ಹಣ ವೆಚ್ಚು ಮಾಡದೆಯೂ ಗ್ರಾಮವಾಸಿಗಳಿಂದಲೇ ವಿರೋಧ

ವಾಗುವುದೆಂಬ ಸಾದೇಹ ಅವರಿಗೆ. ಒಕ್ಕಲಿಗರಿಂದ ಕಲೋರವಾಗ ತೆಂಗೆ ಎತ್ತುವುದು ಪಾಪವೆಂದು ತಿಳಿಯುತ್ತಿದ್ದರು; ಅದರೆ ಕಲೋರತೆಯಿಲ್ಲದೆ ಕೆಲಸವಾಗುವುದೆಂದು ಅವರಿಗೇಗ ಎನಿಸುವುದಿಲ್ಲ. ಒಟ್ಟಾರೆ, ಮೊದಲು ಶ್ರದ್ಧೆಯಿದ್ದ ಆದೇಶ್ವರೇ ಸಿದ್ಧಾಂತಗಳು ಈಗ ಆಂಶಂಗತವಾಗುತ್ತಿಲಿದ್ದವು.

ಆದರೆ ಇಂದು ಬ್ಯಾಂಕೆನ ವಲಯದಲ್ಲಿ ಕಂಡ ದುಃಖಜನಕ ದೃಶ್ಯ ಅವರ ದಯಾಭಾವವನ್ನು ಎಚ್ಚರಿಸಿತು. ಒಬ್ಬ ಮನುವ್ಯ ದೊಣಿಯಲ್ಲಿ ಕುಳಿತು ಸುರಮ್ಮಾವಾದ ತಟದ ಶೋಭೆಯ ಆನಂದವನ್ನು ಆನುಭವಿಸುತ್ತಿರು ತಾನೇ; ಆವನು ತಲುಪುವುದು ಯಾವುದೋ ಸ್ವಾಶಾನಕ್ಕೆ; ಹೆಣ ಸುದುತ್ತಿವೆ, ಶೋರ್ಕ ಸಂತಪ್ತಾರ ಕರುಣಾಕ್ರಂದನ ನಡೆದಿದೆ; ಅದನ್ನು ನೋಡಿ ಆವನು ದೊಣಿಯಿಂದಿಳಿದು ಅವರ ದುರಿಖಿದಲ್ಲಿ ಸಮ್ಮಿಲಿತನಾಗುತ್ತಾನೆ. ಹಾಗೆಯೇ ಆಯಿತು ಕುವರ ಸಾಹೇಬರ ಸ್ಥಿತಿ.

ಹಕ್ಕು ಗಂಟೆಯ ರಾತ್ರಿ. ಕುವರ ಸಾಹೇಬರು ಮಂಜದ ನೇರೆ ಒರಗಿದ್ದರು. ಬ್ಯಾಂಕೆನ ಬಳಿಯ ದೃಶ್ಯ ಕಣ್ಣಂಡೆ ಕುಣಿಯುತ್ತಿತ್ತು. ಕೆವಿಗಳಲ್ಲಿ ಆ ವಿಲಾಪವೇ ತುಂಬಿತ್ತು. ಮನದಲ್ಲಿ ಪ್ರಶ್ನೆ ಏಕುತ್ತಿತ್ತು— ನಾನೇ ಏನು ಈ ವಿಂಬಂಬನೆಯ ಕಾರಣ? ನಾನಂತರ ಕಾಯಾದೆಯಿಂದ ನನಗಿದ್ದ ಅಧಿಕಾರದಂತೆ ಮಾಡಿದ್ದೇನೆ. ಪೂರ್ಣ ಜಾಮಿನು ಇಲ್ಲದೆ ಇಮ್ಮು ಡಣ ಕೊಟ್ಟಿದ್ದು ಬ್ಯಾಂಕೆನ ಆಡಳಿತಗಾರರ ತಪ್ಪು. ತೇವುದಾರರು ಆವರ ಕುತ್ತಿಗೆ ಶಳಿಯಬೇಕು. ಚೀರೆಯವರ ಹೆಡ್ಡತನದ ಫಲವನ್ನು ನಾನು ಭೋಗಿಸಲು ದೃವೀ ದಳಪತಿಯಲ್ಲ....ಮತ್ತೆ ವಿಚಾರ ತಿರುಗಿತು— ನಾನು ವ್ಯಧವಾಗಿ ಈ ಹೋಟಿಲಿನಲ್ಲಿ ಇಳಿದ್ದೇನೆ, ದಿನಾಲು ನಾಲ್ಕು ರೂಪಾಯಿ ತೀರಬೇಕು. ಸುಮಾರು ನಾಲ್ಕುನೂರು ರೂಪಾಯಿಗಳ ಮೇಲೆ ಹೋಗುವುದು. ಇಮ್ಮು ವಸ್ತುಗಳನ್ನೂ ಸುಮ್ಮನೆ ಕೊಂಡೆ. ಏಕ ಬೇಕಿತ್ತು? ಮಕುಲಿನ ಗಾದಿಯ ಕುಚ್ಚಿಗಳಿಂದ, ಆಧವಾ ಕಾಜು—ಕನ್ನಡಿಗಳ ರೀವಿಯಿಂದ ನನ್ನ ಗೌರವನೇನೂ ಹೆಚ್ಚುವುದಿಲ್ಲ ಏದು ರೂಪಾಯಿ ಬಾಡಿಗೆಯ ಸಾಧಾರಣ ಮನೆ ಹಿಡಿದಿದ್ದರೆ ಆಗುತ್ತಿರಲಿಲ್ಲವೇ? ನಾನೂ ನನ್ನ ಜೊತೆಯವರೂ ಸುಖವಾಗಿ ಇರಬಹುದಿತ್ತು. ಜನ ಆಡಿಕೊಳ್ಳುತ್ತಲೂ ಇರಲಿಲ್ಲ. ಇದರ

ಚಿಂತೆಯೇನು? ಯಾವ ಜನರ ಆಧಾರದ ಮೇಲೆ ಈ ಆಡಂಬರ ನಡೆದಿ
ದೆಯೋ ಆ ಬಡವರು ರೋಟ್ಟಿಗಾಗಿ ತಳಮುಳಿಸುತ್ತಿದ್ದಾರೆ. ಈ ಹಂತ್ತು ಹನ್ನೆ
ರದು ಸಾವಿರ ದೂಪಾಯಿಗಳಿಂದ, ಕರೀ-ಬಾವಿ ಕಟ್ಟಿಸಿದ್ದರೆ ಸಾವಿರಾರು
ದೀನರ ಹಿತವಾಗುತ್ತಿತ್ತು ಇನ್ನು ವಂತ್ತಿ ಜನರ ಮೋಹದಲ್ಲಿ ಬೀಳುವುದಿಲ್ಲ
ಈ ಕಾರು ವ್ಯಧಿ. ನನ್ನ ಸಮಯ ವೇನೂ ಗಂಟಿ ಅಥವ ಗಂಟೆಯ ಉಳಿ
ತಾಯಕ್ಕಾಗಿ ಎರಡು ನೂರು ರೂಪಾಯಿ ಕಂಗಳ ವೆಚ್ಚ ಬೆಳೆಸುವನ್ನು
ತುಟ್ಟಿಯದಲ್ಲ. ಉವವಾಸ ಮಾಡುವ ಒಕ್ಕಲುಗಳ ಮುಂದೆ ಕಾರು ಓವಿ
ಸುವುದೆಂದರೆ ಶವರ ಎದೆಯ ಮೇಲೆ ಸೆಲಗಡಲೆ ಒಡಿದುಕೊಗೆ. ಈಗ ತಿಳಿ
ಯುವಾ—ಅವರು ಭಯಚಕ್ತರಾಗುವರು; ಯಾವ ಕಡೆ ಹೊಗುವೇನೀಂದು
ಮೂರಾರು ಹೆಂಗಸರು ಹುಡುಗರು ನೋಡುತ್ತ ಸಿಲ್ಲುವರು; ಆದರೆ ಇವ್ವು
ಪ್ರದರ್ಶನಕ್ಕಾಗಿಯೇ ಇವ್ವು ವೆಚ್ಚ ಹೆಚ್ಚಿಸುವುದು ಮೂರುತನ. ಬೇರೆ
ಧನಾಧ್ಯರು ಹೀಗೆ ಮಾಡುತ್ತಿದ್ದರೆ ಮಾಡಲಿ, ನಾನೇಕೆ ಅವರಂತೆ ಮಾಡ
ಬೇಕು? ಈವರೆಗೆ ವರುಷಕ್ಕೆ ಎರಡುಸಾವಿರ ರೂಪಾಯಿಗಳಲ್ಲಿ ನನ್ನ
ಸಿವಾಂಹ ನಡೆಯುತ್ತಿತ್ತು. ಈಗ ಎರಡರ ಬದಲು ನಾಲ್ಕು ಸಾವಿರವಾದರೆ
ಸಾಕಷ್ಟುಯಿತು. ಅಲ್ಲದೆ, ಅನ್ಯರು ಗಳಿಸಿದ್ದನ್ನು ಈ ರೀತಿ ಹಾರಿಸಲು
ಅಧಿಕಾರವಾದಮೂ ಇದೆಯೇ? ನಾನು ಯಾವ ಉದ್ದೇಶಿಗ ವ್ಯವಸಾಯವನ್ನು
ಮಾಡುವುದಿಲ್ಲ; ಈ ಲಾಭಕ್ಕಾಗಿ ನನ್ನ ಪೂರ್ವಜರು ಹಂಥಮೀರ್ಗಳಾಗಿ ಬಲ
ಪ್ರಯೋಗದಿಂದ ಈ ಪ್ರಾಂತವನ್ನು ತಮ್ಮ ಕೃಯಲ್ಲಿಟ್ಟುಕೊಂಡಿದ್ದರೂ ಅವರ
ಸುಲಿಗೆಯ ಫನದಲ್ಲಿ ಪಾಲುಗಾರನಾಗಲು ನನಗೆ ಅಧಿಕಾರವೇನಿಡಿ? ದುಡಿ
ಯುವವನಿಗೆ ಆ ದುಡಿತದ ಪ್ರತಿಫಲ ಪೂರ್ಣವಾಗಿ ಸಿಕ್ಕಬೇಕು. ರಾಜ್ಯವು
ಅವರನ್ನು ಇತರರ ಕಲೋರ ಹಸ್ತದಿಂದ ಉಳಿಸುವುದು ಮಾತ್ರ. ಆ ಸೇವೆ
ಗಾಗಿ ಅದಕ್ಕೆ ಉಚಿತ ಪ್ರತಿಫಲ ಸಿಕ್ಕಬೇಕು, ಅಷ್ಟೇ. ರಾಜ್ಯದ ವರವಾಗಿ
ಈ ಪ್ರತಿಫಲದ ವಸೂಲಿಗಾಗಿ ನಿಯುಕ್ತನಾವವನು ನಾನು. ಇದರ ಹೊರತು
ಈ ಬಡವರ ಗಳಿಕೆಯಲ್ಲಿ ಬೇರೆ ಭಾಗವೇನೂ ನನಗಿಲ್ಲ. ಇವರು ಪಾಪ, ದೀನ
ರಾಗಿದ್ದಾರೆ, ಮೂರುರಿದ್ದಾರೆ, ಬಾಯಿಯಲ್ಲದವರಿದ್ದಾರೆ, ಇವರನ್ನು ನಾವು
ಬೇಕಾದವ್ಯಾಪ್ತಿ ಹಿಂಸಿಸಬಹುದು. ಇವರಿಗೆ ತಮ್ಮ ಸ್ವತ್ವದ ಆರಿವಿಲ್ಲ; ತಮ್ಮ
ಮಹತ್ವ ತಮಗೆ ಗೊತ್ತಿಲ್ಲ. ಆದರೆ ಕಾಲ ಬಂದೀತು—ಇವರಿಗೆ ಬಾಯಿ

ಬಂದಿತು, ತಮ್ಮ ಅಧಿಕಾರದ ಶಿಲವಳಿಕೆ ಬಂದಿತು, ಆಗ ನಮಗೆ ಕೆಟ್ಟು ಗತಿ ಬಂದಿತು. ಈ ಭೋಗವಿಲಾಸ ನನ್ನನ್ನು ನನ್ನ ಜನರಿಂದ ದೂರ ಗೊಳಿಸುತ್ತದೆ. ಈ ಜನರಲ್ಲಿಯೇ ಇದ್ದು ಇವರಂತೆಯೇ ಜೀವನ ನಡೆಸಿ. ಇವರಿಗೆ ಸಹಾಯ ಮಾಡುವಲ್ಲಿಯೇ ನನ್ನ ಮೇಲ್ಮೈಯಿದೆ. ಸಣ್ಣ ಪುಟ್ಟ ಗಂಟಾಗಿದ್ದರೆ ಹೇಳುತ್ತಿದ್ದೇ—ಕೂಡಿರಿ, ತಲೆಯ ಮೇಲೆ ಭಾರ ಬಹಳವಿದೆ ಎಂದ ಮೇಲೆ ಇದು ಯೋಗ್ಯ. ಆಸಲಲ್ಲಿದೆ ಎಷ್ಟೋ ಸಾವಿರ ರೂಪಾಯಿ ಬಡ್ಡಿ ಬೇರೆ. ಮತ್ತೆ ಸಾವುಕಾರರದೂ ಮೂರು ಲಕ್ಷ ಇದೆ. ರಾಜ್ಯದ ಉಪನ್ಯಾಸರು ವರುಷಕ್ಕೆ ಒಂದೂವರೆ ಎರಡು ಲಕ್ಷ ರೂಪಾಯಿ; ಹೆಚ್ಚಿಲ್ಲ. ನಾನು ಇಮ್ಮುದೊಡ್ಡ ಸಾಹಸ ಮಾಡುವುದಾದರೂ ಯಾವ ಆಧಾರದಿಂದ? ಹಾಂ. ವೈರಾಗಿಯಾಗಿ ಬಿಟ್ಟರೆ, ನನ್ನ ಜೀವನದಲ್ಲಿ—ಆಕಲ್ಪಿತವಾಗಿ ಸಾಯಾದಿದ್ದರೆ— ಈ ಜಗತ್ ಕೊನೆಗೊಳ್ಳುವ ಸಂಭವವಿದೆ. ಈ ಕಿಟ್ಟಿನಲ್ಲಿ ಹಾರುವುದೆಂದರೆ ನನ್ನ ಸಂಪೂರ್ಣ ಜೀವನವನ್ನು, ನನ್ನ ಸುಖಗಳನ್ನು, ನನ್ನ ಆಸೆಗಳನ್ನು ಬಾದಿ ಮಾಡುವುದು. ಆಹ! ಈ ದಿನಗಳ ಪ್ರತೀಕ್ರೀಯಲ್ಲಿ ನಾನು ಯಾವ ಯಾವ ಕಷ್ಟಗಳನ್ನು ಅನುಭವಿಸಿದೆ! ತಂದೆ ಇದೇ ಚಿಂತೆಯಲ್ಲಿ ಪ್ರಾಣಬಿಟ್ಟಿರು. ಈ ಶುಭ ಮುಹೂರ್ತ ನನ್ನ ಕಾಳರಾತ್ರಿಯಲ್ಲಿ ದೂರದ ದೀಪವಾಗಿತ್ತು. ಇದರ ಆಸರದಿಂದಲೇ ನಾನು ಬದುಕಿದೆ. ನಿದ್ದೇಯಲ್ಲಿ ಎಚ್ಚರಲ್ಲಿ ಇದೇ ಚಚೆ. ಇದರಿಂದ ಮನಸಿಗೆ ಆಲ್ಯಾದವೆಮ್ಮು. ಆಭಿಮಾನವೆಮ್ಮು! ಇಮ್ಮು ಧೈಯರ್ ಮತ್ತು ಸಂತೋಷಗಳ ತರುವಾಯ ಒಳ್ಳೆಯ ದಿನ ಬೆಳಗರುವಾಗ, ಇದರಿಂದ ಏಮುಖನಾಗುವುದು ಹೇಗೆ? ನನ್ನ ಚಂತೆ ಮಾತ್ರವಲ್ಲ, ರಾಜ್ಯದ ಉನ್ನತಿಯ ಎಷ್ಟೋ ಸ್ವಿಮುಗಳನ್ನು ಯೋಚಿಸಿದ್ದೇನೆ. ನನ್ನ ಇಟ್ಟಿಗಳೊಂದಿಗೆ ಆ ವಿಚಾರಗಳನ್ನು ಬಿಟ್ಟುಬಿಡುವುದೆ? ಈ ದಶೀಗೇಡಿ ರಾಣಿ ಬದಕೆರುವಮ್ಮು ಕಾಲವೂ ನನ್ನನ್ನು ಹಾಯಾಗಿ ಕುಳಿರಿಗೊಡಲಿಲ್ಲ. ಸತ್ತರೂ ನನ್ನ ಮೇಲೆ ಈ ಸಂಕಟ ಹೇರಿದಳು. ಅದರೆ ಬಡತನಕ್ಕೆ ನಾನು ಇಪ್ಪೇಕೆ ಅಂಜುತ್ತಿರುವೆ? ಬಡತನವೇನೂ ಪಾಪವಲ್ಲ. ನನ್ನ ತಾಗದಿಂದ ಸಾವಿರಾರು ಕುಟುಂಬಗಳ ಕಷ್ಟ ದುರ್ದಶಿಗಳು ತಪ್ಪುತ್ತಿದ್ದರೆ ನಾನು ಹಿಂಜರಿಯಲಾಗದು. ಕೇವಲ ಸುಖಜೀವನ ನಡೆಸುವುದು ನಮ್ಮ ಧೈಯವಲ್ಲ. ನಮ್ಮ ಮಾನ, ಪ್ರತಿಷ್ಠೆ, ಶೈತಿಗಳು ಸುಖಭೋಗದಿಂದ ಬರುವವೇನಲ್ಲ. ಆರಮನೆಯಲ್ಲಿರುವ,

ವಿಲಾಸರತನಾಗಿದುವ ರಾಜ್ಞಾಪ್ರತಾಪನನ್ನು ಯಾರು ಬಲ್ಲರು? ಅವನ ಆತ್ಮ ಸಮರ್ಪಣ, ಕರಿಣವ್ರತಪಾಲನಗಳೇ ಅವನನ್ನು ನನ್ನ ಜನಾಂಗದ ಸೂರ್ಯ ನನ್ನಾಗಿ ಮಾಡಿನೆ. ಶ್ರೀ ರಾಮಚಂದ್ರನು ತನ್ನ ಜೀವನವನ್ನು ಸುಖಭೋಗ ದಲ್ಲಿ ಕಳೆದಿದ್ದರೆ, ಇಂದು ನಾವು ಅವನ ಹೇಸರನ್ನು ಆರಿಯುತ್ತಿರಲಿಲ್ಲ. ಆತ್ಮಬಲಿದಾನದಿಂದಲೇ ಅವನು ಆಮರನಾದ. ನಮ್ಮ ಪ್ರತಿಷ್ಠೆ ನಮ್ಮ ಧನ-ವಿಲಾಸಗಳನ್ನು ಆವಲಂಬಿಸಿಲ್ಲ. ನಾನು ಹೊಟೆರಿನಲ್ಲಿ ತಿರುಗಿದರೇನು, ತಟ್ಟೊಸವಾರಿ ಮಾಡಿದರೇನು? ಹೊಟೆಲಿನಲ್ಲಿ ತಂಗಿದರೇನು, ಸಾಧಾರಣ ಮನೆಯಲ್ಲಿದ್ದರೇನು? ಬಹುವಾದರೆ ತಾಲೂಕುದಾರರ ನಗೆಗೆ ಈಡಾಗ ಬಹುದು. ಏನಡ್ಡಿಯಲ್ಲ. ನನಗಂತೂ ಆ ಜನರಿಂದ ಪ್ರತ್ಯೇಕವಾಗಿರುವುದೇ ಬೇಕಾಗಿದೆ. ಇವ್ಯಾ ನಿಂದೆಯಿಂದ ನೂರಾರು ಕುಟುಂಬಗಳ ಹಿತವಾಗುತ್ತಿದ್ದರೆ, ಆದನ್ನು ಸಂತೋಷದಿಂದ ಸಹಿಸಿಕೊಳ್ಳಿದ್ದರೆ ನಾನು ಮನಸ್ಯನಲ್ಲ. ನನ್ನ ಕುದುರೆ, ನನ್ನ ಸಾರೋಟು, ನನ್ನ ಸಂಚಾರ, ನನ್ನ ಬೇಟಿ, ನನ್ನ ಆಳು ಹೊಳೆಳುಗಳು, ನನ್ನ ಸ್ವಾಧ್ಯಾಸಾಧಕರಾದ ಹಿತಮಿಶ್ರರು ಇವುಗಳಿಂದ ದೂರವಾಗಿ, ಸಾವಿರಾರು ಸಧನ ನಿರ್ಧನ ಕುಟುಂಬಗಳ ಮತ್ತು ವಿಧವೆಯರ, ಅನಾಧರ ಹಿತ ಸಾಧಿಸುವುದಾದರೆ, ನಾನಿನ್ನ ತಡವಾಡಲಾಗದು. ಸಾವಿರಾರು ಸಂಸಾರಗಳ ಭಾಗ್ಯ ಈಗ ನನ್ನ ಮುಷ್ಟಿಯಲ್ಲಿದೆ. ನನ್ನ ಸುಖಭೋಗ ಅವರಿಗೆ ವಿವವಾಗಿದೆ. ನನ್ನ ಆತ್ಮಸಂಯಮ ಅವರಿಗೆ ಆಮೃತವಾಗಿದೆ. ನಾನು ಆಮೃತವಾಗುವುದು ಸಾಧ್ಯವಿದ್ದರೆ ಏಕೆ ವಿವವಾಗಬೇಕು? ಅಲ್ಲದೆ, ಇದನ್ನು ಆತ್ಮತಾಯಾಗವೆಂದು ತಿಳಿಯುವುದೂ ತಪ್ಪೇ. ನಾನಿಗೆ ಈ ಸೊತ್ತಿನ ಒಡೆಯನಾದುದು ದ್ವೇನಯೋಗವಷ್ಟೇ. ಇದು ನಾನು ಗಳಿಸಿದ್ದಲ್ಲ. ಇದಕ್ಕಾಗಿ ನಾನು ನೆತ್ತೆರು ಬಸಿದಿಲ್ಲ, ಬೆವುರನ್ನು ಸುರಿಸಿಲ್ಲ. ನನಗೇ ಸೊತ್ತು ಸಿಕ್ಕಿದಿದ್ದರೆ, ಸಾವಿರಾರು ದೀನಬಾಂಧವರಂತೆ ನಾನೂ ಜೀವಿತೋಪಾಜ್ಞನೆಯಲ್ಲಿ ತೊಡಗಿರುತ್ತಿದ್ದೆ. ಈ ರಾಜ್ಞಿದ ಒಡೆಯ ನಾನೆಂಬಿದನ್ನು ನಾನೇಕೆ ಮರೆಯಾ ಬಾರದು? ಮನುಷ್ಯನ ಪರೀಕ್ಷೆಯಾಗುವುದು ಇಂತಹ ಪ್ರಸಂಗಗಳಲ್ಲಿ. ನಾನು ಎಷ್ಟೋ ವರುವ ಪರೋಪಕಾರ ಸಿದ್ಧಾಂತದ ಅನುಯಾಯಿಯಾಗಿದ್ದೇ: ಈಗ ಆ ಸಿದ್ಧಾಂತಗಳನ್ನು ಮರೆತುಬಿಟ್ಟು, ಸ್ವಾಧ್ಯಾವನನ್ನು ಮಾನವತೆ ಮತ್ತು ಸದಾಚಾರಗಳಿಗಿಂತ ಬೆಳೆಸಿಬಿಟ್ಟುರೆ, ಆತ್ಮಂತ ಹೇಡಿತನವೇನಿಸುವುದು,

ಸ್ವಾರ್ಥವರತೆ ಎನಿಸುವುದು. ಸ್ವಾರ್ಥಸಾಧನ ವಿದ್ಯೆಗಾಗಿ, ಗೀತಾ, ಮಿಶ್ರ, ಎಮಿಸರ್ನ್‌, ಅರಸ್ಹಾ ಅವರ ಶಿವ್ಯನಾಗುವ ಆವಶ್ಯಕತೆ ಏನಿತ್ತು? ಈ ಪಾಠ ನನಗೆ ಇತರ ಬಂಧುಗಳಿಂದ ತಾನಾಗಿ ದೊರೆಯುತ್ತಿತ್ತು. ಪ್ರಚಲಿತ ಪ್ರಥ್ಮಿಗಿಂತ ಹೆಚ್ಚಿನ ಗುರು ಯಾರಿದ್ದಾರೆ? ಸಾಮಾನ್ಯರಂತೆ ನಾನೂ ಸ್ವಾರ್ಥಕ್ಕು ತಲೆಬಾಗಬೇಕೆ? ಹಾಗಾದರೆ ವಿಶೇಷವೇನು ಬಂದಿತು? ಇಲ್ಲ, ನಾನು ಕಾಸ್ಟೇನಿನ (ವಿನೇಕದ) ಕೊಲೆ ಮಾಡುವುದಿಲ್ಲ. ಪುಣ್ಯ ಸಾಧ್ಯ ವಿರುವಾಗ ಪಾಪನಾಡುವುದಿಲ್ಲ ಪರಮಾತ್ಮನ್‌, ನನಗೆ ನೇರವಾಗು; ಸೀನು ನಷ್ಟನ್ನ ರಾಜಪೂತವಂಶದಲ್ಲಿ ಹುಟ್ಟಿಸಿದ್ದೀ; ನನ್ನ ಕೃತ್ಯಾದಿಂದ ಈ ಮುಹಾನ್ ಜಾತಿಯನ್ನು ನಾಚಿಕೆಗೇಡು ಮಾಡಬೇಡ.—ಇಲ್ಲ, ಎಂದಿಗೂ ಇಲ್ಲ. ಸ್ವಾರ್ಥದ ಮುಂದೆ ಈ ಕತ್ತನ್ನು ಬಗ್ಗುಮಾಡುವುದಿಲ್ಲ. ರಾಮ, ಭೀಷ್ಣ, ಪ್ರತಾಪರ ವಂಶದವ ನಾನು, ಶರೀರದ ಸೇವಕನಾಗಲಾರೆ.

ಯಾವುದೋ ಎತ್ತರವಾದ ಗೋಪುರವನ್ನು ತಾನೇರಿರುವಂತೆ ಕುವರ ಜಗದಿಶಸಿಂಹರಿಗೆ ಎನಿಸಿತು. ಚಿತ್ತವು ಆಭಿಮಾನದಿಂದ ತುಂಬಿತು; ಕಣ್ಣಿಗಳು ಪ್ರಕಾಶನಾನವಾದವು. ಆದರೆ ಒಂದು ಕ್ಷಣಿದಲ್ಲಿಯೇ ಈ ಆವೇಗ ಇಳಿಯತೊಡಗಿತು ಗೋಪುರದ ತುಂಬಿಯಿಂದ ದೃಷ್ಟಿ ಕೇಳಗೆ ಹೊರಿಯಿತು. ಮೈ ಜುವ್ಯೆಂದಿತು. ನದಿಯಲ್ಲಿ ಹಾರಿಕೊಳ್ಳಬೇಕೇಂದು ವಿಚಾರಮಾಡುತ್ತ ದಡದಲ್ಲಿ ಕುಳಿತಿರುವ ಮನುಷ್ಯನಂತೆ ಆವರ ಸ್ಥಿತಿಯಾಯಿತು.

ಮನೆಯವರು ನನ್ನನ್ನು ಸಹಕರಿಸಬಹುದೆ? ನನಗಾಗಿ ಆವರು ಒಪ್ಪಿದರೂ ನನ್ನೊಡನೆ ಅವರ ಆಶೀಗಳನ್ನು ಬಲಿದಾನ ಮಾಡುವ ಆಧಿಕಾರ ನನಗಿದೆಯೇ? ಉಳಿದವರಿರಲಿ, ತಾಯಿಯವರು ಎಂದಿಗೂ ಒಪ್ಪಲಿಕ್ಕೆಲ್ಲ. ಅಲ್ಲದೆ ಈ ತಮ್ಮುಂದಿರೂ ಕದಾಚಿತ್ ಸಿರಾಕರಿಸಬಹುದು. ರಾಜ್ಯದ ಸ್ಥಿತಿಯನ್ನು ಸೋಡಿದರೆ, ಆವರು ವರುಷಾ ಕಸಿವ್ಯ ಹತ್ತುಸಾವಿರ ರೂಪಾಯಿ ಗಳ ಪಾಲುಗಳಿರಿದ್ದಾರೆ. ಆವರ ಭಾಗದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ನಾನು ನನ್ನ ಒಡೆಯನು ಮಾತ್ರ. ಆದರೆ ನಾನೂ ಒಬ್ಬನಿಲ್ಲ. ಸಾವಿತ್ರಿ ಸ್ವಯಂ ಬೇಕಾದರೆ ನನ್ನೊಂದಿಗೆ ಹೆಚ್ಚಿನಲ್ಲಿ ಧುಮುಕಲು ಸಿಂಧಿಜಾಗ

ಬಹುದು; ಆದರೆ ತನ್ನ ಸ್ತ್ರೀತಿಯ ಮಗನನ್ನು ಈ ಕುತ್ತುದ ಬಳಿ ಎದಿಗೂ ಬರಗೊಡುವುದಿಲ್ಲ.

ಹೆಚ್ಚು ವಿಚಾರ ಮಾಡುವುದು ಕುವರ ಸಾಹೇಬರಿಗೆ ಅಸಾಧ್ಯ ವಾಯಿತು. ಒಂದು ಬಗೆಯ ವಿಕಲ ಸ್ತಿತಿಯಲ್ಲಿ ಅವರೆದ್ದು ಕೊಣಿಯಲ್ಲಿ ಎಡೆಯಾಡತ್ತೊಡಗಿದರು. ಕೆಲ ಹೊತ್ತಿನ ಮೇಲೆ ಅವರು ಹೊರಗಡೆ ನೋಡಿದರು. ಬಾಗಿಲು ತೆರೆದುಕೊಂಡು ಹೊರಬಿದ್ದರು. ನಾಲ್ಕು ಕಡೆ ಕತ್ತಲೆ. ಅವರ ಜಂತಿಗಳಂತೆಯೇ ಅಪಾರ ಭಯಂಕರ ಗೋಮತೀ ನದಿ ಎದುರಿನಲ್ಲಿ ಹರಿಯುತ್ತಿತ್ತು. ಮೆಲ್ಲಮೆಲ್ಲನೆ ನದಿತ್ತಿರಕ್ಕೆ ಹೋಗಿ, ಆಲ್ಲಿ ಒಹಳ ಹೊತ್ತು ಎಡೆಯಾಡುತ್ತಲಿದ್ದರು. ಅವರ ಆಕುಲ ಹೃದಯಕ್ಕು ತರಂಗಗಳ ಮೇಲೆ ಸ್ತ್ರೀತಿಯುಂಟಾಯಿತು. ಬಹುಶಃ ಅಲೆಗಳೂ ವಾಕುಲ ವಾಗಿದ್ದುದಕ್ಕಾಗಿ ಇರಬಹುದು. ತಮ್ಮ ಚಂಚಲಚಿತ್ತವನ್ನು ಅವರು ಮರಳ ಏಕಾಗ್ರಗೊಳಿಸಿದರು. ರಾಜ್ಯದ ಉತ್ತನ್ನದಿಂದ ಈ ಎಲ್ಲ ವೈತ್ತಿಗಳನ್ನು ಕೊಡುವುದಾದರೆ ಸಾಲದ ಬಡ್ಡಿ ಹೊರಡುವುದೂ ಕರಿನ, ಅಸಲಿನ ಮಾತು ತೆಗೆಯುವುದೇ ಬೇಡ. ಅಯಿ ಹೆಚ್ಚುಲಾರದೇನು? ಇನ್ನೂ ಲಾಯದಲ್ಲಿ ಇವುತ್ತು ಕುದುರೆಗಳವೇ. ನನಗೆ ಒಂದು ಸಾಕು. ನೊಕರದು ಸೂರಕ್ಕು ಕಡಿಮೆಯಿಲ್ಲ. ನನಗೆ ಇಬ್ಬರಾದರೆ ಹೆಚ್ಚಾಯಿತು. ನಮ್ಮ ಒಂದು ಗಳಿಂದಲೇ ಸೈಚನೇವೆ ಮಾಡಿಸಿಕೊಳ್ಳುವುದು ಆನುಭಿತ. ಆ ಮನುಷ್ಯರಿಗೆ ನನ್ನ ಪಾಲಿನ ಭೂಮಿಗಳನ್ನು ಕೊಟ್ಟುಬಿಡುತ್ತೇನೇ; ಸುಖವಾಗಿ ಬೇಸಾಯ ಮಾಡಿಕೊಂಡು ನನ್ನನ್ನು ಹರಿಸುವರು. ತೋಟದ ಹಣ್ಣಿಗಳು ಟೊಂಗಿಗಳಿಗೆ ಕಾಣಿಕೆಯಾಗುತ್ತಿವೆ. ಇನ್ನು ಅವನ್ನು ಮಾರಬೇಕು. ಕೇವಲ ಮಹೇಶಗಂಜ ಹೇಳಿಯಿಂದಲೇ ಹತ್ತುಸಾವಿರ ರೂಪಾಯಿ ಬರುತ್ತವೆ. ಈ ಎಲ್ಲ ಶುತ್ತನ್ನವನ್ನು ಮಹಂತಜಿ ಹಾರಿಸುತ್ತಾರೆ. ಅವರಿಗೆ ವರುಷಾ ಒಂದು ಸಾವಿರ ಇರಬೇಕು. ಇನ್ನು ಈ ಹೇಳಿಯ ಗುತ್ತಿಗೆ ಕೊಡುತ್ತೇನೇ. ಅದರಿಂದ ಎಂಟು ಸಾವಿರಕ್ಕಿಂತ ಕಡಿಮೆಯೇನು ಬರುವುದಿಲ್ಲ. ಈ ವಿಭಾಗಗಳಿಂದ ವಾಸ್ತವ ಆದಾಯ ಇವುತ್ತ್ಯಾದು ಸಾವಿರ ರೂಪಾಯಿ ಆಗುವುದು. ಸಾವಿತ್ತಿಗೂ ಲಲ್ಲಾಗೂ ಒಂದು ಸಾವಿರ ರೂಪಾಯಿ ಸಾಕಷ್ಟುಗುತ್ತದೆ. ಸಾವಿತ್ತಿಗೆ ಸ್ವಷ್ಟವಾಗಿ ಹೇಳಬಿಡುತ್ತೇನೇ— ತಿಂಗಳಾ ಒಂದು ಸಾವಿರ

ರೂಪಾಯಿ ತೆಗೆದುಕೊ, ನನ್ನ ಜೊತೆಯಲ್ಲಿ ಇರು; ಅಥವಾ ರಾಜ್ಯದ ಅಧ್ಯ ಉತ್ತನ್ನ ತೆಗೆದುಕೊ, ನನ್ನನ್ನ ಬಿಟ್ಟುಬಿಡು. ರಾಣಿಯಾಗುವ ಇಚ್ಛೆಯಿಂದ್ದರೆ ಸಂತೋಷದಿಂದ ಆಗು; ಆದರೆ ನಾನು ರಾಜನಾಗಲು ಒಲ್ಲೆ.

‘ರಾಮನಾಮ ಸತ್ಯ ಹೈ !’

ಒಮ್ಮೆಲೆ ಕುವರ ಸಾಹೇಬರಿಗೆ ಕೇಳಬಂದಿತು. ತಿರುಗಿ ಸೋಡಿದರು. ಕೆಲವರು ಒಂದು ಹೆಣ ತರುತ್ತಿದ್ದರು. ಅವರು ನದಿಯ ದಡದಲ್ಲಿ ಚಿತ್ತ ಯನ್ನ ರಚಿಸಿ ಕೊಳ್ಳುತ್ತಿರು. ಇಬ್ಬರು ಹೆಂಗುಸರು ಚೋರಾಡಿ ಅಳುತ್ತಿದ್ದರು. ಆ ವಿಲಾಪದ ಪರಿಣಾಮ ಕುವರಸಾಹೇಬರ ಮನಸಿನ ಮೇಲೆ ಏನೂ ಆಗಲಿಲ್ಲ. ತಾನೇಂಥ ಕಲ್ಪಿದೆಯವನು ಎಂದು ಅವರು ಒಳಗೊಳಗೆ ನಾಚಿಕೆಪಡುತ್ತಿದ್ದರು. ಒಬ್ಬ ದೀನನ ಹೆಣ ಉರಿಯುತ್ತಿದೆ, ಹೆಂಗುಸರು ಅಳುತ್ತಿದ್ದಾರೆ. ಆದರೂ ನನ್ನದೆ ಕೊಂಚವೂ ಕರಗಲೊಲ್ಲದು! ಕಲ್ಲ ಮೂರ್ತಿಯಂತೆ ನಿಂತಿದ್ದೇನೇ! ಒಬ್ಬ ಹೆಂಗುಸು ಅಳುತ್ತ ನುಡಿದಳು : “ಹಾಯಾ, ನನ್ನರಸಾ, ವಿವ ನಿಮಗೆ ಹೇಗೆ ಸವಿಯಾಯಿತು ?”

ಈ ವಿಲಾಪವನ್ನು ಕೇಳಿ ಕುವರ ಸಾಹೇಬರ ಹೃದಯದಲ್ಲಿ ಇರಿದಂತಾಯಿತು. ಕರುಣೆ ಎಚ್ಚತ್ತಿತು; ಕಣ್ಣಗಳಲ್ಲಿ ಕಂಬನಿ ತುಂಬಿತು. ಇವನು ವಿವ ಸೇವಿಸಿ ಸತ್ತುಹಾಗಿದೆ. ಹಾಯಾ, ಇವನಿಗೆಂತು ವಿವ ಸವಿಯಾಯಿತು! ಇದರಲ್ಲಿ ಎನ್ನು ಆಶ್ಚರ್ಯ ! ವಿವವಂತೂ ಕಟುಪದಾರ್ಥ; ಅದು ಹೇಗೆ ಸವಿಯಾಯಿತು? ಕಟುವಿವಕ್ಕೆ ಬದಲಾಗಿ ತನ್ನ ಮಧುರವಾದ ಪ್ರಾಣವನ್ನಿತ್ತ ಈತನ ಮೇಲೆ ದೊಡ್ಡ ಸಂಕೆಟ ಬಿದ್ದಿರಬೇಕು. ಅಂತಹ ಸ್ಥಿತಿಯಲ್ಲಿಯೇ ವಿವ ಮಧುರವಾಗುವುದು. ಕುವರಸಾಹೇಬರು ತಳಮಳಿಸಿದರು. ಕಾರುಣಿಕ ಶಬ್ದಗಳು ಅವರ ಚಿತ್ತದಲ್ಲಿ ಮತ್ತೆ ಮತ್ತೆ ದನಿಗೈಯುತ್ತಿದ್ದವು. ಅವರಿಗೆ ಅಲ್ಲ ನಿಂದಿರುವುದಾಗಲಿಲ್ಲ. ಆ ಜನರ ಹತ್ತಿರ ಹೋಗಿ ಒಬ್ಬನನ್ನು ಪ್ರಶ್ನಿಸಿದರು : “ ಏನು, ಬಹಳ ದಿನಗಳಿಂದ ಜಡಾಗಿತ್ತಿ? ” ಅಶ್ವಭರತ ನೇತ್ರಗಳಿಂದ ಕುವರ ಸಾಹೇಬರ ಕಡೆ ಸೋಡಿ ಆ ಮನುಷ್ಯ ಉತ್ತರವಿತ್ತ : “ ಇಲ್ಲ, ಜಡ್ಡಲ್ಲಿಯದು ಸಾಹೇಬ ! ಇನ್ನೂ ಇದೆ ಸಂಜೆಯ ತನಕ ಚೆನ್ನಾಗಿ

ಮಾತನಾಡುತ್ತಿದ್ದ ರು. ಸಂಜಿಗೆ ಏನು ತಿಂದರೋ ಗೊತ್ತಿಲ್ಲ, ರಕ್ತವಾಂತಿಯಾಗತಿಂದಿತು. ವೈದ್ಯರಾಜರಲ್ಲಿಗೆ ಹೋಗುವುದರೋಳಗೆ ಗುಡ್ಡಿಗಳು ತರುಗಿದವು; ನಾಡಿಗಳು ನಿಂತುಹೋದವು. ವೈದ್ಯರಾಜರು ಬಂದು ನೋಡಿ “ಕೆಲಸ ಮುಗಿಯಿತು,” ಎಂದರು. ಇನ್ನೂ ಇಪ್ಪತ್ತಿರಡು ಇಪ್ಪತ್ತಮಾರು ವರುಷಗಳ ವಯಸ್ಸು. ಇಂಥ ಜಟ್ಟೆ ಇಡೀ ಲಖನೌದಲ್ಲಿಯೆ ಇದ್ದಿಲ್ಲ.”

“ಏನಾದರೂ ಗೊತ್ತಾಯಿತೇನು, ವಿವ ಯಾಕೆ ತೆಗೆದುಕೊಂಡ ?”

ಆ ಮನುಷ್ಯ ಸಂದೇಹದೃಷ್ಟಿಯಿಂದ ನೋಡಿದ. “ಮಹಾಶಯರೇ, ಮತ್ತೊಂದು ಏನೂ ಇಲ್ಲ. ಆ ದೊಡ್ಡ ಬ್ಯಾಂಕು ಮುಳುಗಿದೆಂದಿಂದ ಬಹಳ ಉದಾಸರಾಗಿದ್ದ ರು. ಒಂದೆರಡು ಸಾವಿರರೂಪಾಯಿ ಬ್ಯಾಂಕೆನಲ್ಲಿಟ್ಟಿದ್ದ ರು. ತುಪ್ಪ, ಹಾಲು, ಬೋವೆಗಳ ದೊಡ್ಡ ಅಂಗಡಿಯಿತ್ತು. ಬಂಧುಬಳಗದಲ್ಲಿ ಮಾರ್ಯಾದೆಯಿಂದ ಬಾಳಿದವರು. ಆ ಬಂಡವಾಳನೆಲ್ಲ ಮುಳುಗಿತು. ಬ್ಯಾಂಕೆನಲ್ಲಿ ಹಣ ಇಡಬೇಡವೆಂದು ನಾವು ಹೇಳಿಯೇ ಹೇಳಿದೆವು. ಆದರೆ ಹೀಗೆ ಆಗುವುದಿತ್ತು; ಯಾರ ಮಾತ್ರಾ ಕೇಳಿಲ್ಲ. ಈವೊತ್ತು ಮುಂಜಾನೆ ರಂಡತಿಯನ್ನು ಆಭರಣ ಕೇಳಿದರು—ಆಡವಿಟ್ಟೆ ಗವಳಿಗರ ಹಣ ಸಲ್ಲಿಸು ವುದಕ್ಕೆ. ಮಾತಿಗೆ ಮಾತಾಗಿ ಜಗಳವಾಯಿತು. ಸರಿ, ಏನು ತಿಂದುಬಿಟ್ಟಿರೋ ದೇವರಿಗೆ ಗೊತ್ತು.” ಎಂದು ವಿವರಿಸಿದ.

ಕುವರಸಾಹೇಬರ ಎಡಿ ನಡುಗಿತು. ಕೂಡಲೇ, ಶಿವದಾಸನೇ ಅಲ್ಲವಷ್ಟೆ ಎಂದು ಎನಿಸಿತು. “ಇವನ ಹೆಸರು ಶಿವದಾಸ ಎಂದಿಲ್ಲವಷ್ಟೆ ?” ಎಂದು ಕೇಳಿದರು.

ಆ ಮನುಷ್ಯ ವಿಸ್ತೃಯದಿಂದ ನೋಡುತ್ತೇ, “ಹೇದು, ಅದೇ ಹೆಸರು. ನಿಮಗೆ ಗುರುತಿತ್ತೇ ?” ಎಂದ.

“ಹಾಂ, ನಾವು ಇವ ಬರಹಲದಲ್ಲಿ ಬಹಳ ದಿನ ಕೂಡಿ ಆಡಿದ್ದಿನೆ. ಇಂದು ಸಂಜಯ ಮುಂದೆ ಬ್ಯಾಂಕೆನಲ್ಲಿ ನಮಗೆ ಕೂಡಿದ್ದ. ಆವನು ನನ್ನೊಂದಿಗೆ ಸ್ವಲ್ಪವಾದರೂ ಮಾತೆತ್ತಿದ್ದರೇ ಸಾಧ್ಯವಿದ್ದಷ್ಟು ಸಹಾಯ ಮಾಡುತ್ತಿದ್ದೆ. ದುದ್ದೀರ್ಘವ !”

ಆ ಮನುವ್ಯ ಕುವರ ಸಾಹೇಬರನ್ನು ದಿಟ್ಟಿಸಿ ನೋಡಿ, ಹೆಂಗಸರ ಕಡೆ ಹೊಗಿ ಹೇಳಿದ : “ ಸುಮ್ಮಿನಾಗಿರಿ. ಬರಹೆಲದ ಮಹಾರಾಜರು ಬಂದಿದ್ದಾರೆ ! ”

ಅದನ್ನು ಕೇಳಿದೊಡನೆ ಶಿವದಾಸನ ತಾಯಿ ಹಣೆ ಬಡಿದುಕೊಳ್ಳುತ್ತು ಅಳುತ್ತು ಬಂದು ಕುವರ ಸಾಹೇಬರ ಅಡಿಗಳ ಮೇಲೆ ಬಿದ್ದಳು. “ ಮಂಗಳ, ಚಿಕ್ಕಂದಿನಿಂದ ನೀನು ಭ್ಯಾಯಾ ಎಂದು ಕರೆಯುತ್ತಿದ್ದೀ... ” ಇಮ್ಮು ಮಾತು ಅವಳ ಭಾಯಿಂದ ಹೊರಟಿತು; ಮುಂದೆ ಕೊಂಡು ಕಟ್ಟಿತು.

ಕುವರ ಮಹಾಶಯರ ಕಣ್ಣು ಗಳಿಂದಲೂ ಕಣ್ಣೀರು ಹರಿಯುತ್ತಿತ್ತು. ಶಿವದಾಸನ ಮೂರ್ತಿ ಎದುರಿಗೆ ನಿಂತು, ನೀನು ಗಳೆಯನಾಗಿ ನನ್ನ ಪ್ರಾಣ ತೆಗೆದುಕೊಡೆ. ಎಂದು ಹೇಳುತ್ತಿರುವಂತೆ ಕಂಡಿತು.

೨

ನನುಕು ಹರಿಯಿತು. ಕುವರ ಸಾಹೇಬರಿಗೆ ನಿದ್ದೆಯೇ ಇಲ್ಲ. ಗೋಮತಿಯ ತೀರದಿಂದ ಬಂದಾಗಿನಿಂದಲೂ ಅವರ ಚಿತ್ತವನ್ನು ವೈರಾಗ್ಯ ಅವರಿಸಿದಂತಿತ್ತು. ಆ ಕಾರುಣಿಕ ದೃಶ್ಯ ಅವರ ಸ್ವಾಧ್ಯವಿಚಾರಗಳನ್ನು ಭಿನ್ನಭಿನ್ನ ಮಾಡುತ್ತಿಲಿತ್ತು. ಸಾವಿತ್ರಿಯ ವಿರೋಧ, ಲಲಾನ ನಿರಾಶಾಯುಕ್ತ ಹರೆ, ತಾಯಿಯ ಮಾತುಗಳು ಇವುಗಳ ಭಯ ಲೇಕಮಾತ್ರವೂ ಇರಲಿಲ್ಲ. ಸಾವಿತ್ರಿ ಮುಸುಗುಟ್ಟುವಳು, ಮುಸುಗುಟ್ಟುಲಿ. ಲಲಾನ ಕದನಕಣಕ್ಕೆ ದುಮುಕಬೇಕಾಗುವುದು, ಏನೂ ಜಿಂತೆಯಿಲ್ಲ. ತಾಯಿ ಜೀವ ಕೊಡಲು ಉದ್ಯುಕ್ತಳಾಗಬಹುದು, ಅಡ್ಡಿಯಿಲ್ಲ. ಹೆಂಡತಿಮಾಕ್ಕಳು ಹಿತಮಿತ್ರಿಗಾಗಿ ಸಾವಿರಾರು ಸಂಸಾರಗಳ ಕೊಲೆ ಮಾಡಲಾರೆ, ಹಾಯಾ ! ಶಿವದಾಸನನ್ನು ಬದುಕಿಸುವುದಕ್ಕಾಗಿ ನಾನು ಇಂತಹ ಎಪ್ಪು ರಾಜ್ಯಗಳನ್ನು ಬಿಡಲು ಸಾಧ್ಯ ? ಸಾವಿತ್ರಿ ಉಪವಾಸ ಬೀಳಲಿ, ಲಲಾ ಕೂಲಿ ಮಾಡಲಿ, ನಾನು ಮನೆಮನೆ ತಿರುವೆ ಬೀಡಲಿ, ಎಂದರೂ ಎರಡನೆಯವರ ಕತ್ತು ಹಿಸುಕಲಾರೆ. ಇನ್ನು ವಿಲಂಬಕ್ಕೆ ಅವಕಾಶವಿಲ್ಲ. ಈ ದಿವಾಳಿ ಇನ್ನೂ ಯಾವ ಯಾವ ಆವಶ್ಯಿ ಒಡ್ಡುವುದೋ ಕಾಣಿ. ನಾನೇಕೆ ಇನ್ನು ಹೀಡಿ ಮುಂದೆ ನೋಡುತ್ತಿದ್ದೀನೇ ? ಇದು ಕೇವಲ ಆತ್ಮದೌರ್ಜ್ಞಲ್ಯವಲ್ಲದೆ, ಯಾರೂ ಮಾಡದಂತಹ ದೋಷದ್ದು

ಕೆಲಸವೇನೂ ಇದಲ್ಲ. ನನಗೆ ಕರ್ತವ್ಯಜ್ಞನವಿದೆ. ಅದರಿಂದ ಏಕೆ ಹಿಮ್ಮುಖು ನಾಗರೀಕು? ಏನೇ ಆಗಲಿ, ತಲೆ ಚೆಕ್ಕಾದರೆ ಹೋಗಲಿ, ಏನು ಚಿಂತಿ? ಕುವರ ಸಾಹೇಬರು ಗಂಟೆ ಬೂರಿಸಿ, ಕಟ್ಟುಬ್ಜ್ಜತ್ತ ಬಂದು. ನಿಂತ ಸೇವಕನಿಗೆ ಹೇಳಿದರು: “ ಈಗಲೇ ಜೀಕಬ್ಜಾರಿಸ್ತೂ ಸಾಹೇಬರಿಗೆ ನನ್ನ ನಮಸ್ಕಾರ ಹೇಳಿ. ಎದ್ದಿದ್ದಾರು. ಆಗತ್ಯದ ಕೆಲಸವಿದೆ ಎಂದು ಹೇಳು ಇಲ್ಲ, ಈ ಜೀಟಿ ತೆಗೆದುಕೊಂಡು ಹೋಗು. ಮೊಣಿರು ಸಿದ್ಧಪಡಿಸಿಕೊ. ”

ಅ

ಮಿಸ್ಟರ್ ಜೀಕಬ್ಜಾ ಕುವರ ಸಾಹೇಬರಿಗೆ ತಿಳಿಸಿಹೇಳಿದರು: ಈ ಹುದಲಿನಲ್ಲಿ ನೀವು ಬೀಳಬೇಡಿಲಿ. ಹೊರಕ್ಕೆ ಬರುವುದು ಕಲಿನವಾದಿತು. ಇನ್ನೂ ಇಂಥಹ ರಕಮು ಎಷ್ಟಿದೆಯೋ ಯಾರು ಬಳ್ಳರು? ನಿಃವರಿಯಿರಿ; ಆದರೆ ಮನಸಿನಲ್ಲಿ ದೃಢವಾಗುವ ನಿಶ್ಚಯ ಗಟ್ಟಿನ ನೇಲಗಟ್ಟು; ಆವತ್ತಿಗಳ ಬಡಿತದಿಂದ ಅದು ವಾತ್ತಮ್ಮಾ ಗಟ್ಟಿಯಾಗುವುದು. ಕುವರ ಸಾಹೇಬರು ತಮ್ಮ ನಿಶ್ಚಯ ಬಿಡಲಿಲ್ಲ. ಮರುದಿನ ಪತ್ರಿಕೆಗಳಲ್ಲಿ ಅಚ್ಚಾಯಿತು-ಮೃತ ಮಹಾರಾಣಿಯವರ ಸಾಲವನ್ನೆಲ್ಲ ನಾವು ಒಟ್ಟಿಕೊಕ್ಕುತ್ತೀವೆ; ನಿಶ್ಚಯ ಅವಧಿಯೊಳಗೆ ತೀರಿಸುತ್ತೀವೆ.

ಈ ಪ್ರಕಟಣೆಯಿಂದ ಲಭಿಸಿದಲ್ಲಿ ಗಡಿಬಿಡಿ ಎದ್ದಿತು. ಬುದ್ಧಿವಂತರ ಅಭಿಪ್ರಾಯದಲ್ಲಿ ಕುವರ ಸಾಹೇಬರ ಈ ಕೆಲಸ ದೊಡ್ಡ ತಪ್ಪು; ಕಾಯದೆ ಅರಿಯದವರು ಇದರಲ್ಲಿ ಏನೇಂದು ರಹಸ್ಯ ಖಂಡಿತ ಇರಬೇಕು ಎಂದು ಎಣಿಸಿದರು. ಕುವರ ಸಾಹೇಬರ ಸದುದ್ದೇಶವನ್ನು ಒಪ್ಪಿದವರು ತ್ಯಾಗಿರಳಿ. ಅವರ ಪ್ರಶಂಸಿ ಆಗದೆ ಹೋಗಿರಬಹುದು, ಆಶೀರ್ವಾದಗಳ ಕೊಡತೆ ಇರಲಿಲ್ಲ. ಬ್ಯಾಂಕಿನ ಸಾವಿರಾರು ಬಡ ತೇವುದಾರರು ಶವರನ್ನು ಹೃತ್ವಾವ ಕವಾಗಿ ಹರಸುತ್ತಿಲಿದ್ದರು. ಒಂದು ವಾರದ ವರೆಗೆ ಕುವರ ಸಾಹೇಬರಿಗೆ ತಲೆಯೆತ್ತಲು ಅವಕಾಶ ದೊರೆಯಲಿಲ್ಲ. ಮಿಸ್ಟರ್ ಜೀಕಬರ ವಿಚಾರ ನಿಜವಾಯಿತು. ಕೊಡುವುದು ದಿನಾಲು ಹೆಚ್ಚುತ್ತಲೇ ಇತ್ತು. ಅವರಿಗೆ ಏನೂ ಪತ್ತೆಯಿಲ್ಲದ ಎಷ್ಟೋ ಪುರನೋಟುಗಳು ಹೊರಟಿವು. ರತ್ನಪಡಿ ವ್ಯಾಪಾರಿಗಳ ಮತ್ತು ಬೇರೆ ದೊಡ್ಡ ದೊಡ್ಡ ಅಂಗಡಿಕಾರರ ಖಚ್ಚರಿಯು ಕಡಿಮೆ ಇರಲಿಲ್ಲ.

ಸುಮಾರು ಹದಿನಾಲ್ಕು ಲಕ್ಷ್ಯಗಳಿದ್ದತ್ತು. ಒಟ್ಟು ಇವು ತ್ತು ಲಕ್ಷ್ಯಕ್ಕೆ ಮುಟ್ಟಿತ್ತು. ಕುವರ ಸಾಹೇಬರು ಜೆದರಿದರು. ಸಹೋದರರ ವೃತ್ತಿಯನ್ನು ನಿಲ್ಲಿಸುವ ಪ್ರಶ್ನಂಗ ಬರಬಾರದು-ಆ ಅಧಿಕಾರ ನನಗಿಲ್ಲ. ಏಳನೀಯ ದಿನ ಅವರು ಕೆಲವು ಸಾಪುಕಾರರನ್ನು ಒದರಾಡಿ ಕಳಿಸಿಬಟ್ಟರು: ಬಡ್ಡ ದರ ಹೆಚ್ಚಿದ್ದ ದನ್ನು ಕಡಿಮೆ ಮಾಡಿಸಿಕೊಂಡರು; ಅವಧಿ ವಿಂರಿದ ಸಾಲವನ್ನು ನಿರಾಕರಿಸಿದರು.

ಸಾಪುಕಾರರ ಕರ್ತೊರತನಕ್ಕಾಗಿ ಅವರಿಗೆ ಸಿಟ್ಟುಬರುತ್ತಿತ್ತು. ಮುಳುಗುವ ಗಂಟೆನಲ್ಲಿ ಒಂದು ಭಾಗ ಪಡೆದುಕೊಂಡು ಸಾಪುಕಾರರು ತ್ವರ್ತಿರಾಗಬೇಕೆಂದು ಅವರ ವಿಚಾರ. ಇಮ್ಮು ಜಗ್ಗಾಡಿದರೂ ಹತ್ತೊಂಬತ್ತು ಲಕ್ಷ್ಯಕ್ಕಿಂತ ಕೆಳಗೇನೂ ಬರಲಿಲ್ಲ.

ಈ ಕಾರ್ಯದಿಂದ ಬಿಡುವು ಹೊಂದಿ ಒಂದು ದಿನ ಕುವರ ಸಾಹೇಬರು ಬ್ರಾಹ್ಮಂಕಿಗೆ ಹೊದರು. ಬ್ರಾಹ್ಮಂಕು ತೆರೆದಿತ್ತು. ಹೆಣದಲ್ಲಿ ಜೀವ ಮರಳಿತ್ತು. ಲೇವುದಾರರ ಸಂದರ್ಶಿಯಿತ್ತು. ಜನರು ನಗುವೊಗದಿಂದ ಮರಳುತ್ತಿದ್ದರು. ಕುವರ ಸಾಹೇಬರನ್ನು ಕಂಡೊಡನೆ ಪ್ರೀತಿಯಿಂದ ಅವರ ಕಡೆ ಓಡಿದರು. ಯಾರು ಆತ್ತು, ಯಾರು ಕಾಲಿಗೆ ಬಿದ್ದು, ಯಾರು ಸಭ್ಯತಾಪೂರ್ವಕವಾಗಿ ತಮ್ಮ ಕೃತಜ್ಞತೆ ಸೂಚಿಸಿದರು. ಅವರು ಬ್ರಾಹ್ಮಂಕಿನ ಕಾರ್ಯಕರ್ತರನ್ನು ಕಂಡರು. ಜನರು ಈ ವಿಜ್ಞಾಪನೆ ಬ್ರಾಹ್ಮಂಕನ್ನು ಬಿಂಬಿಸಿತು ಎಂದರು. ಬಂಗಾಲಿ ಬಾಬು ಲಾಲಾ ಸಾಂಕ್ಷಾರಿಕ ಬಗ್ಗೆ “ಜಗತ್ತಿನಲ್ಲಿ ಎಲ್ಲರೂ ಒಳ್ಳೆಯ ಮನ್ಮಾನವರಿರುತ್ತಾರೆಂದು ಅವರ ತಿಳಿವಳಿಕೆ; ನಮಗೆ ಉಪದೇಶ ಮಾಡುತ್ತಿದ್ದರು.” ಈಗ ಕಣ್ಣಗಳು ತೆರೆದವು. ” ಎಂದರು. ಒಬ್ಬರೇ ಮನೆಯಲ್ಲಿ ಕುಳಿತಿರುತ್ತಾರೆ; ಯಾರಿಗೂ ಮೋರಿ ತೋರಿಸುವುದಿಲ್ಲ; ಅವರು ಇಲ್ಲಿಂದ ಓಡಿಹೊಗಬೇಕೆಂದು ಮಾಡಿದ್ದರಂತೆ; ದೊಡ್ಡ ಸಾಹೇಬರು ಹಾಗೆ ಮಾಡಿದರೆ ನಿಮ್ಮ ನೇರೆ ವಾರಂಟು ಜಾರಿ ಮಾಡಲಾಗುವುದು ಎಂದು ಹೇಳಿದರಂತೆ. ಈಗ ಸಾಂಕ್ಷಾರಿಕ ಬದಲು ಬಂಗಾಲಿ ಬಾಬು ಬ್ರಾಹ್ಮಂಕಿನ ಮಾರ್ಗನೇಡರು.

ಇದಾದ ಬಳಿಕ ಕುವರ ಸಾಹೇಬರು ಬರಹಲಕ್ಕೆ ಹೊದರು. ಒಂಧುಗಳು ಸಮಾಚಾರ ಕೇಳಿ, ರೇಗಿದರು; ಕೊಟ್ಟಿನ ಬೆದರಿಕೆ ಹಾಕಿದರು.

ತಾಯಿಯವರಿಗೆ ದೊಡ್ಡ ಆಫೋತವಾಯಿತು; ಅಂದೇ ಅವರು ಬೇಸೆ ಬಿಡ್ಡು ಒಂದು ವಾರದಲ್ಲಿ ಪ್ರಪಂಚದಿಂದ ಬೀಳೊಂಡರು. ಸಾವಿತ್ರಿಗೂ ಪೆಟ್ಟು ಯಿತು. ಆದರೆ ಅವಳು ಬರೀ ಸಂತೋಷಪಡಲಿಲ್ಲ, ಗಂಡನ ಹೈದಾರ್- ವನ್ನೂ ತಾಯಿಗವನ್ನೂ ಪ್ರಶಂಸಿಸಿದ್ದು. ಉಳಿದವ ಲಾಲಸಾರೇಬಿ. ಲಾಯ ದಿಂದ ಕುದುರೆಗಳು ಹೋಗುವುದು, ಅನೇಗಳು ಮಕನಪುರದ ಜಾತ್ರೆಗೆ ಮಾರಾಟಕ್ಕೆ ತೆರಳುವುದು, ಬೋಯಿಗಳು ನಿರೋಪ ತಕ್ಕೊಳ್ಳುವುದು, ಎಲ್ಲವನ್ನೂ ನೋಡಿ ಅವನು ವಾಯಿಕುಲನಾಗಿ ತಂಡೆಯನ್ನು ಕೇಳಿದ:

“ ಅಪ್ಪಾ, ಈ ಆಳು-ಮುಂದಿ, ಆನೇ-ಕುದುರೆ ಎಲ್ಲಾ ಎಲ್ಲಿಗೆ ಹೋಗುತ್ತಿನೆ? ”

“ ಒಬ್ಬ ರಾಜರ ಉತ್ತಮವಕ್ಕೆ. ”

“ ಯಾವ ರಾಜ? ”

“ ಆತನ ಹಂಸರು ದಿನಸಿಂಹ. ”

“ ಎಲ್ಲಿ ಇರುತ್ತಾನೆ? ”

“ ದರಿದ್ರಪುರದಲ್ಲಿ. ”

“ ಹಾಗಾದರೆ ನಾವೂ ಹೊರಡೋಣ. ”

“ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಆದರೆ ಈ ನಿಬ್ಬಣವಲ್ಲಿ ಸವಾರರಿಗಿಂತ ನಡೆಯುವವರಿಗೇ ಸನ್ಯಾನ ಹೆಚ್ಚು. ”

“ ಹಾಗಾದರೆ ನಾವೂ ನಡೆಯೋಣ. ”

“ ಆಲ್ಲಿ ದುಡಿಯುವವರನ್ನು ಹೊಗಳುತ್ತಾರಿ. ”

“ ನಾವು ಎಲ್ಲರಿಗಿಂತ ಹೆಚ್ಚು ದುಡಿಯೋಣ. ”

ಕುವರ ಸಾಹೇಬರ ಸೋಧರರಿಬ್ಬರೂ ಷದ್ಯೇದು ಸಾವಿರ ರೂಪಾಯಿ ವಷಾರ್ಥನ ತೆಗೆದುಕೊಂಡು ಬೇರೆಯಾದರು. ಉಳಿದ ಕುಟುಂಬಕ್ಕಾಗಿ ವರುವಕ್ಕೆ ಒಂದು ಸಾವಿರ ರೂಪಾಯಿಯ ಏಷಾರ್ಥ ಕವ್ಯದಿಂದ ಸಾಧ್ಯ ವಾಯಿತು. ಆದರೆ ಒಬ್ಬ ಶ್ರೀಮಂತನಿಗೆ ಆ ಆದಾಯ ಯಾವ ರೀತಿ ಯಿಂದಲೂ ಸಾಕಷ್ಟುಗಿರಲಿಲ್ಲ. ಅತಿಧಿ ಅಭ್ಯಾಗತರು ನಿತ್ಯಪೂ ಇರುತ್ತಿದ್ದರು; ಎಲ್ಲರನ್ನು ಸತ್ಯರಿಸಬೇಕಾಗುತ್ತಿತ್ತು. ಬಹಳ ಕವ್ಯದಿಂದ ಸಾಗುತ್ತಿತ್ತು.

ಈಚೆಗೆ ಒಂದು ವರುವದಿಂದ ಶಿವದಾಸನ ಕುಟುಂಬದ ಭಾರತ್ವೂ ಕುವರೆ ಸಾಹೇಬರ ಮೈ ಮೇಲೆ ಬಿದ್ದಿತು. ಅದರೂ ಕುವರೆ ಸಾಹೇಬರು ತಮ್ಮ ನಿಶ್ಚಯಕ್ಕಾಗಿ ಎಂದೂ ದುಃಖವಡಲಿಲ್ಲ. ಅವರು ಚಿಂತೆಯಲ್ಲಿರುವುದನ್ನು ಯಾರೂ ಕಾಣರು. ಅವರ ಮುಖುನುಂಡಲ ಯಾವಾಗಲೂ ಧೈಯರು ಮತ್ತು ನಿಜವಾದ ಅಭಿಮಾನದಿಂದ ಬೆಳಗುತ್ತಿರುತ್ತದೆ. ಈಗ ಮನಸು ತೊಳೆಗಾರಕೆಗೆ ಮೇಚ್ಚಿದೆ. ತಮ್ಮ ತೈಳೆಬಿದಲ್ಲಿ ಬೆಳಗಿಂದ ಸಂಜೀಯ ತನಕ ಗಿಡಬಳ್ಳಿಗಳ ಆರ್ಪಿಕೆ ಮಾಡುತ್ತಾರೆ; ಲಾಲಾಸಾಹೇಬನಂತಹ ಧೈರ್ಯ ಒಕ್ಕುಲಿಗ ನಾಗುನಂತೆ ಕಾಣುತ್ತಿದ್ದು. ಅವನ ವಯಸ್ಸು ಇನ್ನೂ ಒಂಬತ್ತು ಹತ್ತು ವರುವದ ಮೇಲಿಲ್ಲ. ಜುಮುಜುಮು ನಸುಕಿನಲ್ಲಿಯೇ ಹೊಲಕ್ಕೆ ಹೋಗುತ್ತಾನೆ; ಉಂಟ ತಿಂಡಿಯ ಆರಿವ್ವೆ ಇರುವುದಿಲ್ಲ.

ಅವನ ಕುದುರೆ ಇದೆ. ಅದರೆ ತಿಂಗಳಾನುತ್ತಿಂಗಳು ಅದನ್ನು ಏರುವುದಿಲ್ಲ. ಅವನ ಒಲವನ್ನು ಕೆಂಡು ಕುವರೆ ಸಾಹೇಬರಿಗೆ ಹಿಗ್ಗು. “ರಾಜ್ಯದ ಭೀವಿಷ್ಯತ್ತಿನ ವಿನಯದಲ್ಲಿ ನಾನು ನಿಶ್ಚಯಿತನಾಗಿದ್ದೇನೆ. ಲಾಲಸಾಹೇಬ ಈ ಪಾಠವನ್ನು ಎಂದೂ ಮರಿಯುವುದಿಲ್ಲ. ಗೃಹಸಂಪತ್ತಿ ಇದ್ದರೆ ಸುಖಭೋಗ, ಬೀಳಿ, ದುರಾಕಾರಗಳ ಹೊರತು ಮತ್ತೇನು ಕಾಣುವುದು! ಸಂಪತ್ತಿಯನ್ನು ಮಾರಿ ದುಡಿತವನ್ನೂ ಸಂತೋಷವನ್ನೂ ಕೊಂಡೆವು; ಈ ನ್ಯಾಪಾರ ಕೆಟ್ಟುದಲ್ಲ.” ಎನ್ನುತ್ತಾರೆ ಅವರು. ಸಾವಿತ್ರಿಗೆ ಇಮ್ಮು ಸಂತೋಷವಿಲ್ಲ. ಕುವರೆ ಸಾಹೇಬರಾ ಕೂಡದೆಂದರೂ ಒಕ್ಕುಲುಗಳಿಂದ ಕಾಣಿಕೆ ತೆಗೆದುಕೊಳ್ಳುತ್ತಾಳೆ; ಮನೆತನದ ರೂಢಿಯನ್ನು ಮುರಿಯುವುದು ಅವಳಿಗೆ ಸೇರದು.

ಸಭ್ಯತೆಯ ರಹಸ್ಯ



ನನಗಂತೂ ಜಗತ್ತಿನ ಕಾವಿರ ವಿಷಯಗಳ ಆಧ್ಯಾತ್ಮಿಕ ಆಗುವುದಿಲ್ಲ— ಜನರು ಮುಂಜಾನೆ ಎದ್ದು ಕೂಡಲೆ ಕೂಡಲನೇಲೀ ಕತ್ತಿ ಅಡಿಸುವುದು ಏಕೇ? ಕೂಡಲ ಭಾರ ಸಹಿಸದಮ್ಮು ನಾಜೂಕಾಗಬಿಟ್ಟರೇ ಈಗ ಗಂಡವರು? ಎಲ್ಲ ಸುಶೀಲಿತ ಜನರ ಕಣ್ಣಗಳೂ ಒಮ್ಮೆಲ್ಲೆ ಇಮ್ಮು ಮಂದವಾಗಬಿಟ್ಟವೇ? ಮೆದುಳಿನ ದೋಷಾಲ್ಯವೇ ಇದಕ್ಕೆ ಕಾರಣವೇ ಆಥವಾ ಇನ್ನೇನಾದರೂ ಉಂಟಿಲಿ? ಬಿಂದು ಬಾವಲಿಗಳಿಗೆ ಜನರ ಹಪಾಸಿ ಏಕೆ ಇಮ್ಮು? ಮುಂತಾಗಿ. ಆದರೆ ಈಗ ಈ ವಿಷಯಗಳ ವಿಚಾರ ನನಗೆ ಬೇಕಿಲ್ಲ. ನನ್ನ ಮನಸಿನಲ್ಲಿ ಒಂದು ಹೊಸ ಪ್ರಶ್ನೆ ಏಳಿತ್ತಿದೆ; ಆದಕ್ಕೆ ಉತ್ತರ ಯಾರೂ ಕೊಡಲೊಳ್ಳಿರಿ. ಸಭ್ಯರು ಯಾರು, ಆಸಭ್ಯರು ಯಾರು, ಎಂಬುದೇ ಆ ಪ್ರಶ್ನೆ ಸಭ್ಯತೆಯ ಲಕ್ಷಣಗಳು ಯಾವವು? ಮೇಲೆ ಮೇಲೆ ನೋಡಿದರೆ, ಇದಕ್ಕೆಂತೂ ಹಗುರಾದ ಪ್ರಶ್ನೆಯೇ ಯಾವುದಿಲ್ಲ; ಸಣ್ಣ ಹುಡುಗರೂ ಇದಕ್ಕೆ ಉತ್ತರ ದೇಖಬಲ್ಲರು. ಆದರೆ ತುಸ ಲಕ್ಷ್ಯಗೊಟ್ಟು ನೋಡಿದರೆ. ಈ ಪ್ರಶ್ನೆ ಹಗುರಾಗಿ ಕಾಣುವುದಿಲ್ಲ. ಕೋಟು ಪಾಟುಲೂನು ಧರಿಸುವುದು, ಹೈಟು, ಟಾಯಿ, ಕಾಲರು ಇಟ್ಟುಕೊಳ್ಳುವುದು, ಮೇಜಿನ ಮೇಲೆ ಉಟ್ಟಿ ಮಾಡುವುದು, ದಿನದಲ್ಲಿ ಹಿಡಿಮೂರು ಸಲ ಕೋಕ್ಕೋ ಇಲ್ಲವೇ ಚಹ ಕುಡಿಯುವುದು, ಸಿಗಾರು ಸೇದುತ್ತು ಬೀದಿಯಲ್ಲಿ ತಿರುಗುವುದು ಸಭ್ಯತೆ ಎಂದು ಹೇಳುವುದಾದರೆ, ಸಂಜೀಯಮುಂದೆ ಬೀದಿಯಲ್ಲಿ ಅಡ್ಡಾಡುವ ಬಿಳಿಯರನ್ನು ಕಾಣುತ್ತೀವಲ್ಲ—ಸೆರೆಯ ಅಮಲಿನಿಂದ ಕೆಂಪು ಲಾಲಾದ ಕಣ್ಣಗಳು, ಎಳೆದೆಳೆದು ಹಾಕುವ ಕಾಲುಗಳು, ಹಾದಿ ಹೋಗುವವರನ್ನು ಎಗ್ಗಿಲ್ಲದೆ ಕೆಣಕುವ ಉನ್ನಾದ—ಅವರನ್ನೂ ಸಭ್ಯರೆಂದು ಎಣಿಸಬೇಕಾಗುವುದು ಎನ್ನಬಹುದೇನು ಆವರಿಗೆ ಸಭ್ಯರೆಂದು? ಎಂದೂ ಇಲ್ಲ. ಎಂದರೆ ಸಭ್ಯತೆ ಎಂಬುದು

ಬೇರೆ ಯಾವುದೋ ಒಂದು ವಸ್ತುವಿದೆ ಎಂದ ಹಾಗಾಯಿತು; ಅದರ ಸಂಭಂಧ ಮನಸಿನೊಡನೆ ಇರುವವು ದೇಹದೊಡನೆ ಶಾಂತಿ.

೨

ನನ್ನ ಕೆಲವೇ ಗೆಳೆಯರಲ್ಲಿ ರಾಯ ರತ್ನಕೆಶೋರರೂ ಒಬ್ಬರು. ಆವರು ಅಕ್ಷಯ ಸಹೃದಯರು, ಬಹೇ ಉದಾರರು, ಅತಿಶಯ ಸುಶಿಶೀತರು, ಒಂದು ದೊಡ್ಡ ಹುದ್ದೆಯಲ್ಲಿ ಇದ್ದವರು. ವೇತನ ಜಿನಾಗಿ ಬರುತ್ತಿದ್ದರೂ ಅವರ ಉತ್ಪನ್ನ ವೆಚ್ಚುಕ್ಕೆ ಸಾಕಷ್ಟು ಆಗುತ್ತಿರಲಿಲ್ಲ. ಕಾಲು ಪಾಲು ಸಂಬಳವನ್ನು ಬಂಗಲೆಯೇ ತಿನ್ನುವುದು. ಆದುದರಿಂದ ಅವರು ಬಹೇಮಟ್ಟಿಗೆ ಚಿಂತೆಯಲ್ಲಿಯೇ ಇರುವರು. ೧೦ಂಚವನ್ನುತ್ತೂ ತೆಗೆದುಕೊಳ್ಳುವುದಿಲ್ಲ—ಕನಿಷ್ಠವು ಪಕ್ಷಕ್ಕೆ ನನಗೆ ಗೊತ್ತಿಲ್ಲ, ಆದರೂನು ಎನ್ನುವವರು ಎನ್ನುತ್ತಾರೆ—ಆದರೆ ಭತ್ತೆಯನ್ನು ಹೆಚ್ಚಿಸುವುದಕ್ಕಾಗಿ ಅವರು ಹೆಚ್ಚಾಗಿ ಸಂಚಾರದಲ್ಲಿರುತ್ತಾರೆ ಎಂಬುದನ್ನು ಮಾತ್ರ ನಾನು ಬಲ್ಲೆ. ಆದಕ್ಕಾಗಿ ಪ್ರತಿ ವರುವರೂ ಮುಂಗಡ ಪತ್ರಿಕೆಯಲ್ಲಿಯ ಬೇರೆ ಯಾವುದೋಂದು ಬಾಬಿನಿಂದ ಹಣ ತೆಗೆದುಕೊಳ್ಳುವೇಕಾಗುತ್ತದೆ. ಅವರ ಆಫ್ಫಿಷರು ‘ಸಂಚಾರ ಇಷ್ಟೇಕೆ ಮಾಡುತ್ತೀರಿ’ ಎಂದು ಕೇಳಿದರೆ ಹೇಳುತ್ತಾರೆ: ‘ಈ ಜಿಲ್ಲೆಯ ಕೆಲಸವೇ ಹೀಗಿದೆ; ಮೇಲಿಂದ ಮೇಲೆ ಸಂಚರಿಸದೆ ಬಿಟ್ಟರೆ ಪ್ರಜಾಗಳು ಶಾಂತರಾಗಿರುವುದೇ ಇಲ್ಲ.’ ಆದರೆ ಒಂದು ವೋಚಂದರೆ ರಾಯಸಾಹಸ್ರಾಬರು ವಾಸ್ತುವಾಗಿ ಅವು—ತಮ್ಮ ದಿನಚರಿಯಲ್ಲಿ ಬರೆದಿರುವವು—ಸಂಚಾರ ಮಾಡುವುದಿಲ್ಲ. ಆವರ ಬೀಡಾರ ಇರುತ್ತದೆ, ನಗರದಿಂದ ಏನತ್ತು ಮೈಲು ದೂರದಲ್ಲಿ; ಆಲ್ಲಿ ಗೂಡಾರ ಹೊಡಿದಿರುತ್ತಾರೆ, ಕ್ಷಾಂಸಿನ ಅಧಿಕಾರಿಗಳು ಅಲ್ಲಿ ಬಿದ್ದಿರುತ್ತಾರೆ; ರಾಯಸಾಹಸ್ರಾಬರು ತಮ್ಮ ಮಿತ್ರರೊಡನೆ ಹರಟಿಯಲ್ಲಿ ತೊಡಗಿರುತ್ತಾರೆ ಮನೆಯಲ್ಲಿ. ಆದರೆ ರಾಯಸಾಹಸ್ರಾಬರ ಪ್ರಮಾಣಿಕತನದ ಬಗ್ಗೆ ಸಂದೇಹ ಪಡುವ ಶಕ್ತಿ ಯಾರಿಗುಂಟು! ಆವದು ಸಭ್ಯ ಪುರುಷರಿಂಬುದರಲ್ಲಿ ಯಾರಿಗೂ ಶಂಕೆ ಬರುವುದು ಸಾಧ್ಯವಿಲ್ಲ.

ನಾನು ಆವರನ್ನು ಕಾಣಲು ಹೋದೆ ಒಂದು ದಿನ. ಆಗ ಆವರು ತಮ್ಮ ಆಳುಮಂಗ ದಮಡಿಯನ್ನು ಗದರಿಸುತ್ತಿದ್ದರು. ದಮಡಿ ಹಗಲೂ

ಇರುಳೂ ಸೇವಿಸುವ ಆಳು. ರೊಟ್ಟೆ ತಿಂದು ಬರಲು ಮಾತ್ರ ಮನೆಗೆ ಹೋಗು ತ್ತಿದ್ದು. ಅವನ ಮನೆ ಇರುವುದು ಹತ್ತಿರದ ಒಂದು ಹೆಳ್ಳಿಯಲ್ಲ. ನಿನ್ನ ರಾತ್ರಿ ಏನೋ ಕಾರಣದಿಂದ ಇಲ್ಲಿಗೆ ತಿರುಗಿ ಬರಲಾಗಲಿಲ್ಲ. ಅದಕ್ಕಾಗಿ ಗದರಿಕೆಗೆ ಗುರಿಯಾಗಿದ್ದು.

“ನಿನ್ನನು ಹಗಲು ರಾತ್ರಿ ಎಂದು ಹೇಳಿ ನಾವು ಇಟ್ಟುಕೊಂಡಿರಲಿಕ್ಕೇ ನೀನು ಉರೋಳಗೇ ಏಕೆ ಇದ್ದುಬಿಟ್ಟು? ನಿನ್ನನೇ ಸಂಬಳ ಮುರಿದುಬಿಡು ತ್ತೇನೇ.” ಎಂದರು ರಾಯಸಾಹೇಬರು.

“ಒಬ್ಬರು ಉರಿಂದ ಬಂದಿದ್ದರು ಹುಜೂರ, ಅದಕ್ಕೆ ಬರಾಣಾಗಲಿಲ್ಲ.”

“ಹಾಗಾದರೆ ನಿನ್ನನ ಪಗಾರ ಅವರಿಂದಲೇ ತೆಗೆದುಕೊಂಡು ತ್ತೇನೇ.”

“ಇಂತಾ ತೆಪ್ಪು ಇನ್ನೇಂದೂ ಆಗಾಣೆಲ್ಲ ಸರಕಾರ!”

“ಸಾಕಃ, ಲಡಬಡ ಹಚ್ಚಬೇಡ”

“ಸಾಕ್ಷಾತ್ವಿಂ...”

“ಎರಡು ರೂಪಾಯಿ ದಂಡ!”

ದಮಡಿ ಅಳುತ್ತೆ ಹೋದ. ನಮಾಜು ಮಾಡಲಿಕ್ಕೆ ಹೋಗಿ ಮಸೀದಿ ಕೊರಳಿಗೆ ಬಿತ್ತು. ಎರಡು ದೂಪಾಯಿಯ ದಂಡ ಬಿದ್ದಿತು. ಅಪರಾಧ ಇಷ್ಟೇ—ಪಾಪ, ತನ್ನ ದೋಷಕ್ಕೆ ಕೈಮೆ ದೊರಕಿಸಲು ಧಡಪಡಿಸಿದ.

ಒಂದು ರಾತ್ರಿ ಭಾರದಿದ್ದುದಕ್ಕೆ ಈ ಶಿಕ್ಷೆ ಬಡವಾಯಿ. ಇಡೀ ಹಗಲು ಕೆಲಸ ಮಾಡಿದ್ದ, ಇರುಳು ಇಲ್ಲಿ ವಾಲಗಲಿಲ್ಲ; ಅದಕ್ಕಾಗಿ ಈ ದಂಡ! ಅದರೆ ಮನೆಯೋಳಗೆ ಕುಳಿತು ಭತ್ತೆ ಕೆತ್ತುವವರನ್ನು ಯಾರೂ ಕೇಳುವವರಿಲ್ಲವೇ? ದಂಡಿಸುವವರಿಲ್ಲವೇ? ದಂಡವೇನೋ ಆಗುವುದು—ಇಡೀ ಇನ್ನುದಲ್ಲಿ ನೆನಪು ಆಯುವಂತೆ ಆಗುವುದು. ಅದರೆ ಹಿಡಿಯುವದೇ ಕಷ್ಟ. ದಮಡಿಯೂ ಕೊಂಡ ಜಾಣನಾಗಿದ್ದರೆ, ಸ್ವಲ್ಪ ರಾತ್ರಿ ಇರುವಾಗಲೇ ಬಂದು ಮಲಗಬಿಡು ತ್ತಿದ್ದು. ಅವನು ರಾತ್ರಿ ಎಲ್ಲಿದ್ದ ಎಂಬುದು ತಿಳಿಯುತ್ತಿತ್ತು ಯಾರಿಗೆ? ಅದರೆ ಅಂತಹ ಧೂತಿನಲ್ಲಿ ದಮಡಿ.

ಇ

ದಮಡಿಗಿದ್ದ ಸೋತ್ತೀಂದರೆ ಒಟ್ಟು ಆರು ಬಿಸ್ಕೆ* ಭೂಮಿ! ಆದರೆ ಇಪ್ಪೇ ಹ್ಯಾಂಗಳ ವೆಚ್ಚ ಪೂರ್ವ ಇತ್ತು ಅವನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಎಲ್ಲರೂ ಒಕ್ಕೆಲುತನದಲ್ಲಿ ತೊಡಗಿರುತ್ತಿದ್ದರು. ಆವರೂ ಹೊಟ್ಟಿಗೆ ಹೊಟ್ಟಿ ದೊರೆಯುತ್ತಿರೆಲ್ಲ. ಇವ್ವು ಭೂಮಿಯೇನು ಬಂಗಾರದ ಬೆಳೆ ಕೊಡುವುದೆ? ಒಂದು ವೇళೆ ಆವರೆಲ್ಲರೂ ಮನೆಯ ಹೊರಗೆ ಹೊಗಿ ಕೂಲಿ ಕೆಲಸಕ್ಕೆ ಸೇರಿದ್ದರೆ ಸುಖವಾಗಿ ಬಾಳಬಂದುದಿತ್ತು. ಆದರೆ ವಂಶವರಂಪರೆಯಾಗಿ ಒಕ್ಕೆಲಿಗನಾದವನು ಕೂಲಿಕಾರ ಎಂದೆನಿಸಿಕೊಳ್ಳುವುದು ಮಾನ್ಯರು; ಆದು ಅವನಿಗೆ ಆಸಯ್ಯ. ಆ ಕಲಂಕದಿಂದ ಉಳಿದುಕೊಳ್ಳುವುದಕ್ಕಾಗಿ ಎತ್ತಿನ ಜೋಡಿಯನ್ನು ಇಟ್ಟಿದ್ದ. ಆವನ ವೇತನದ ಬಹ್ಯಂತ ಹೊಟ್ಟು ಮೇರಿಗೇ ವ್ಯಯವಾಗುತ್ತಿತ್ತು. ಇವೆಲ್ಲ ಕಷ್ಟಗಳನ್ನೂ ವರಿಸಿಯಾನು ಒಕ್ಕೆಲತನ ಬಿಟ್ಟು ಕೂಲಿಯಾಳಾಗುವುದನ್ನು ಒಪ್ಪಲಾರ್ಥಿದಿಗೂ. ಕೃಷಿಕ ಸಿಗೆ ಇರುವ ಪ್ರತಿಷ್ಠೆ ಕೂಲಿಕಾರನಿಗೆ ಬಂದಿತೇ ಎಲ್ಲಿಯಾದರೂ—ಆವನು ದಿನದಿನವೂ ಹಣ ತರಲೇಲಿಲ್ಲನೇಕೆ ಬೇಕಾದರೆ? ಒಕ್ಕೆಲುತನದ ಜೋತೆಯಲ್ಲಿ ಕೂಲಿ ಮಾಡುವುದು ಆವ್ಯಾ ಅವರೂನದ ಸಂಗತಿಯಲ್ಲ. ಬಾಗಿಲಕ್ಷ್ಯ ಕಟ್ಟಿದ್ದ ಎತ್ತುಗಳು ಆವನ ಮಾನ ಕಾಯುತ್ತಿವೆ. ಆವನ್ನು ಮಾರಿಬಿಟ್ಟರೆ ಮೋರೆ ತೊರಿಸಲು ಎಲ್ಲಿಯಾದರೂ ಸಿಕ್ಕಿತೇನು ಸ್ವಾಳ!

ಒಂದು ದಿನ ಆವನು ಚಕ್ಕಿಯಿಂದ ನಡುಗುತ್ತಿದ್ದ. ಆದನ್ನು ಸೋಡಿ ರಾಯಸಾಹೇಬರೆಂದರು—“ಆರಿವೆ ಏಕೆ ಹೊಲಿಸಿಕೊಳ್ಳುವುದಿಲ್ಲ, ಏಕೆ ನಡುಗುತ್ತೀ?”

“ ಸರಕಾರ, ಹೊಟ್ಟಿಗೆ ಹೊಟ್ಟಿಯೂ ಪೂರಾ ಸಿಕ್ಕೊಳ್ಳಿಲ್ಲ. ಎಲ್ಲಿಂದ ಹೊಲಿಸಲಿ ಆರಿವಿ? ”

“ ಎತ್ತುಗಳನ್ನು ಮಾರಿಬಿಡಬಾರದೇಕೆ? ನಿನಗೆ ನೂರು ಸಲ ಹೇಳಿದ್ದೇನೆ. ಆದ್ದೆ ಇವ್ವು ಸಿಚ್ಚಳ ಮಾತು ನಿನಗೆ ತಿಳಿಯಲೊಲ್ಲದು.”

* ಬಿಸ್ಕೆ = ಭಿಗೆಯ ಅನೆಯ ಭಾಗ

“ ಸೀಟಿರಾಗ ಬಳಗದಾಗ ಮತ್ತು ತೋರಿಸದಾಂಗ ಆಕ್ರೂಯಿ, ಸರಕಾರ! ಕುಡಗೀ ಮದವಿ ಸಂಬಂಧಾನೂ ಆಗಾಣೀಲ್. ದೃವದವರು ಎತ್ತಿಷ್ಪಿಬಿಡ ತಾರು ನನ್ನು. ”

“ ಇದೇ ದಡ್ಡ ತನದಿಂದ ನೀರೆಲ್ಲಾ ಹಾಜಾಗಿ ಈ ಗಳಿಗೆ ಬಂದದ್ದು. ಇಂಥ ಜನರಿಗೆ ದಯಾ ತೋರಿಸುವುದೂ ಪಾವ. ” ಎಂದು ನನ್ನು ಕಡೆ ನೋಡಿ ರಾಯರೆಂದರು, “ ಏನು ಮನ್ನಿಯವರೇ, ಈ ಹುಟ್ಟಿಗೂ ಏನಾದರೂ ಮದ್ದು ಇದೆಯೋ? ತಂಡಿಯೋಳಿಗೆ ನಡುಗಿ ಸಾಯುತ್ತಾರೆ, ಆದರೂ ಬಾಗಿಲಲ್ಲಿ ಎತ್ತು ಕಟ್ಟಿವವರೇ! ”

“ ಸಾಹೇಬ, ಇದು ಅವರವರ ಭಾವನೆ, ” ಎಂದು ನಾನೆಂದೆ.

“ ಇಂತಹ ಕಲ್ಪನೆಗೆ ದೂರದಿಂದ ಶರತ್ತಿನ್ನಿರಿ. ನನ್ನಲ್ಲಿ ಎಹೊಮ್ಮೆ ತಲೆಮಾರುಗಳಿಂದ ಜನ್ಮಾಷ್ಟವಿಯ ಉತ್ಸವ ನಡೆಯುತ್ತಿತ್ತು. ಎಹೊಮ್ಮೆ ಸಾವಿರ ರಾವಾಯಿಗಳ ಮೇಲೆ ನೀರು ಬಿಡಬೇಕಾಗುತ್ತಿತ್ತು. ಬಳಗದವರ ನ್ನೆಲ್ಲಿ ಕರೆಸುತ್ತಿತ್ತು, ಭೋಜನ ಸಮಾರಂಭ ಜರಗುತ್ತಿತ್ತು, ಬಡವರಿಗೆ ಒಟ್ಟು ಹಂಚುತ್ತಿತ್ತು, ಗಾಯನ ನಡೆಯುತ್ತಿತ್ತು. ತಂದೆಯವರ ತರುವಾಯ ನಾನು ನೋಡಲನೆಯ ವರುವನೇ ಆದನ್ನು ನಿಲ್ಲಿಸಿಬಿಟ್ಟು. ಏನು ಲಾಭ? ಏನೂ ಇಲ್ಲದೆ ಸುಮ್ಮನೆ ನಾಲ್ಕು ದು ಸಾವಿರ ರಾವಾಯಿಗಳ ಹೆಟ್ಟು, ಬೀಳು ತ್ತಿತ್ತು. ಸುತ್ತಮುತ್ತಲೂ ಗಲಿಬಿಲಿ ಉಂಟಾಯಿತು, ಜನರು ಆಡಿಕೊಂಡರು, ಅನೇಕರು ನಾಸ್ತಿಕ ಎಂದರು, ಅನೇಕರು ಈಸಾಯಿ ಎಂದರು, ಯಾವುದನ್ನೂ ಲೇಕ್ಕಿಸಲಿಲ್ಲ ನಾನು. ಕೊನೆಗೆ ಕೆಲದಿನಗಳಲ್ಲಿ ತೋಲಾಹಲ ಶಾಂತವಾಯಿತು. ಒಹಳ ಕುಚೋಧ್ಯ ನಡೆಯುತ್ತಿತ್ತು ಯ್ಯಾ. ಯಾರಲ್ಲಿಯೇ ಮದುವೆಯಾಗಲಿ, ಕಟ್ಟಿಗೆ ನಮ್ಮಲ್ಲಿಂದಲೇ ಒಯ್ಯಬೇಕು. ಎಂದಿನಿಂದಲೋ ನಡೆದುಬಂದಿತ್ತು ಈ ವಾಡಿಕೆ. ತಂದೆಯವರು ಎರಡನೆಯವರಿಂದ ಮರ ಕೊಂಡು ಈ ರೂಪಿ ಯನ್ನು ನಡೆಸುತ್ತಿದ್ದರು. ದಡ್ಡ ತನ ಎನ್ನಬೇಕೋ ಎನ್ನಬಾರದೋ? ನಾನು ಕಟ್ಟಿಗೆ ಕೊಡುವುದನ್ನು ತಕ್ಕಣ ನಿಲ್ಲಿಸಿಬಿಟ್ಟು. ಇದಕ್ಕೂ ಜನ ಗೋಳಿ ಟ್ಟಿರು, ಮಾರಿಕೊಂಡರು. ಆದರೆ ಮಂದಿಯ ಅಳು-ಗೋಳು ನೋಡಲೇ, ನನ್ನ ಲಾಭ ನೋಡಲೇ? ಕಟ್ಟಿಗೆಯಿಂದಲೇ ಏನಿಲ್ಲಿಂದರೂ ವರುವಕ್ಕೆ ಇಂಂ

ರೂಪಾಯಿಗಳ ಅಳಿತಾಯವಾಯಿತು. ಈಗ ತಪ್ಪಿಕೊಡ ಈ ವಸ್ತುವಿಗಾಗಿ ನನ್ನನ್ನ ಕಾಡಲು ಬರುವುದಿಲ್ಲ. ”

ನನ್ನ ಮನಸ್ಸಿನಲ್ಲಿ ಮತ್ತೆ ಪ್ರಶ್ನೆ ಎದ್ದಿತು. ಇಬ್ಬರೋಳಿಗೆ ಯಾರು ಸಭ್ಯರು? ಕುಲಪ್ರತಿಷ್ಠಿಗಾಗಿ ಪ್ರಾಣಕೊಮೆನ ಮೂರ್ಖ ದಮುದಿಯೋ? ಧನಕ್ಕಾಗಿ ಕುಲದ ಮರ್ಮಾದೆಯನ್ನ ಬಲಿ ಕೊಡುವ ರಾಯ ರತನ ಕೆಶೋರರೋ?

೫

ರಾಯ ಸಾಹೇಬರ ಕೋಟಿನಲ್ಲಿ ಒಂದು ದೊಡ್ಡ ವೋಕದ್ದಮೇ ಬಂದಿತ್ತು. ನಗರದ ಒಬ್ಬ ಶ್ರೀಮಂತ ಕೊಲೆಯ ಪ್ರಕರಣದಲ್ಲಿ ಸಿಕ್ಕು ಬಿಡ್ಡಿದ್ದ. ಶಿವನ ಜಾವಿನು ಸ್ವೀಕರಿಸುವುದಕ್ಕಾಗಿ ರಾಯ ಸಾಹೇಬರ ಮನ ವೋಲಿಸುವ ಪ್ರಯತ್ನ ನಡೆದಿತ್ತು. ಮರ್ಮಾದೆಯ ಪ್ರಶ್ನೆಯಿತ್ತು. ತನ್ನ ಭೂಮಿಕಾಣಿ ಎಲ್ಲಷ್ಟೂ ಮಾರಿಹೋಗಲಿ, ಈ ವೋಕದ್ದಮೇಯಿಂದ ನಿಷ್ಪಲಂಕ ವಾಗಿ ಹೊರಬಿಳುವಂತಾಗಲಿ ಎಂದು ಆ ಶ್ರೀಮಂತನ ಆಪ್ತಣಿಯಾಗಿತ್ತು. ಕಾಣಿಕೆಗಳನ್ನು ಸಾರಲಾಯಿತು. ವಸೇಲಿ ಹಜ್ಜು ಲಾಯಿತು. ರಾಯ ಮಹಾಶಯರ ಮೇಲೆ ಯಾವ ಪರಿಷಾಮವೂ ಆಗಲ್ಲ; ಬಾಯಿಬಿಜ್ಞಿ ಲಂಚದ ಮಾತನಾಡಲು ಶ್ರೀಮಂತನ ಜನಗಳಿಗೆ ಧೈರ್ಯ ಸಾಲುತ್ತಿರಲಿಲ್ಲ. ಯಾವ ಉಪಾಯವೂ ನಡೆಯಿದರಲು ಕೊನೆಗೆ ಶ್ರೀಮಂತನ ಹೆಂಡತಿ ರಾಯರ ಹೆಂಡತಿಯನ್ನು ಸಂದರ್ಶಿಸಿ ವ್ಯಾಪಾರ ಹೊಂದಿಸಬೇಕೆಂದು ಗೊತ್ತಾಯಿತು.

ರಾತ್ರಿ ಗು ಹೊಡಿದಿತ್ತು. ಇಬ್ಬರು ಹೆಂಗುಸರಲ್ಲಿಯೂ ಮಾತುಕತೆ ನಡೆಯಿತು. ಇಪ್ಪತ್ತು ಸಾವಿರದ ಮಾತಿತ್ತು. ರಾಯಸಾಹೇಬರ ಹೆಂಡತಿಗೆ ಹಿಡಿಸಲಾರದ ಹಿಗ್ಗು. ಅವಳು ಆಗಂದಾಗ ಗಂಡನ ಕಡೆಗೆ ಧಾವಿಸಿದೆಳು.

“ ತಗೋಳಿ, ತಗೋಳಿ. ನೀವು ತಗೋಧಿದ್ದರೆ ನಾ ತಗೋತ್ತಿನಿ” ಎಂದು ಹೇಳಿದೆಳು.

“ ಇವ್ವು ಆತುರ ಪಡಬೇಡ. ಅವರು ನಿನ್ನ ಬಗ್ಗೆ ಮನಸಿನಲ್ಲಿ ರಿನು ತಿಳಕೊಂಡಾರು? ನಮ್ಮ ಸಂಮಾದೆಯ ಸ್ತುತಿಯಾದರೂ ನಮಗೆ ಇರಬೇಡವೇ? ಗಂಟು ದೊಡ್ಡದೇ ನಾ ಒಪ್ಪತ್ತಿನೇ; ಇದರಿಂದ ನಾನು ನಿನ್ನ

ಅಡುರುಗಳಿಂದ ಒಮ್ಮೆಲೇ ಮುಕ್ತನಾಗುತ್ತೇನೆ. ಅದರೆ ಒಬ್ಬ ಸಿನಿಲಿಯನ್ನು ನಮಯಾದೆಯೇನೂ ನಾಮಾಲಿಯ ಮಾತ್ರಲ್ಲ. ನೀನು ನೊಡಲಿಗೇ, ‘ನನ್ನ ಜೊತಿ ಇಂಥ ಅಭದ್ರ ಮಾತನಾಡುವುದಿದ್ದರೆ ಈಗಳೇ ಹೊರಟುಹೋಗಿರಿ; ಇದನ್ನೆಲ್ಲ ನಾನು ಕೆವಿಯಿಂದ ಕೇಳಲಾರೆ,’ ಎಂದು ಸ್ವಲ್ಪ ಕೊಡವಿ ಮಾತನಾಡಬೇಕಿತ್ತು. ” ರಾಯ ಮಹಾಶಯರು ಉತ್ತರವಿತ್ತರು.

“ ಹೀಗೆ ನಾ ನೊಡಲೇ ಮಾಡಿದ್ದೇನೆ. ಸಿಟ್ಟಿಸ್ತಿದ್ದ ಏನಂಬೋದು ಎಲ್ಲಾ ಅಂದೆ. ಏಕೆ, ನನಗಿಷ್ಟು ತಿಳಿಯೋಡಿಲ್ಲವೇ? ಅದರೆ ಪಾಪ, ಅವರು ನನ್ನ ಶಾಲಮೇಲೆ ಬಿದ್ದ ಆಖಹತ್ತಿದರು.”

“ ಅಲ್ಲ, ರಾಯಃಾರ್ಥೇಬರಿಗೆ ಹೇಳುತ್ತೇನೆ ಎಂದಿದ್ದರೆ ನಿನ್ನನ್ನು ಹಾಗೇ ಹರಿದು ತಿನ್ನತ್ತಿದ್ದರೆ? ”

ಎಂದೆನ್ನತ್ತು ರಾಯ ನಾಕೇಬರು ಗದ್ದದರಾಗಿ ಹೆಚತಿಯನ್ನು ಎದೆ ಗವಚಿಕೊಂಡರು.

“ ಹೇಕೋನರಾಗ ನಾನೇನು ಉಳಿಸಿಲ್ಲರಿ, ಇಂಥಾ ಮಾತು ಎಷ್ಟೋ ಹೇಳಿದೆ. ಆದರೆ ಎಷ್ಟು ಬಗೀಳೆ ಹಾರಿಸಿಕೊಂಡರೂ ನಡೀಲೀಲಿ. ಆತ್ತು ಪ್ರಾಣ ಕೊಡಲಿಕ್ಕೆ ಹತ್ತಾರ್ಥ. ” ಎಂದು ಹೇಂಡತಿ ಸುಡಿದಳು.

“ ಅವರ ಕೂಡ ಕರಾರೇನು ಮಾಡಿಕೊಂಡಿಲ್ಲ ತಾನೇ? ”

“ ಕರಾರು? ರೂಪಾಯಂತೂ ತಗೋಂಡು ಸಂದಕದಾಗ ಇಟ್ಟು ಬಂದಿರೈ. ನೇರಿಟ್ಟಿದ್ದವು. ”

“ ಎಂಥ ಹಸೇ ದಡ್ಡಿ ನೀನು! ದೇವರು ಎಂದಿಗಾದರೂ ಸಿನಗೆ ಬುಡ್ಡಿ ಕೊಡುತ್ತಾನೇ ಏನು ಇಲ್ಲವೇ ಇಲ್ಲವೇ ಆಂತೀನಿ. ”

“ ಇನ್ನೇನು ಕೂಡುತ್ತಾನೇ, ಕೂಡೋದಿದ್ದರೆ ಕೂಡದೆ ಬಿಡುತ್ತಿದ್ದ ನ್ಯಾಕೆ? ”

“ ಹೌದು, ಹಾಗೇ ಅನಿಸುತ್ತದೆ. ಸಿನಗೆ ಒಂದು ಮಾತು ತಿಳಿಸಲಿಲ್ಲ ಕೂಡ, ರೂಪಾಯಿ ತಕ್ಕೂಂಡು ಸಂದುಕದಲ್ಲಿ ಹಾಕಿಬಿಟ್ಟಿ! ಒಂದು ವೇಕೆ, ಯಾವುದೇ ಬಗೆಯಿಂದು ವಿನಯ ಬಯಲಿಗೆ ಬಿದ್ದರೆ, ಉಳಿಗಾಲವೇ ಇಲ್ಲ! ”

“ ಹಾಂಗಿದ್ದರೆ ವಿಚಾರ ಮಾಡಿರಿ. ಏನಾದರೂ ಗಡಿಬಿಡಿಯಾದರೆ ನಾನು ಹೋಗಿ ರಾವಾಯಿ ತಿರುಗಿ ಕೊಟ್ಟಬಿಡುತ್ತೇನೆ.”

“ ಸರಿ, ಮತ್ತೆ ಅದೇ ಮೂರ್ಖತನ! ಅಲ್ಲೀ, ಈಗ ಆಗುವುದಂತೂ ಆಗಬಿಟ್ಟದೆ. ದೇವರ ಮೇಲೆ ಭಾರ ಹಾಕಿ ಜಾಮಿನು ತೆಗೆದುಕೊಳ್ಳು ಬೇಕಾಗುತ್ತದೆ. ಈ ಕೆಲಸ ಎಂದೆ ಹಾವಿನ ಬಾಯೋಳಗೆ ಬೆರಳಬ್ಬ ಹಾಗೆ, ಬಲ್ಲೀಯಾ? ಇಂಥ ವಿನಯಗಳೆಂದರೆ ನನಗೆಪ್ಪು ಜಿಗುಪ್ಪೆ ಎಂಬುದು ಗೊತ್ತಿದ್ದು ಎಂಥ ಗಡಿಬಿಡಿ ಮಾಡುತ್ತೀರೋಧು ನಿನು. ಈಗ ನಿನ್ನ ಮೂರ್ಖತನಕ್ಕಾಗಿ ಸನ್ನ ವ್ರತ ಭಂಗವಾಗುತ್ತದೆ. ಈ ಪ್ರಕಾಣದಲ್ಲಿ ನಾನು ಕ್ರಿಹಾಕಬಾರದೆಂದು ಮನಸಿನಲ್ಲಿ ನಿಶ್ಚಯವನ್ನೇ ಮಾಡಿದ್ದೆ. ಆದರೆ ನಿನ್ನ ದಡ್ಡ ತನದಿಂದ ನನ್ನ ದೊಂದೂ ನಿಲ್ಲಿವಂತಿಲ್ಲ.”

“ ನಾ ಹೋಗಿ ತಿರುಗಿ ಕೊಟ್ಟಬಿಡುತ್ತೇನೆ.”

“ ಮತ್ತೆ ನಾನು ಹೋಗಿ ವಿನ ತೆಗೆದುಕೊಳ್ಳುತ್ತೇನೆ.”

ಇಲ್ಲಿ ಗಂಡಹೆಂಡಿರಲ್ಲಿ ಈ ಅಭಿನಾಶ ನಡೆದಿರುವಾಗ, ಅಲ್ಲಿ ದನುಡಿ, ತಮ್ಮಾರಿನ ಧನಿಯರ ಶೂಲದಲ್ಲಿ ಜೋಳ ಕೊಯ್ಯುತ್ತೆಲ್ಲದ್ದು. ಅಂದು ಇಡೀ ರಾತ್ರಿಯ ರಜೆ ಪಡೆದುಕೊಂಡು ಆವನು ಹೋಗಿದ್ದು. ಎತ್ತುಗಳಿಗೆ ಒಂದು ಗಣಿಕೆ ಮೇರುವು ಇರಲಿಲ್ಲ. ವೇತನ ಬರುವುದಕ್ಕೆ ಇನ್ನೂ ಬಹಳದಿನ ವಿತ್ತು, ಕೊಂಡುಕೊಳ್ಳುವುದು ಸಾಧ್ಯವಿರಲಿಲ್ಲ. ಹಗಲು ಹೊತ್ತು ಮನೆಯ ವರು ಎಲ್ಲೆಲ್ಲೆಯೋ ಸ್ವಲ್ಪ ಹಂತು ಕೊಯ್ಯುತ್ತೆ ತರುತ್ತಿದ್ದರೇನೋ ನಿಜ; ಆದರೆ ಒಂಟೆಯ ಬಾಯಿಗೆ ಜೀರಿಗೆ. ಅನ್ನು ಹಂತು ಏತಕ್ಕೆ ಹತ್ತಬೇಕು? ಎರಡೂ ಎತ್ತುಗಳು ಯಾಗಿದೂ ನಿಂತಿರುತ್ತಿದ್ದವು. ದಮಡಿಯನ್ನು ಕಂಡೊಡನೆ ಎರಡೂ ಬಾಲವನ್ನೇತ್ತಿ ಹೊಂಕರಿಸತ್ತೊಡಗಿದವು. ಆವನು ಹತ್ತಿರ ಹೋಗುತ್ತುಲೂ ಆವು ಆವನ ಅಂಗ್ರೇ ನೆಕ್ಕಿತೊಡಗಿದವು. ದಮಡಿಯ ಮನಸು ತಳಮಳ ಗೊಂಡಿತು. ಈಗಂತೂ ಏನು ಮಾಡಲೂ ಸಾಧ್ಯವಿಲ್ಲ, ಮುಂಜಾನೆ ಯಾರಲ್ಲಿ ಯಾದೂ ಕ್ರಿಗಡ ಮಾಡಿ ಮೇರು ತರಬೇಕು ಎಂದು ಆವನು ಯೋಚಿಸಿದ.

ಆತ್ರ ಹನ್ನೊಂದು ಗಂಟಿಗೆ ದಮಡಿ ಎಚ್ಚತ್ತು ಕಣ್ಣ ತೆರೆದು ನೋಡಿದ. ಎತ್ತುಗಳಿರುತ್ತಾಗಿ ಗೋದಲೆಯೆದುರು ನಿಂತೇ ಇದ್ದವು. ಬೆಳುದಿಂಗಳು

ಬಿದ್ದಿತ್ತ. ಅವರೆಂದು ತನ್ನ ಕಡೆಗೇ ಆಸೆಗಳ್ಲೂ ಗಳಿಂದ ಸೋಡುತ್ತಿರುವಂತೆ ಆವನಿಗೆನಿಸಿತು. ಆಪ್ಯಾಗಳ ಹಸಿವಿನ ಸೋವನು ಕಂಡು ಆವನ ಕಣ್ಣಗಳು ಸಜಲವಾದವು. ಒಕ್ಕಲಿಗರಿಗೆ ಎತ್ತುಗಳೆಂದರೆ ಹೊಟ್ಟಿಯ ಮಕ್ಕಳಂತೆ. ಆಪ್ಯಾ ಆವರಿಗೆ ಪಶುಗಳಲ್ಲ, ಆವನ್ನು ತಮ್ಮ ಮಿತ್ರರು, ಸಹಾಯಕರು ಎಂದು ಆವರು ತಿಳಿಯುತ್ತಾರೆ. ಎತ್ತುಗಳು ಹೊಟ್ಟಿಗಿಲ್ಲದೆ ನಿಂತಿರುವುದನ್ನು ಸೋಡಿ ಆವನ ಕಣ್ಣಲ್ಲಿಯ ನಿದ್ದೆ ಹಾರಿಹೋಯಿತು. ಏನೋಽಿ ಯೋಚಿಸಿಕೊಳ್ಳಬ್ರಹ್ಮ ಎನ್ನೆ. ಕುಡುಗೋಳಿಲನ್ನು ತೆಗೆದುಕೊಂಡು ಮೇವಿನ ಧೀನಿಕೆಯಲ್ಲಿ ಹೊರಟೆ. ಉಂರ ಹೊರಗಡಡಿ ಸೆಜ್ಜೆ ಜ್ಞೋಳಗಳ ಹೊಲಗಳಿದ್ದವು. ದಮಡಿಯ ಕೈಗಳು ಸಾಡುಗತೊಡಗಿದವು ಆದರೆ ಎತ್ತುಗಳ ಸೆನಪು ಆವನಿಗೆ ಉತ್ತೇಜನವಿತ್ತಿತು. ಮನಸು ಮಾಡಿದ್ದರೆ, ಆವನು ಬೇಕಾದುತ್ತಹ ಹೊರ ಕೊಯಾದ್ದ ತರಬಹುದಿತ್ತ. ಆದರೆ ಕಳೆವಿಗೆ ಹೋಗಿದೆ ಈ ಆವನು ಕಳ್ಳನಲ್ಲ. ಎರಡು ಎತ್ತುಗಳಿಗೆ ರಾತ್ರಿಯ ಮಟ್ಟಿಗೆ ಎಪ್ಪು ಬೇಕೋಽಿ ಆಷ್ಟೇ ಮೇವು ಕೊಯ್ದು ಕೊಂಡ. ಸ್ವಲ್ಪಿ ಮೇವಿಗಾಗಿ ತನ್ನನ್ನು ಯಾರೂ ಹಿಡಿಯುವುದಿಲ್ಲವೆಂದು ಆವನು ನಂಬಿತ್ತ ನಾನೇನೂ ಮಾರುವುದಕ್ಕಾಗಿ ಕೊಯ್ಯುತ್ತಿಲ್ಲವಲ್ಲ? ಎಂದಮೇಲೆ ನನ್ನನ್ನು ಇಡಿಯುವಂತಹ ನಿರ್ದಯಿ ಯಾರಿರುತ್ತಾರೆ? ಬಹಳವಾದರೆ ತಮ್ಮ ಬೆಲೆ ತೆಗೆದುಕೊಳ್ಳಬೇಕು. ಕಳೆವಿನ ಆಪರಾಧದಿಂದ ರಕ್ತಿಸುವುದಕೇ ಮೇವು ತೀರ ಕಡಿಮೆ ಪ್ರಮಾಣವೇ ಸಾಕು. ಕಳ್ಳನಾದರೆ ತನಿಗೆ ಎಪ್ಪು ಹೊರಲು ಸಾಧ್ಯವೋ ಆಪ್ಪು ಕೊಯ್ಯುತ್ತಿದ್ದ; ಮತ್ತೊಬ್ಬರದು ನಷ್ಟವಾದರೇನು, ಭ್ರಮಿಸಿದರೇನು ಆವನಿಗೆ? ಉಂರ ಜನ ದಮಡಿ ಮೇವು ಒಯ್ಯುವುದನ್ನು ಕಂಡಿದ್ದರೆ ಖಂಡಿತ ಕೆರಳಿತ್ತಿದ್ದರು ನಿಜ, ಆದರೆ ಇನ್ನೂಕಾಗಿ ಕಳೆವಿನ ಆಪಾದನೆ ಹೊರಿಸಿ ಆವನನ್ನು ಕಟ್ಟಿತ್ತಿಗೆ ಗುರಿಪಡಿಸುತ್ತಿರೆಲ್ಲ. ಆದರೆ ವಿಧಿವಶದಿಂದ ಶಳ್ಳಾ ಚೌಕಾಯ ಒಬ್ಬ ಸಿವಾಯಿ ಆ ಹಾದಿಯಲ್ಲಿ ಹೊರಿಸಿದ್ದ. ಹತ್ತಿರದಲ್ಲಿಯೆ ಒಬ್ಬ ವ್ಯಾಪಾರಿಯ ಮಳಿಗೆಯಲ್ಲಿ ಜೂಜಾಟ ನಡೆಯುವುದೆಂಬ ಸುಳಿವು ಹಿಡಿದು, ಏನಾದರೂ ಹಿಂಡಿಕೊಳ್ಳುವ ಚಪಲದಿಂದ ಆವನು ಹೊರಿಸಿದ್ದ. ದಮಡಿ ಮೇವನ್ನು ಹೊರುತ್ತಿರುವುದನ್ನು ಕಂಡು ಆವನಿಗೆ ಸಂದೇಹವುಂಟಾಯಿತು. ಇನ್ನು ಆಪರಾತ್ರಿಯಲ್ಲಿ ಯಾರು ಮೇವು ಕೊಯ್ಯುತ್ತಾರೆ? ಯಾವನೋ ಕಳ್ಳಿತನದಿಂದ ಕೊಯ್ಯುತ್ತಿರುತ್ತೇಕು.

“ ಯಾರವರು ಮೇವು ಒಯ್ಯೋವರು? ನಿಲ್ಲು! ” ಎಂದು ಗಡ್ಡರಿಸಿದೆ, ಶಿವಾಯಿ.

ದಮಡಿ ಬೆದರಿ ಹಿಂದಿರುಗಿ ನೋಡಿದ, ಪ್ರೋಲೀಸ್ ಶಿವಾಯಿ! ಕೈ ಕಾಲುಗಳೇ ತಣ್ಣಿಗಾದವು. ಅವನು ನಡುಗುತ್ತು ಉತ್ತರವಿತ್ತೇ: “ ಹುಜೂರ, ತಃಸಾನೇ ಕೊಯ್ಯೋಂಡೀನಿ, ನೋಡಿಕೊಂಡಿ.

“ ತುಸಾನೇ ಕೊಯ್ಯೋ ಬಾಳಾನೇ ಕೊಯ್ಯೋ; ಕಳವಂತೂ ಸ್ಪೇನೇ? ಯಾರದು ಹೊಲ? ”

“ ಬಲದೇವ ಮಹಂತರದು. ”

ಬೇಟೆ ಬಲೆಯೋಳಿಗೆ ಬಿತ್ತು, ಏನಾದರೂ ಇವನಿಂದ ಕೆತ್ತುವಾ ಎಂದು ಶಿವಾಯಿ ಬಗೆದಿದ್ದು. ಆದರೆ ಅಲ್ಲೇನಿತ್ತು? ಹಿಡಿದುಕೊಂಡು ಉಂಡಿಳಿಗೆ ಒಮ್ಮೆ. ಅಲ್ಲಿಯೂ ಏನೂ ಕೈಗೆ ಹತ್ತುವುದಿಲ್ಲವೆಂದು ಕಂಡುಬರಲು, ತಾಣ್ಣಿಕ್ಕು ಎಳೆದೊಯ್ದು. ತಾಣ್ಣಿದಾರನು ಆವನಸ್ಸು ಕೃಸರೆ ಮಾಡಿದ. ಮೋಕಢ್ಣ ನೇ ರಾಯಸಾಹೇಬರ ನ್ಯಾಯಾಲಯಕ್ಕೇ ಹೋಯಿತು.

ರಾಯಸಾಹೇಬರು ದಮಡಿ ಸಿಕ್ಕುಬಿಡ್ಡಿರುವುದನ್ನು ಕಂಡು, ಸಹಾಯ ಭೂತಿಯ ಬದಲು ಕರೋರತನದಿಂದಲೇ ಕೆಲಸ ಹಾಕಿಸಿದರು. “ ಇದರಿಂದ ನನಗೆ ಬರುತ್ತದೆ ಅವಕೇತಿ; ನಿನ್ನದೇನು ಕಷ್ಟಾನ್ವಯಿ ವರುವ-ಆರು ತಿಂಗಳ ಶಿಕ್ಕೆ ಆಗುತ್ತದೆ. ನಾಚಿಕೊಳ್ಳಬೇಕಾದದ್ದು ನಾನೇ. ರಾಯಸಾಹೇಬರ ಮನುಷ್ಯ ಇಂಥ ದುರಾಚಾರಿ. ಕಳ್ಳು ಎಂದು ಜನರು ಆಡಿಕೊಳ್ಳುತ್ತಾರೆ. ನೀನು ನನ್ನ ಆಳಾಗಿರದಿದ್ದರೆ ಸೌಮ್ಯ ಶಿಕ್ಕೆ ಕೊಡುತ್ತಿದ್ದೆ; ಆದರೆ ನನ್ನ ಆಳಾದು ದಧಿಂದ ನಿನಗೆ ಹೆಚ್ಚಿನ ಕರಿನ ಶಕ್ತಿ ಕೊಡುತ್ತೀನೆ. ರಾಯಸಾಹೇಬರು ತಮ್ಮ ನೋಕರನನ್ನು ದಯೆಯಿಂದ ನೋಡಿದರು ಎಂದು ಎನಿಸಿಕೊಳ್ಳಲಾರೆ.” ಎಂದು ಅವರೆಂದರು.

ಕೊನೆಗೆ ರಾಯಸಾಹೇಬರು ದಮಡಿಗೆ ಆರು ತಿಂಗಳ ಕಲಿನ ಸಜ್ಜೆಯನ್ನು ವಿಧಿಸಿದರು.

ಅದೇ ದಿನ ಆರು ಕೊಲೆಯ ಪ್ರಕರಣದಲ್ಲಿ ಜಾವಿನು ಸ್ಪೇಕರಿಸಿದರು. ಎರಡು ಷ್ವಾತ್ಮಾಂತಗಳನ್ನು ನಾನು ಕೇಳಿದೆ. ಕೇವಲ ಭಾತುರ್ಯದಿಂದ ವಾಪ

ಮಾಡುವುದಕ್ಕೇ ಸಭ್ಯತೆಯೆಂಬ ಹೆಸರು ಎಂಬ ಸನ್ನ ಅಭಿಪ್ರಾಯ ಮನಸಿನಲ್ಲಿ ಮತ್ತೊಮ್ಮೆ ಗಟ್ಟಿಯಾಯಿತು. ನಾವು ಬೇಕಾದಂತಹ ಕೆಟ್ಟ ಕೆಲಸ ಗಳನ್ನು ಮಾಡಲಿ, ಅವುಗಳ ಮೇಲೆ ಮುಸುಕೆಳಯಲು ಶಕ್ತಿರಾದ ರಾಯಿತು, ನಾವು ಸಭ್ಯರು, ಸಜ್ಜನರು, ಜಂಟಲೈಸ್‌ರು. ಆ ಗುಣ ನಮ್ಮಲ್ಲಿ ಇಲ್ಲದಿದ್ದರೆ, ನಾವು ಅಸಭ್ಯರು, ಕಾಡುಜನ, ಅನಾಚಾರಿಗಳು. ಇದೇ ಸಭ್ಯತೆಯ ರಹಸ್ಯ !

ಬೆಣ್ಣೆ ರುಲ್ಲಿ ಕೂದಲು



ಭಾಬು ಕುಂದನಲಾಲನು ಕಚೇರಿಯಿಂದ ಮರಳವಾಗ ಶವನ ಹೆಂಡತಿ ತೊಣಿಗಿತ್ತಿಯೋಡನೆ ಶಾಯಿ-ಪಲ್ಲೀಯ ವ್ಯಾಪಾರ ನಡೆಸಿದ್ದಳು. ಆಕೆ ಪಾಲಕವನ್ನು ಅರ್ಥಾರಣಿಗೆ ಸೇರು ಹೇಳುತ್ತಿದ್ದಳು, ಒಂದೊಂದರೆ ಬಿಲ್ಲಿಗೆ ಸೇರು ಈಕೆ ಬೇಕುತ್ತಿದ್ದಳು. ಈ ತಿಕ್ಕಾಟೆ ಎಷ್ಟೆಂ್ಬೇ ನಿಮಿಷಗಳನರೆಗೆ ನಡೆಯಿತು. ಕೊನೆಗೆ ತೊಣಿಗಿತಿ ಒಂದೂನರೆ ಬಿಲ್ಲಿಗೇ ಒಸ್ಪಿಕೊಂಡಜ್ಞ. ಆನೇಲೆ ಬಂದಿತು ತಕ್ಕಾಡಿಯ ಹಾಗೂ ತೂಕದ ಪ್ರಶ್ನೆ. ಪರಡಿಗಳೆರಡೂ ಸಮು ಇರಲಿಲ್ಲ. ಒಂದು ಕಡೆ ಕಾಣೆಯಿತ್ತು. ತೂಕದ ಕಲ್ಲೂ ಸುಖಾಗಿರಲಿಲ್ಲ. ನೀರಿಮನೆಯಿಂದ ಸೇರಿನ ಕಲ್ಲು ಬಂದಿತು. ಪಲ್ಲೀಯ ತೂಕವಾದ ಮೇಲೆ ಕೊಸರಿನ ಪ್ರಶ್ನೆ ಎದ್ದಿತು. ಹೆಂಡತಿ ಇನ್ನು ಮ್ಮೆ ಹಾಕು ಎನ್ನುತ್ತಿದ್ದಳು; ಇನ್ನೇನು, ಕೊಸರಿನಲ್ಲೇ ಸೇರು ಎರಡು ಸೇರು ಕೊಡಬೇಕೇನು ತಾಯೀ ಎಂದು ಪಲ್ಲೀ ಮುವಳು ವಾದಿಸುತ್ತಿದ್ದಳು. ಆಂತೂ ಅರ್ಥಗಂಟೆಯಲ್ಲಿ ಈ ವ್ಯಾಪಾರ ಮುಗಿಯಿತು. ಇನ್ನೆಂದೂ ನಿಮ್ಮನೆಗೆ ಬರುವುದಿಲ್ಲವೆಂದು ಬೆದರಿಕೆ ಹಾಕೆ ತೊಣಿಗಿತ್ತು ಹೊರಮುಹೋದಜ್ಞ. ಕುಂದನಲಾಲ ನೀತುಕೊಂಡು ಈ ತನೂತಿಯನ್ನು ಸೇರಿದೆ. ಪಲ್ಲೀಯವಳು ಹೊರಟುಹೋದ ಬಳಿಕ ಹೆಂಡತಿ ಬೀಳು ಲೋಟಿ ನೀರು ತಂಡಾಗ ಆವನೆಂದ :

“ ಈವೈತ್ತೆ ಒಂದಿಪ್ಪು ಪಲ್ಲೀ ತಿಗೆದುಕೊಳ್ಳುವುದಕ್ಕೆ ಇಡೀ ಅರ್ಥಗಂಟೆ ಹಾಳುಮಾಡಿದೆ. ಇಮ್ಮು ವೇಳೆಯೋಳಗೆ ಸಾವಿರ ಘನಾರು ರೂಪಾಯಿ ಗಳ ವ್ಯವಹಾರ ಆಗಬಹುದಿತ್ತು. ತೊಣಿಡಿತುನು ತರಕಾರಿಯ ದೇಸೆಯಿಂದ ಇಮ್ಮು ಹೊಸದಾಡಿದರೂ ನಿನಗೆ ತಲೆಸಾಲಿ ಏಳುವುದಿಲ್ಲವೇ ? ”

ರಾಮೇಶ್ವರಿ ಸ್ವಲ್ಪ ನಾಚಿಕೊಂಡಜ್ಞ. “ ದುಡ್ಡೇನೂ ಪುಕ್ಕಾಟೆ ಬರುವುದಿಲ್ಲ ! ” ಎಂದಳು.

“ ಅದೇನೋ ಸರಿ, ಆದರೆ ಹೊತ್ತಿಗೂ ಒಂದಿಷ್ಟು ಬೆಲೆ ಇವೆ ಇಷ್ಟು ಸಮಯದಲ್ಲಿ ನೀನು ಒಹಳ ಪರಿಶ್ರಮಪಟ್ಟ ಉಳಿಸಿದ್ದು ಒಂದು ತಡ್ದೇಲಿ ಎಂತಹ ಶೋಧಿಗೆ ಹೇಳಿದ್ದು ಎಂದು ತೋರಿಸಿದ್ದಿರ ಬಹುದು. ಒಹಳನಾಡಿ ಅವಳಿನ್ನು ತಪ್ಪಿ ಕೂಡ ಇಲ್ಲಿಗೆ ಬರಲಿಕ್ಕಿಲ್ಲ ”

“ ಆದರೂ ಒಂದು ದುಡ್ಡಿಗೆ ಅದ್ದೇಲಿಯ ಸಾಮಾನು ಕೊಟ್ಟು ರೂ ಸುಮ್ಮನೆ ತಕ್ಕೊಳ್ಳುವುದು ನನ್ನಿಂದಾಗದು. ”

“ ಇಷ್ಟು ಸಮಯದಲ್ಲಿ ಏನಿಲ್ಲೆಂದರೂ ಇಪ್ಪತ್ತು ಪ್ರಾಟೆ ಓದಬಹುದಿತ್ತು. ನಿನ್ನ ಒಕ್ಕುಲುಗಿತ್ತಿಯೊಡನೆ ಒಂದು ತಾಸು ತಲೆಯೂಡಿನುಕೊಂಡೆ; ಮೊನ್ನೆ ಗವಳಿಗನೈಡನೆ ತಾಸುಗಟ್ಟಲೇ ಶಾಸ್ತ್ರಧರ್ಮ ಚಚ್ಚಿಸಿದೆ; ಈ ವಾತಾಗಳಲ್ಲಿ ವೆಚ್ಚ ಮಾಡುವದಕ್ಕೇ ಕೊಟ್ಟಿದ್ದೇನು ಜೀವನ ? ”

ಕುಂಡನಲಾಲ ಹೇಂಡತಿಗೆ ನಿತ್ಯವೂ ಸದುಸದೀಶ ಮಾಡುತ್ತಲೇ ಇನ್ನು. ಈಗನಿದು ಅವನೆ ಎರಡನೆಯು ಸಂಬಂಧ. ರಾಮೇಶ್ವರಿ ಒಂದು ಇನ್ನೂ ಎರಡು ಮೂರು ತಿಂಗಳು ಆಗಿತ್ತು ಆಷ್ಟೇ. ಇದುವರೆಗೂ ಹಿರಿಯ ನಾದಿಸಿಯೇ ಮೇಲಿನ ಕೆಲಸಗಳನ್ನೆಲ್ಲ ಮಾಡುತ್ತಿದ್ದಳು. ಆದರೆ ರಾಮೇಶ್ವರಿಗೆ ಅವಕೊಂಡಿಗೆ ಕೂಡಿಬರುತ್ತಿರಲಿಲ್ಲ. ಈಕೆ ತನ್ನ ಸರ್ವಸ್ವವನ್ನು ಹಾಳುಮಾಡುತ್ತಿದ್ದಾಗುಳಿ ಎಂದು ಅವಳಿಗೆನಿಸುತ್ತಿತ್ತು. ಕೊನೆಗೆ ನಾದಿನಿ ಹೊರಟುಕೊಂಡಳ್ಳಿ. ಅಂದಿನಿಂದ ರಾಮೇಶ್ವರಿಯೇ ಮನೀಯ ಯಜಮಾನಿಸಿಯಾದ್ದು ಗಂಡನನ್ನು ಪ್ರಸನ್ನವಾಗಿರಿಸಬೇಕೆಂಬುದು ಅವಳ ಮನೀಷಿ. ಆತನ ಸೂಚನೆಯಂತೆ ನಡೆಯುತ್ತಿದ್ದಳು; ಒಮ್ಮೆ ಕೇಳಿದ ಮಾತನ್ನು ಸೇರಿಗೆ ಗಂಟುಹಾಕಿಕೊಂಡು ಬಿಡುತ್ತಿದ್ದಳು. ಆದರೂ ದಿನಾಲು ಏನಾದರೋಂದು ಹೊಸ ಸಂಗತಿ ಜರುಗುತ್ತಲೇ ಇರುತ್ತದೆ; ಅವಳಿಗೆ ಉಪದೇಶ ಮಾಡಲು ಕುಂಡನಭಾಲಸೆ ಸಂಧಿ ದೊರಿತೇ ದೊರಿಯುತ್ತದೆ.

೭

ಒಂದು ದಿನ ಬೆಕ್ಕು ಒಂದು ಹಾಲು ಕುಡಿದುಬಿಟ್ಟುತ್ತು. ರಾಮೇಶ್ವರಿ ಹಾಲನ್ನು ಕಾಸಿ ತಂದು ಗಂಡನ ತಲೆದಿಂಬು ದಿಸೆಯಲ್ಲಿಟ್ಟು, ವೀಳ್ಯ ತಯಾರಿಸುತ್ತಿದ್ದಳು. ಬೆಕ್ಕು ಒಂದು ಹಾಲಿನ ನೇರಿನ ತನ್ನ ದೇವದತ್ತ

ಅಧಿಕಾರವನ್ನು ಸಿದ್ಧ ಪಡಿಸಿತು. ರಾಮೇಶ್ವರಿ ಈ ಅಪಹರಣವನ್ನು ಒಪ್ಪಲೀಲ್ಲ. ರೂಲುಕಟ್ಟಿಗೆಯನ್ನು ಬಲವಾಗಿ ಬೀಸಿದಳು. ಬೆಕ್ಕು ಎರಡು ಮೂರು ದಿಂಡಿಕೆ ಖರುಳಿತು.

ಕುಂದನಲಾಲ ಮಲಗಿ ಪತ್ರಿಕೆ ಓದುತ್ತಿದ್ದು. “ ಸತ್ಯಗಿತ್ತಿತು ಎಲ್ಲಿ ಯಾದರೂ ! ” ಎಂದ.

“ ನನ್ನ ಹಾಲು ಯಾಕೆ ಕುಡಿಯಬೇಕು ? ” ದಿಟ್ಟ ತನದಿಂದ ರಾಮೇಶ್ವರಿ ಎಂದಳು.

“ ಅದನ್ನು ಹೊಡೆದಿದ್ದರಿಂದ ಹಾತೀನೂ ಸಿಕ್ಕುಲೀಲ್ಲ ? ”

• “ ಯಾರಾದರೂ ಹಾನಿ ಮಾಡಿದರೆ ಆವರ ಮೇಲೆ ಸಿಟ್ಟು ಬರುವುದೇ . ”

“ ಬರಬಾರದು. ಪಶುಗಳ ಕೂಡ ಮನುಷ್ಯನೂ ಪಶು ಆಗಬೇಕೇನು ? ಮನುಷ್ಯ ಮತ್ತು ಪಶುಗಳಲ್ಲಿ ಇದನ್ನು ಬಿಟ್ಟು ಬೇರೆ ಅಂತರ ಯಾವುದು ? ”

ಕುಂದನಲಾಲ ದಯೆ, ವನೇಕ, ಶಾಂತಿಗಳನ್ನು ಕುರಿತು ಎಷ್ಟೋ ಹೊತ್ತು ಉಪದೇಶ ಮಾಡಿದ. ರಾಮೇಶ್ವರಿಗೆ ಅತಿಶಯವಾದ ಗಾಳಿ ಯುಂಟಾಗಿ ಆಳುವೇ ಬಂದಿತು.

ಹೀಗೆಯೇ ಇನ್ನೊಂದು ದಿನ, ರಾಮೇಶ್ವರಿ ಒಬ್ಬ ಭಿಕ್ಕುಕನನ್ನು ಬಯ್ದು ದಕ್ಕಾಗಿ ಭಾಬು ಸಾಹೇಬರ ಉಪದೇಶ ಪ್ರಾರಂಭವಾಯಿತು ಪುನಃ— “ ನಿನಗೆ ಏಳಿಕ್ಕಾಗಿದ್ದರೆ, ಇಲ್ಲಿ ತಾ, ನಾನು ನೀಡಿ ಬರುತ್ತೇನೆ. ಬಡವರಿಗೆ ಹೀಗೆಲ್ಲ ಮಾಡಬಾರದು. ”

“ ಹಗಲೆಲ್ಲಾ ಕಾಟಿಕ್ಕೆ ತೆರವೇ ಇಲ್ಲ. ಯಾರು ಎವ್ವಂತ ಒದ್ದಾಡುವುದು ? ಇಡೀ ದೇಶವೇ ತಿಪುರಿಂದ ತುಂಬಿಹೊಗಿದೆಯೋ ಎನ್ನೋ ! ” ಹೆಬ್ಬಿಗಂಟಿಕ್ಕೆ ಉತ್ತರವಿತ್ತಕು ರಾಮೇಶ್ವರಿ.

ಕುಂದನಲಾಲ ಉಪೇಕ್ಷೆಯಿಂದ ನಕ್ಕು ನುಡಿದ : “ ನೀನಾದ ಈ ಇರುವುದು ಅಂದೇ ದೇಶದಲ್ಲಿ. ”

“ ಇವ್ವೆಲ್ಲಾ ಮಂದಿ ಬಂದರೆಲ್ಲಿಂದ ಭಿಕ್ಕುಕರು ? ಇವರೇಕೆ ಕೆಲಸ ಮಾಡುವುದಿಲ್ಲ ? ”

“ ಕೇಲವ ಸಿಕ್ಕರೂ ಭಿಕ್ಕೆ ಬೇಡುವಂತಹ ನೀಚ ಜನ ಇರುವೆದಿಲ್ಲ ಯಾರೂ. ಹಾಂ, ಕುರುಡರು ಕುಂಟಪು ಇದ್ದರೆ ಆ ಮಾತ್ರ ಬೇರೆ. ಕುರುಡ ಕುಂಟರಿಗೆ ಭಿಕ್ಕೆಯಲ್ಲದೆ ಬೇರೆ ದಾರಿ ಎಲ್ಲಿದೆ? ”

“ ಸರಕಾರದವರು ಇವರಿಗಾಗಿ ಅನಾಧಾಲಯ ಯಾಕೆ ತೆರೆಯುವುದಿಲ್ಲ? ”

“ ಸ್ವರಾಜ್ಯ ಬಂದ ಮೇಲೆ ಬಹುಶಃ ತೆರೆಯಬಹುದು. ಈಗಂತೂ ಯಾವ ಆಶೆ ಇಲ್ಲ. ಆದರೆ ಸ್ವರಾಜ್ಯವೂ ಧರ್ಮದಿಂದಲೇ ಬರುವುದು. ”

“ ಉತ್ತಾನಧಿ ಸಾಧು-ಸನ್ನಾಸಿಗಳು, ವಂಡೆ-ಪೂಜಾರಿಗಳು ಉಚ್ಚತ ವಾಗಿ ಸಾಮಗ್ರಿ ಸೆಳೆಯುತ್ತಾರೆ; ಅವು ಧರ್ಮ ಸಾಲದೇನು? ಒಂದು ವೇಳೆ ಈ ಧರ್ಮದಿಂದ ಸ್ವರಾಜ್ಯ ಸಿಕ್ಕುವುದಾದರೆ ಎಂದೋ ಸಿಕ್ಕು ಬಿಡುತ್ತಿತ್ತು. ”

“ ಈ ಧರ್ಮದ ಪ್ರಸಾದದಿಂದಲೇ ಹಿಂದೂ ಜಾತಿ ಇನ್ನೂ ಬಾಳಿದೆ. ಇಲ್ಲದಿದ್ದರೆ ಎಂದೋ ರಸಾತಳ ಕಂಡಿರುತ್ತಿತ್ತು. ರೋಮ್, ಯೂನಾನ್, ಇರಾಜ್, ಅಸೀರಿಯಾ — ಯಾವುದರ ಕುರುಹೂ ಈಗ ಉಳಿಯಲಿಲ್ಲ. ಇದುವರೆಗೂ ಕಾಲದ ಕೂರ ಆಫಾತಗಳನ್ನು ಇದಿರಿಸಿ ಈ ಹಿಂದೂ ಜಾತಿ ನಡೆದುಬಂದಿದೆ. ”

“ ನೀವು ತಿಳಿದಿರಬಹುದು, ಹಿಂದೂ ಜಾತಿ ಬದುಕಿದೆ ಎಂದು. ಎಂದು ಪರತಂತ್ರವಾಯಿತೋ ಅಂದೇ ಆದು ಸತ್ತಿದೆ ಎಂದು ನಾನು ತಿಳಿಯುತ್ತೇನೆ. ಜಿವನ ಎಂಬುದು ಸ್ವತಂತ್ರ್ಯದ ಹೆಸರು; ದಾಷ್ಟ ಎಂಬುದು ಮೃತ್ಯು. ”

ಕುಂದನಲಾಲ ಚಕ್ಕಿತ ನೇತ್ರಗಳಿಂದ ಯುವತಿಯನ್ನು ನೋಡಿದ. ಇಂತಹ ವಿಚಾರಗಳು ಇವಳಿಲ್ಲಿ ಬಂದುವೆಲ್ಲಿಂದ? ನೋಡಲಿಕ್ಕೆ ಬಹಳ ಭೋಳಿ ಆಗಿ ಕಾಣುತ್ತಾಳೆ, ಅಲ್ಲಿ ಇಲ್ಲಿ ಕೇಳಿಕೊಂಡದ್ದು ಇರಬೇಕು. ಅವನು ಕರೋರ ವಾಗಿ ಮಾತನಾಡಿದ. “ ಏನು ವ್ಯಾಧಿ ವಿವಾದ ಹೂಡಿದ್ದೀರೆ. ನಾಜುವು ದಂತೂ ಇರಲಿ, ತಿರುಗಿ ಬಡಬಡಿಸುತ್ತೀ ಬೇರೆ. ”

ಆ ಏಷನ್ನು ತಿಂದು ರಾಮೇಶ್ವರಿ ಸುಮೃನಾದಳು. ಶ್ವಣಹೊತ್ತು ಹಾಗೇ ನಿಂತು, ಬಳಿಕ ನಿದಾನವಾಗಿ ಕೋಣೆಯಿಂದ ಹೊರಟುಹೋದಳು.

೩

ಒಂದು ದಿನ ಕುಂದನಲಾಲ ಕೆಲವು ಗೆಳೆಯರಿಗೆ ಬೈತಟಣವಿತ್ತೆ. ರಾಮೇಶ್ವರಿ ಬೆಳಗಿನಿಂದಬು ಅಡಿಗೆಯಲ್ಲಿ ತೊಡಗಿದಳು, ಸಂಜೆಯವರಿಗೆ ತಲೆ ಯೆತ್ತಲೂ ಪುರಸತ್ತು ಸಿಕ್ಕಲಿಲ್ಲ ಅವಳಿಗೆ. ಬಲು ಕೆಟ್ಟಿ ಬಿಟ್ಟಿ ಇದು ಎಂದು ಅವಳಿಗೆನಿಸುತ್ತಲಿತ್ತು. ಗೆಳೆಯರಿಗೆ ಬೈತಟಣ ಕೊಡುವುದಿದ್ದರೆ, ಅಡಿಗೆ ಮಾಡಿ ಸುವ ಷ್ವಾಸಕ್ಕೆ ಏಕೆ ಮಾಡಬಾರದು? ಎಲ್ಲಾ ಭಾರ ತನ್ನ ತಲೆಯಮೇಲೇ ಏಕೆ ಹಾಕಿದರು? ಬೈತಟಣ ಏರ್ಫ್‌ಡಿಸೋಇವೇ ಬೇಡವೇ ಎಂದು ತನ್ನನ್ನು ಒಮ್ಮೆಯಾದರೂ ವಿಚಾರಿಸಿದ್ದರೂ ಇದೇ ಹಾಡು, ಈಗ ನಡೆದದ್ದು. ಬೈತಟಣ ಸೂಚನೆಯನ್ನು ಅವಳು ಒಕ್ಕೇ ಸಂತೋಷದಿಂದಲೇ, ಅನುಮೋದಿಸುತ್ತಿದ್ದಳು; ಈಗ ಈ ಬೈತಟಣ ತನ್ನದೇ ಎಂದು ಆಕೆ ಭಾವಿಸುತ್ತಿದ್ದಳು. ಈಗ ತನ್ನನ್ನು ಬಿಟ್ಟಿ ದುಡಿಸಿಕೊಳ್ಳುತ್ತಿರುವಂತೆ ಅವಳಿಗೆನಿಸುತ್ತಿದೆ. ಅಂತೂ ಅಡಿಗೆಯಾಯಿತು, ಜನ ಬಂದರು, ಉಂಡು ಹೋದರು. ಅದರೆ ಮುನ್ನಿ ಗಂಟುವೋರೇ ಹಾಕಿಕೊಂಡು ಕುಳಿತಿದ್ದ.

“ನೀವೇಕೆ ಉಣ್ಣುವುದಿಲ್ಲ? ಇನ್ನೂ ಏನು ಪ್ರಾರ್ಥಣಾಲ ಎನ್ನುವಿರಾ?”
ರಾಮೇಶ್ವರಿ ವಿಚಾರಿಸಿದಳು.

“ಏನುಣ್ಣಿಲಿ! ಇದೇನು ಅಡಿಗೆಯೋ ಅಥವಾ ದನಗಳಿಗೆ ಇಡುವ ಮುಸುರೆನ್ನೋ? ” ಕಣ್ಣು ಕೆಕ್ಕಿರಿಸಿ ಕುಂದನಲಾಲನೇಂದ.

ರಾಮೇಶ್ವರಿಗೆ ಅಂಗಾಲಿಂದ ನೇತ್ತಿಯವರಿಗೂ ಉರಿಯಿತು. ಇಡೀ ದಿನ ಒಲೆಯ ಮುಂದೆ ಬೆಂದುದಕ್ಕೆ ಈ ಪ್ರಶ್ನಿ! “ನನಗೆ ಬಂದ ಹಾಗೆ ನಾ ಮಾಡಿದೆ. ನನ್ನ ವಶ ಏರಿದ ಕೆಲಸ ಆಗಿಂದರೆ ಹೇಗೆ ಆದೀತು? ” ಎಂದಳು.

“ಪೂರಿಗಳಂತೂ ಹೆಸಿಬಿಸಿ!”

“ಇರಬಹುದು.”

“ಉದ್ದಿನೊಡೆ ಉಪ್ಪಿನ ಕಟ್ಟಿ, ಯಾರೂ ಮುಟ್ಟಿಲೇ ಇಲ್ಲ.”

“ಇರಬಹುದು.”

“ಕಲವಾ ಚೆನ್ನಾಗಿ ಬೆಂದಿರಲಿಲ್ಲ; ಹೆಸಿ ವಾಸನೆ ಬರುತ್ತಿತ್ತು.”

“ ಬರುತ್ತಿರಬಹುದು. ”

“ ಸಾರೋ ಚಹದ ಹಾಗೆ ನಿರಾಗಿತ್ತು. ”

“ ಅಗಿರಬಹುದು. ”

“ ಅಡಿಗೆಯ ನಿಪುಣಿಭಾಗಿ ಇರಬೇಕು, ಇದು ಹೆಂಗುಸರ ವೊದಲನೆಯ ಧರ್ಮ ! ”

ಮತ್ತೀ ಉಪದೇಶದ ತಂತ್ರ ಏರಿಸಿದ; ರಾಮೇಶ್ವರಿಗೆ ಸಾಕಾಗಿ ಎದ್ದು ಹೋಗಬಿಟ್ಟುಳು.

ಉ

ಖದಾರು ತಿಂಗಳುಗಳು ಕಳೆದವು. ಕುಂದನಲಾಲನ ದೂರದ ಸಂಬಂಧಿಕ ರೊಬ್ಬರು ಅವನನ್ನು ಕಾಣಲು ಬಂದರು. ಈ ವರ್ತಮಾನ ತಿಳಿದ ಕೂಡಲೇ ರಾಮೇಶ್ವರಿ ಉಪಹಾರಕ್ಕಾಗಿ ಮಿತಾಯಿ ಕಳಿಸಿದಳು. ಶೈತ್ಯ ಸೋಡನೆ ಹೇಳಿಯೂ ಕಳಿಸಿದಳು: “ ಈಪೋತ್ತು ಉಟ್ಟಿ ಇಲ್ಲಿಯೇ ಆಗಲಿ. ” ಮಹಾಶಯರಿಗೆ ಬಲು ಸಂತೋಷವಾಯಿತು. ಗಂಟು ಹಾಸಿಗೆ ತಂದು ತಾಣ್ಯ ಹಾಕಿದರು. ಒಂದು ವಾರ ಕಳೆದರೂ ಅವರು ಹೊರಡುವ ಮಾತನ್ನೇ ತೆಗೆಯಲಿಲ್ಲ. ಉಟ್ಟಿ ಉಪಚಾರಗಳಲ್ಲಿ ಕುಂದುಕೊರತೆಯಾಗಿದ್ದರೆ ಬಹುಶಃ ಅವರು ಚಿಂತಿಸಬಹುದಾಗಿತ್ತು. ಆದರೆ ಆವರ ಆದರ ಸತ್ಯಾರಗಳಲ್ಲಿ ರಾಮೇಶ್ವರಿ ಅತ್ಯಂತ ಆಸ್ಥೆಯಿಂದ ಹೊಡಗಿದ್ದ ಶು. ಎಂದಮೇಲೆ ಅವರಿಗೇಕೆ ಹೊರಡುವ ಯೋಚನೆ ಹೆಚ್ಚೇತು?

“ ಇದೊಂದು ಕೆಟ್ಟು ಬೇನೆಯನ್ನೇ ನೀನು ಜೋಪಾನ ಮಾಡಿದೆ. ” ಎಂದು ಕುಂದನಲಾಲ ಒಂದು ದಿನ ಹೆಂಡತಿಗೆ ಎಂದ.

“ ಎಂಥ ಬೇನೆ ? ” ಅಚ್ಚುರಿಯಿಂದ ಅವಕು ಪ್ರಶ್ನಿಸಿದಳು.

“ ಇವರನ್ನು ಏಕೆ ಹೋಗಗೊಡಲೊಲ್ಲಿ ? ”

“ ನನ್ನದೇನು ನಷ್ಟವಾಗುತ್ತದೆ ? ”

“ ನಿತ್ಯ ಕಡಿಮೆಯೆಂದರೂ ಒಂದು ರೂಪಾಯಿ ಫಟ್ಟಿನ್ನುತ್ತದೆ. ಹೀಗೆಯೇ ಆತಿಧ್ಯ ನಡೆಯುತ್ತಿದ್ದರೆ ಸಾಯುವ ತನಕ ಹೋಗಲಿಕ್ಕಿಲ್ಲ. ”

“ ಯಾರಾದರೂ ಸಾಲ್ಯಾ ದಿನದ ಮಟ್ಟಿಗೆ ಒಂದರೆ ಅವಡ್ಡೆ ಮಾಡುವುದು ನನ್ನ ಕೃಲಂತೂ ಆಗುವುದಿಲ್ಲ. ತಮ್ಮ ಅವೇಕ್ಕೆ ಇದ್ದೆಷ್ಟು ದಿನಿಂದ್ದು ಕೊಳ್ಳಲಿ. ”

“ ಇಂಥ ಪ್ರಕೃಟಿ ಜನದ ಸತ್ಯಾರ ಮಾಡುವುದು ಪಾಪ. ನೀನು ಇಷ್ಟು ತಲೆಮೇಲೆ ಏರಿಸಿಕೊಳ್ಳುದಿದ್ದರೆ ಇಷ್ಟೋತ್ತಿಗೆ ಕಾಲು ಕೇಳುತ್ತಿದ್ದರು. ದಿನಕ್ಕೆ ಮೂರು ಉಟ್ಟಿ, ನವತ್ತು ಸಲ ಕವಳ ಸಿಕ್ಕುತ್ತಿರುವುದೆಂದ ಮೇಲೆ, ಆವರ ಸ್ನೇನು ನಾಯಿ ಕಚ್ಚಿಲ್ಲ, ಉರಿಗೆ ಹೋಗಲಿಕ್ಕೇ ! ”

“ ರೀಳಟ್ಟಿಗಳ್ಳುರಾಗುವುದು ಒಳ್ಳೇಯದಲ್ಲ ! ”

“ ಕುಪಾತ್ರ ಸುಪಾತ್ರಗಳನ್ನು ನೋಡಬೇಕಷ್ಟೆ. ಇಂಥ ಮೈಗಳ್ಳಿಗೆ ಉಣಿಸುವುದು ತಿನಿಸುವುದು ಆವರಿಗೆ ವಿವ ಕೊಟ್ಟಿಹಾಗೆ. ವಿವ ಪಾಣವನ್ನು ಮಾತ್ರ ಕೊಳ್ಳುತ್ತದೆ, ಈ ಸತ್ಯಾರವಾದರೋ ಆತ್ಮದ ಸರ್ವನಾಶ ಮಾಡುತ್ತದೆ. ಒಂದು ತಿಂಗಳು ಈ ಮಹಾನುಭಾವರು ಇಲ್ಲಿದ್ದು ಬಿಟ್ಟರೆ, ಸರಿ, ಸಾಯಂವತನಕ ನಿರುದ್ಯೋಗಿಯಾಗುವರು. ತಿರುಗಿ ಇವರಿಂದ ಏನೂ ಆಗುವುದಿಲ್ಲ; ಇದರ ದೋಷವೆಲ್ಲ ನಿನ್ನ ತಲೆಯ ಮೇಲೆ ಬರುವುದು. ”

ತರ್ಕದ ಕ್ರಮ ಆರಂಭವಾಯಿತು; ಪ್ರಮಾಣಗಳ ಜಡಿಸುಳಿ ಹಿಡಿಯಿತು. ರಾಮೇಶ್ವರಿಗೆ ತಲೆಚಿಟ್ಟು ಹಿಡಿದು ಜಾರಿಕೊಂಡು ಹೋದಳು. ಕುಂದನಲಾಲ ಒಮ್ಮೆಮೈ ಆದರಿಂದ ಸಂತುಷ್ಟನೂ ಆಗುವುದುಂಟು, ಒಮ್ಮೆ ಅವನ ಉಪದೇಶಗಳ ಮಳಿ ನಿಲ್ಲಿವುದೂ ಉಂಟು, ಎಂಬ ಪ್ರಶ್ನೆ ಆವಳ ಮನಸಿನಲ್ಲಿ ಮತ್ತೆ ಮತ್ತೆ ಏಳುತ್ತಲಿತ್ತು.

ಃ

ಒಮ್ಮೆ ಹಳ್ಳಿಯಿಂದ ಎಮ್ಮೆಯ ಒಳ್ಳೆಯ ತುಪ್ಪ ಬಂದಿತು. ಈಗ ತಿಂಗಳಿಂದಲೂ ಪೇಟಿಯ ತುಪ್ಪ ತಿಂದು ತಿಂದು ಹೇಸಿಗಿಟ್ಟಿತ್ತು. ರಾಮೇಶ್ವರಿ ಆದನ್ನು ಕರಗಿಸಿದಳು, ಆದರಲ್ಲಿ ಲವಂಗ ಹಾಕಿದಳು, ಒಂದು ಮಡಕೆಯಲ್ಲಿ ಹಾಕಿಟ್ಟಿದ್ದು. ಆದರ ಗಮಗಮ ವಾಸನೆ ಮನೆಯೆಲ್ಲ ಇಡುಗಿತ್ತು. ಒಕ್ಕಲುಗತ್ತಿ ಹೋರಿಗೆ ಬಂದಳು. ಮಡಕೆಯನ್ನು ಎತ್ತಿ ನೆಲುವಿನ ಮೇಲೊಗ್ಗೂಡಿನಲ್ಲಿ ತಿಗೆದಿಡಲು ಹೋದಳು. ಆದರೆ ಯೋಗಾಯೋಗದಿಂದ,

ಮತಕೆ ಅವಳ ಕ್ಕೆಯಿಂದ ಜಾರಿ ಬಿದ್ದು ಬಿಟ್ಟುತ್ತಾ ತುಪ್ಪವೆಲ್ಲ ನೇಲದ ವಾಲು ! ಸಪ್ಪಣ ಕೇಳಿ ರಾಮೇಶ್ವರಿ ಓಡಿಬಂದಳು; ಒಕ್ಕುಲುಗಿತ್ತು ಅಳುತ್ತ ನಿಂತಿದ್ದಾಳೆ; ಮತಕೆ ಚೂರು ಚೂರಾಗಿದೆ. ಅವಳು ರೇಗಿದಳು :

“ ಹೇಗೆ ಒಡೆಯಿತು ಮಂಡಕ ? ನಿನ್ನ ಸಂಬಳದಲ್ಲಿ ಮುರಿಯುತ್ತೇನೆ. ರಾಮ ರಾಮ ! ಎಲ್ಲಾ ತುಪ್ಪ ಮಣ್ಣ ಗೂಡಿಸಿದಳು ! ನಿನ್ನ ಕಣ್ಣ ಒಡೆದು ಹೋಗಿದ್ದ ವೇನು ? ನಿನ್ನ ಕ್ಕೆಯಲ್ಲಿ ಶಕ್ತಿ ಇದ್ದಿಲ್ಲವೇನು ? ಅಪ್ಪು ದೂರದಿಂದ ತರಿಸಿ, ಇಮ್ಮು ಶ್ರಮಬಟ್ಟು ಕಾಸಿ, ಒಂದು ತೊಟ್ಟೂ ಗಂಟಲ ಕೆಳಗೆ ಇಳಿಯ ಲಿಲ್ಲ ! ಇನ್ನೇಕೆ ನಿಂತು ದುಃಖಿಸುತ್ತೇ, ಹೋಗು ನಿನ್ನ ಕೆಲಸಕ್ಕೆ ! ”

ಕೆಲಸದವರು ಕಣ್ಣೂ ರಹಿಕೊಳ್ಳುತ್ತ ಹೇಳಿದಳು : “ ಅವ್ವಾವರೇ, ಕ್ಕೆಯಿಂದಂತೂ ತಪ್ಪಾಗಿದೆ; ಬೇಕಾದರೆ ಸಂಬಳ ಮುರಿಯಿರಿ, ಬೇಕಾದರೆ ಜೀವ ತೆಗೆಯಿರಿ. ನಾನಂತರ ನೇಲುವಿನಮೇಲೆ ಎತ್ತಿಟ್ಟು ಸಾರಿಸಬೇಕೆಂದು ಮಾಡಿದ್ದೆ. ಹಣೆಬರಹದಲ್ಲಿ ಹೇಗೆ ಬರೆದಿತ್ತೇಂದು ಏನು ಗೊತ್ತು ? ಈವೊತ್ತು ಎದ್ದು ಕೂಡಲೆ ಯಾರ ಮೋಡಿ ನೋಡಿದ್ದೆನೋ ! ”

“ ನನಗೆ ಯಾವುದೂ ಗೊತ್ತಿಲ್ಲ, ಎಲ್ಲಾ ರೂಪಾಯಿ ನಿನ್ನ ಸಂಬಳ ದಿಂದ ತೆಗೆದುಕೊಳ್ಳುತ್ತೇನೆ. ಒಂದು ರೂಪಾಯಿ ದಂಡ ಮಾಡದಿದ್ದರೆ ಹೇಳಿ ! ”

“ ಸತ್ಯಮೋಗುವೆ ಬಡವೆ ಸರಕಾರ, ಒಂದು ಬಿಲ್ಲಿಗೂ ಗತಿಯಿಲ್ಲ. ”

“ ಸತ್ಯಕೋ, ಇಲ್ಲ ಬದುಕಿಕೋ. ನನಗೇನೂ ಗೊತ್ತಿಲ್ಲ. ”

ತೊತ್ತು ಒಂದು ನಿವಿವ ಏನೋ ಯೋಚಿಸಿ, ಬಳಿಕೆಂದಳು : “ ಆಗಲಿ ಸರಕಾರ, ಮುರಿದುಕೊಳ್ಳುರಿ. ತನಗೆ ತಾಳಿಕೊಳ್ಳುಲಾಗುವುದಿಲ್ಲ, ನಾನು ತಾಳಿಕೊಳ್ಳುತ್ತೇನೆ. ಆಗುವುದೇನು, ಉಪವಾಸ ಸತ್ಯೇನು. ಸಾವಿಗೆ ಅಂಜುವುದಕ್ಕು ಬದುಕಿಯಾದರೂ ನಾನು ಸುರುಕೊಳ್ಳುವ ಸುಖ ಏನು ? ಒಂದು ತಿಂಗಳು ಏನೂ ಕೆಲಸವನ್ನೇ ಮಾಡಲಿಲ್ಲ ಎಂದು ತಿಳುಕೊಳ್ಳುತ್ತೇನೆ. ಮನುಷ್ಯನಿಂದ ಎಂಥಿಂಥ ನಷ್ಟಗಳೋ ಆಗುತ್ತವೆ; ಇದಂತೂ ತುಪ್ಪ. ”

ರಾಮೇಶ್ವರಿಗೆ ಒಮ್ಮೆಲೆ ತೊತ್ತಿನ ಮೇಲೆ ಮರುಕವುಂಟಾಯಿತು.

“ ನೀನು ಉಪವಾಸ ಸತ್ತರೆ ನನ್ನ ಕೆಲಸ ಮಾಡುವವರು ಯಾರು ? ”
ಎಂದೇಳು.

“ ಕೆಲಸ ಮಾಡಿಸಿಕೊಳ್ಳುವುದಿದ್ದರೆ ಉಂಟಕ್ಕೆ ಹಾಕಿರಿ; ಕೆಲಸ ಮಾಡಿ
ಸುವುದು ಬೇಡ ಎಂತಿದ್ದರೆ ಉಪವಾಸ ಕೊಲ್ಲಿರಿ. ಈವೋತ್ತಿನಿಂದ ನಿಮ್ಮ
ಭಾಗಿಲಲ್ಲಿಯೇ ಬಿದ್ದು ಕೊಂಡಿರುತ್ತೇನೆ. ”

“ ನಿಜವಾಗಿ ಹೇಳುತ್ತೇನೆ, ನೀನು ಈವೋತ್ತು ದೊಡ್ಡ ಹಾನಿ ಮಾಡಿ
ಬಿಟ್ಟು. ”

“ ನನಗೆ ಬಹು ಪಶ್ಚಾತ್ತಾವ ಆಗಿದೆ ಸರಕಾರ. ”

“ ಹೋಗು, ಮಡಕೆಯ ಚೂರು ಹೂರಗೆ ಒಯ್ಯಿ ಒಗೆ, ಸೆಲ ಸಾರಿಸು;
ಮತ್ತು ಪೇಟಿಗೆ ಹೋಗಿ ತುಪ್ಪ ತೆಗೆದುಕೊಂಡು ಬಾ. ”

ಒಕ್ಕುಲುಗಿತ್ತಿ ಹಡುಪದಿಂದ ಸೆಲ ಸಾರಿಸಿದಳು, ಮಡಕೆಯ ತುಂಡು
ಗಳನ್ನು ಕೂಡಿಸುತ್ತಿದ್ದಳು. ಅಷ್ಟರಲ್ಲಿ ಕುಂದನಲಾಲನು ಬಂದು ಗಡಿಗೆ
ಒಡೆದುನನ್ನು ಕಂಡು, “ ಈ ಮಡಕೆ ಏಕೆ ಒಡೆಯಿತು ? ” ಎಂದು ಕೇಳಿದ.

“ ಒಕ್ಕುಲುಗಿತ್ತಿ ಎತ್ತಿ ಮೇಲಿಡುತ್ತಿದ್ದಳು; ಕ್ರಿತಪ್ಪಿ ಕೆಳಗೆ ಬಿದ್ದಿತು. ”
ರಾಮೇಶ್ವರಿ ಉತ್ತರವಿತ್ತು.

“ ಆಂದರೆ ಎಲಾಲ್ಲ ತುಪ್ಪ ಸೆಲದ ಪಾಲಾಯಿತೆ ? ” ಎಂದು ಕುಂದನಲಾಲ
ಗುಡುಗಿದ.

“ ಇನ್ನೇನು ಸ್ವಲ್ಪವಾದರೂ ಉಳಿದಿತು ! ”

“ ಒಕ್ಕುಲುಗಿತ್ತಿಗೆ ನಿನೇನೂ ಇನ್ನು ಲಿಲ್ಲವೇ ? ”

“ ಏನು ಇನ್ನುವುದು ? ಅವಕೇನು ತಿಳಿದೂ ತಿಳಿದೂ ಕೆಡವಲಿಲ್ಲ. ”

“ ಈ ನಷ್ಟ ಯಾರು ಕೂಡುವವರು ? ”

“ ನಾವೇ ವಹಿಸುವುದು, ಮತ್ತಿನ್ನ ಯಾರು ? ನನ್ನ ಕ್ಕೆಯಿಂದಲೇ
ಜಾರಿಗೆ ಬಿಡ್ಡಿದ್ದರೆ ಕ್ಕೆ ಕಡಿದುಕೊಳ್ಳುತ್ತಿದ್ದೇನೆ ? ”

ಕುಂದನಲಾಲ ಅವಡುಗಷ್ಟಿದ. “ ನಿನ್ನ ಮಾತೇ ನನಗೆ ಯಾವುದೂ
ತಿಳಿಯಲ್ಪಾಡು. ನಷ್ಟ ಮಾಡಿದವರಿಂದಲೇ ಅದನ್ನು ತೆಗೆದುಕೊಳ್ಳಬೇಕು.
ಇದೇ ದೇವರ ನಿಯಮ. ಕಣ್ಣಿಗೆ ಕಣ್ಣಿ, ಪ್ರಾಣಕ್ಕೆ ಪ್ರಾಣ ಎಂದು ಈಸೂ
ಮಸಿಹದಂಥ ದಯಾಳು ಪುರುಷರ ವಚನವುಂಟು. ಶ್ರೀಯ ವಿಧಾನವನ್ನೇ

ವಿಶ್ವದಿಂದ ತೆಗೆದುಹಾಕಿಬಿಟ್ಟರೆ, ಇಲ್ಲಿ ಉಳಿಯುವರು ಯಾರು? ಇಡೀ ಭೂಮಂಡಲ ರಕ್ತದಿಂದ ಕೆಂಪಾಗುವುದು; ಕೊಲೆಗಾರರು ಹಗಲುಹಾಡೇ ಜನರ ತಲೆ ಒಡೆಯುವರು. ದಂಡದಿಂದಲೇ ಸಮಾಜದ ಮರ್ಯಾದೆ ಸ್ಥಿರವಾಗಿ ನಿಂತಿದೆ. ಎಂದು ದಂಡ ಇಲ್ಲದಾಗುವುದೇ ಅಂದು ಪ್ರಪಂಚಪೂ ಇರುವುದಿಲ್ಲ. ದಂಡನೀತಿಗೆ ಇಷ್ಟೊಂದು ಮಹತ್ತಪನಿತ್ಯಿರುವ ಮನು ವೋದಲಾದ ಸ್ತುಲತಿಕಾರರು ಮರ್ಯಾದೆ ರಲ್ಲ. ಬೀರೆ ಯಾವ ವಿಜಾರದಿಂದಲ್ಲ, ಮರ್ಯಾದೆಯ ರಕ್ತಳೆಗಾಗಿ ದಂಡಿಸುವುದು ಅಗತ್ಯ. ಈ ರೂಪಾಯಿ ತೊತ್ತು ಕೊಡಲೇಬೇಕು. ಆವಳ ಸಂಬಳದಲ್ಲಿ ಮುರಿಯಬೇಕು. ಇಲ್ಲದಿದ್ದರೆ, ಇಂದು ಅವಳು ತುಪ್ಪದ ಗಡಿಗೆ ಒಡೆದಳು, ನಾಕೆ ಮತ್ತೇನಾದರೂ ಹಾನಿ ಮಾಡಿಯಾಳು.”

ರಾಮೇಶ್ವರಿ ಅಂಚಂಚುತ್ತೆ “ನಾನಂತರ ಅವಳನ್ನು ಕ್ವಮಿಸಿಬಿಟ್ಟು ದ್ದೇನೆ.” ಎಂದಳು.

ಕುಂದನಲಾಲ ಕಣ್ಣ ಶಿಸಿದು, “ಆದರೆ ನಾನು ಕ್ವಮಿಸುವುದು ಅಸಂಭವ.” ಎಂದ.

ಬಾಗಿಲ ಬದಿಯಲ್ಲಿ ನಿಂತು ಒಕ್ಕಲುಗಿತ್ತಿ ಈ ಮಾತುಕತೆ ಕೇಳಿದಳು. ಕುಂದನಲಾಲನ ಸಿಟ್ಟು ಏರುತ್ತಲೇ ಇತ್ತು. ತನಗಾಗಿ ರಾಮೇಶ್ವರಿ ಬಯಿಸಿ ಕೊಳ್ಳುವುದನ್ನು ಕಂಡು ಅವಳು ಮುಂದೆ ಬಂದಳು. “ಬಾಬೂಜೀ, ಈಗ ತಪ್ಪಂತೂ ಆಗಿಹೋಗಿದೆ. ಎಲ್ಲ ಹಣವನ್ನು ನನ್ನ ಸಂಬಳದಲ್ಲಿ ಮುರಿದು ಕೊಳ್ಳಿ. ಹತ್ತರ ಹಣ ಇಲ್ಲ, ಇದ್ದಿದ್ದರೆ ಈಗಲೇ ತಂದು ತಮ್ಮ ಕೈಯಲ್ಲಿ ಹಾಕುತ್ತಿದ್ದೆ.” ಎಂದು ಅವಳೆಂದಳು.

ರಾಮೇಶ್ವರಿ ಅವಳನ್ನು ಗದರಿಸಿದಳು: “ತೊಲಗಾಚೆ, ನೀಯಾಕೆ ಬಂದೆ ನಡುವೆ! ದೊಡ್ಡ ಶ್ರೀಮಂತಿಕ ಬಂದವರ ಹಾಗೆ ಮಾಡುತ್ತಾಳೆ!”

ಕುಂದನಲಾಲ ಕಲೋರ ದೃಷ್ಟಿಯಿಂದ ಹೆಂಡತಿಯ ಕಡೆಗೆ ಸೋಡಿ, “ನೀನೇಕೆ ಅವಳ ವಕೀಲಿ ಮಾಡುತ್ತೋ? ಇದು ನಿಚ್ಚಿಳವಾಗಿ ಕಾಣುವ ಮಾತೇ ಇದೆ. ಸಣ್ಣ ಹುಡುಗರಿಗೂ ತಿಳಯುತ್ತದೆಯಾರು ಹಾನಿ ಮಾಡುತ್ತಾರೋ ಆವರು ಅದರ ದಂಡ ಆನುಭವಿಸಬೇಕು. ಇದು

ರಾಪಾಯಿ ಹಾನಿ ನಾನು ಸೋಸಬೇಕು ? ಏನು ಕಾರಣ ? ಮಡಕೆಯನ್ನು ಜೋಕೆಯಿಂದ ಎತ್ತೆ ಬಾರದೇಕೆ ಇವನು ? ಏಕೆ ಮಾಡಬೇಕಿತ್ತು ಇನ್ನು ಗಡಿ ಬಿಡಿ ? ನಿನ್ನನ್ನು ಸಹಾಯಕ್ಕೆ ಕರೆಯಬಾರದೇಕೆ ? ಇದು ಪೂರ್ಣ ಇವಳ ನಿವ್ಯಾಳಜಿತನ. ” ಎಂದೆನ್ನು ತ್ತೆ ಹೊರಗೆ ಹೊರಬುಂಬಹೋದ.

४

ಈ ಅಪಮಾನ ರಾಮೇಶ್ವರಿಗೆ ಬಹಳ ನಟ್ಟಿತು. ಬಯಸ್ಯವುದೇ ಇದ್ದರೆ ಕೋಣಿಯಲ್ಲಿ ಕರೆದು ಏಕಾಂತದಲ್ಲಿ ಬಯಸ್ಯದ್ದರೆ ! ತೊತ್ತಿನ ಎದುರಿನಲ್ಲಿ ತನ್ನನ್ನು ಅರಳಿ ಹೊಡಚಿದಂತೆ ಹೊಡಚಿಬಿಟ್ಟಿರು. ಇವರು ಎಂತಹ ಪ್ರಕೃತಿಯ ಮನುಷ್ಯರಿಂಬುದೇ ಅವಳಿಗೆ ತೀಳಿಯದಾಗಿತ್ತು. ಈವೊತ್ತು ಒಂದು ಮಾತನಾಡಿದರೆ ನಾಳಿ ಅದನ್ನೇ ಖಂಡಿಸುತ್ತಾರೆ. ಬಾಯಿಬಡಕರಂತೆ ರೀತಿ. ಒಂದೊಂದು ಬಾರಿ ದಯೆಯ ಹಾಗೂ ಬೈದಾಯ್ದದ ಅವತಾರವೇ ಆಗುತ್ತಾರೆ; ಅದೇ ಈ ದಿನ ಏದು ರಾಪಾಯಿಗಳಿಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಾಳಿ ಒಕ್ಕಲುಗಿತ್ತಿರುತ್ತಿರುತ್ತೇನೆ ಬಿಟ್ಟು ಲೊಂದರೆ ದೊಡ್ಡ ತಮಾಶೆಯೇ ಆದಿತ್ಯ. ಇವರ ಬಾಯಿಂದ ಒಮ್ಮೆ ಒಂದು ಪ್ರಸನ್ನತೆಯ ಮಾತು ಹೊರಟಿದ್ದರೆ ! ಇನ್ನು ನಾನೂ ನನ್ನ ಸ್ವಭಾವವನನ್ನು ಬದಲಿಸಬೇಕಾಗುವುದು. ಇದೆಲ್ಲವೂ ನನ್ನ ಸರಳತನದ ಫಲ. ನಾನು ನಯವಾಗಿ ಹೋದಂತೆಲ್ಲ ಇವರು ಕೋಪದ ಎಲ್ಲೆ ವಿಳುತ್ತಾರೆ. ಇವಕ್ಕೆ, ಒಂದು ಆಡಿದರೆ ಏರಡು ಆಡುವುದೇ ಮಡ್ಡಿ. ನಾನು ಸೈರಿಸಿಕೊಳ್ಳುವುದಾದರೂ ಎಲ್ಲಿಯ ತನಕ, ಎಷ್ಟೊಂದು ಸೈರಿಸಿಕೊಳ್ಳುವುದು ? ಆದಕ್ಕೂಂದು ಎಲ್ಲೆ ಇದೆ. ಯಾವಾಗ ಸೋಡಿದರೂ ಅನ್ನು ವುದೇ ಅನ್ನು ವುದು. ಸ್ವಭಾವದ ನೆಲೆಯೇ ತಿಳಿಯ ದಿದ್ದಾಗ ಅವರನ್ನು ಸಂತುಷ್ಟವಾಗಿ ಇರಿಸುವುದು ಯಾರಿಗೆ ಸಾಧ್ಯ ? ಆ ದಿನ ಬೆಕ್ಕನ್ನು ಕೊಂಚ ಹೊಡಿದರೆ ದಯೆಯ ಬಗ್ಗೆ ಉಪದೇಶ ಮಾಡಿದರು. ಈ ದಿನ ಆ ದಯೆ ನಲ್ಲಿ ಹೋಯಿತು ? ಇವರನ್ನು ಸಮ ಮಾಡಲು ಒಂದೇ ಉಪಾಯ—ನಾಯಿ ಚೊಗಳುತ್ತಿದೆ ಎಂದು ತಿಳಿಯುವುದು; ಬೇಡ, ಹಾಗೇಕೆ ಮಾಡಬೇಕು ? ನನ್ನ ವಿಚಾರದಿಂದ ಯಾವ ಕೆಲಸವನ್ನೂ ಮಾಡಲಾಗದು; ಇವರು ಎಷ್ಟು ಹೇಳುತ್ತಾರೆ ಅನ್ನು ಮಾಡುವುದು,—ರವಕ್ಕು

ಕಡಿಮೆ ಬೇಡ, ರವಷ್ಟು ಯಾವ ಕೆಲಸವೂ ಇವರ ಮನಗಿಗೆ ಬರುವುದಿಲ್ಲವೆಂದ ನೇರೆ, ಮುಂಬಿದ್ದು ದುಡಿಯುವುದಕ್ಕೆ ನನಗೇನು ನಾಯಿ ಕಚ್ಚಿದೆ! ಸರಿ, ಇದೇ ಲೇನು.

ಇಡೀ ಇರುಳು ಆವಳು ಇದೇ ಸ್ವಪ್ನಜಾಲದಲ್ಲಿ ಬಿಡ್ಡಿದ್ದಳು. ಬೆಳಗನಲ್ಲಿ ಕುಂದನಲಾಲ ಜಳಕಕ್ಕೆ ಹೋದ. ಮನಿಗೆ ಮರಳದಾಗಂಬತ್ತು ಹೊಡಿದು ಹೊಗಿತ್ತು. ಒಳಗೆ ಹೊಗಿ ನೋಡಿದ. ಕಂ.ಮುಸುರೆ.ಸಾರಣಿ ಒಂದೂ ಆಗಿರಲಿಲ್ಲ. ಜೀವನೇ ಬತ್ತಿದಂತಾಯಿತು.

“ ಏಕೆ, ಒಕ್ಕುಲುಗಿತ್ತಿ ಬರಲಿಲ್ಲವೇ? ” ಎಂದು ರಾಮೇಶ್ವರಿಯನ್ನು ಕೇಳಿದ.

“ ಇಲ್ಲ ”

“ ಮುಂದೆ? ”

“ ತಮ್ಮ ಅಪ್ಪಣಿಯಾದ ಹಾಗೆ. ”

“ ಇದು ಬಹಳ ಕವ್ಯ. ”

“ ಹಾಂ, ಹಾಂ! ”

“ ಪಕ್ಕದವರ ಒಕ್ಕುಲುಗಿತ್ತಿಯನ್ನು ಏಕೆ ಕರಿಸಿಕೊಳ್ಳಲಿಲ್ಲ? ”

“ ಯಾರ ಅಪ್ಪಣಿಯಿಂದ ಕರಣಲಿ? ಈಗ ಅಪ್ಪಣಿಯಾಯಿತು; ಇನ್ನು ಕರಿಸಿಕೊಳ್ಳತ್ತೇನೆ. ”

“ ಈಗ ಕರಿಸುತ್ತಿರೆಯೆ, ಎಂದರೆ ಆಡಿಗೆ ಆಗುವದು ಯಾವಾಗ? ಒಂಬತ್ತು ಹೊಡಿದುಹೋಯಿತು. ಇಪ್ಪು ನೀನು ನಿನ್ನ ಬಾಧ್ಯಯಿಂದಲೇ ಮಾಡಬೇಕಿತ್ತು; ಒಕ್ಕುಲುಗಿತ್ತಿ ಬರದೆ ಇದ್ದರೆ ಮತ್ತೊಬ್ಬಣಿನ್ನು ಕರೆಯ ಬೇಕಿತ್ತು. ”

“ ಆದರೆ, ಈಗ, ಬೇರೆ ಕೆಲಸದವಳನ್ನು ಏಕೆ ಕರೆದೆ, ಎಂದು ಸರಕಾರ ಕೇಳಿದ್ದರೆ ಏನು ಉತ್ತರ ಹೇಳಲಿ? ನನ್ನ ಬಾಧ್ಯಯಿಂದ ಕೆಲಸ ಮಾಡುವುದನ್ನು ನಾನು ಬಿಟ್ಟುಬಿಟ್ಟಿದ್ದೇನೆ. ಇನ್ನು ನಿಮ್ಮ ಬಾಧ್ಯಯಂತೆಯೇ ಕೆಲಸ ನಡೆಸುವೆ. ನನ್ನ ಮೇರೆ ಯಾರೂ ಕಣ್ಣ ತೆರೆಯುವುದು ನನಗೆ ಬೇಕಾಗಿಲ್ಲ. ”

“ ಒಳ್ಳೀದು, ಈಗ ಏನು ಮಾಡಬೇಕು? ”

“ ತಾವು ಹೇಳಿದ ಹಾಗೆ. ”

“ ಸೀನು ನನ್ನನ್ನ ತಿದ್ದಬೇಕನ್ನ ವೆಯೋ? ”

“ ಭೇ, ನಿಮ್ಮನ್ನ ತಿದ್ದವ ಸಾಮಧ್ಯ ನನಗೆಲ್ಲಿ? ಹುಜೂರವರ ದಾಸಿ ನಾನು; ಹೇಳಿದ್ದ ಮಾಡುವವರು. ”

“ ನಾನಂತರ ಹೋಗುತ್ತೇನೆ. ನಿನ್ನ ಮನಸಿಗೆ ಬಂದ ಹಾಗೆ ಮಾಡಿಕೋ. ”

“ ಹೋಗಿರಿ. ನನ್ನ ಮನಸಿಗೆ ಯಾವುದೂ ಬರುವುದಿಲ್ಲ, ನಾನು ಏನೂ ಮಾಡುವುದಿಲ್ಲ. ”

“ ಹೋಗಲಿ. ಸೀನು ಏನು ಉಣ್ಣುತ್ತೀ? ”

“ ತಾವು ಕೊಟ್ಟಿದ್ದು. ”

“ ತಾ, ಹೇಳಿಯಿಂದ ಸೂರಿ ತಂದು ಕೊಡುತ್ತೀನೆ. ”

ರಾಮೇಶ್ವರಿ ರೂಪಾಯಿ ತಂದುಕೊಟ್ಟಿಳು. ಕುಂದನಪಾಲ ಪ್ರೇರಿ ತಂದು ಅ ಒಸ್ಪೈತ್ತಿನ ಕೆಲಸ ತೀರಿದಂತಾಯಿತು. ಕಚೇರಿಗೆ ಹೋದ. ತಿರುಗಿ ಬರುವುದು ತಡವಾಯಿತು.

“ ಕೆಲವರಂತಹ ಬಂದಳೇ? ” ಬರುಬರುತ್ತಲೇ ಕೇಳಿದ.

“ ಇಲ್ಲ. ”

“ ನಾನು ಹೇಳಿದ್ದ ನ್ನಲ್ಲ—ಮಗ್ನಲು ಮನೆಯವಳನ್ನು ಕರೆದುಕೊಂಡು ಬಾ ಎಂದು. ”

“ ಕರೆಸಿದ್ದೆ. ಆಕೆ ಏದು ರೂಪಾಯಿ ಬೇಡುತ್ತಾಳೆ. ”

“ ಒಂದೇ ರೂಪಾಯಿ ವ್ಯತ್ಯಾಸವಾಯಿತು; ಏಕೆ ಇಟ್ಟುಕೊಳ್ಳಲಿಲ್ಲ? ”

“ ಇಂದು ಅಪ್ಪಣಿ ಆಗರಲಿಲ್ಲ. ಒಂದು ರೂಪಾಯಿ ಏಕೆ ಹೆಚ್ಚು ಕೊಟ್ಟೇ ಎಂದು ಕೇಳಿದರೆ, ಮಿತ್ತವ್ಯಯದ ಬಗ್ಗೆ ಉವಡೀಶ ಮಾಡತೊಡಗಿದರೆ ನಾನೇನು ಮಾಡಲಿ? ”

“ ಶತಮಾನಿಳ್ಳಿ ಸೀನು! ”

“ ಸತ್ಯವಾಗಿ. ”

“ ಹಾಗಾದರೆ ಈಗಲೂ ಅಡಿಗೆ ಇಲ್ಲವೇ ? ”

“ ಉಪಾಯವಿಲ್ಲ. ”

ಕುಂದನಲಾಲ ತಲೆಹುಡಿದುಕೊಂಡು ಚಾಪೆಯ ಮೇಲೆ ಕುಳಿತ. ಇದೊಂದು ಹೊಸ ಸಂಕಟವೇ ಮೈಮೇಲೆ ಬಿದ್ದಿತ್ತು. ಅವನಿಗೆ ಪೂರಿ ಸೇರು ತ್ತಿರಲಿಲ್ಲ. ಅವನ ಮನಸು ಕೆರಳಿತು. ರಾಮೇಶ್ವರಿಗೆ ಎತ್ತರೆ ಪತ್ತರೆ ನಾಲ್ಕು ಮಾತನಾಡಿದ. ಅದರೆ ಅವಳು ಅವನ್ನು ಕೆವಿಯೊಳಗೇ ಹಾಕಿಕೊಳ್ಳು ಲಿಲ್ಲವೇನೋ ಯಾವ ಅಟವೂ ನಡೆಯದಾಗಲು ತೊತ್ತಿನ ಶೋಧಕಾ೜ಿಗಿ ದೊರ್ಪ. ಅವನು ಹೊದ ಕಡೆ ತೊತ್ತು ಕೆಲಸ ತೀರಿಸಿ ಮನೆಗೆ ಹೊದ ಜೆಂದು ತಿಳಿಯಿತು. ಕೊನೆಗೆ ಒಬ್ಬ ನೀರಿನವ ಸಿಕ್ಕು. ಅವನನ್ನೇ ಕರಿದು ಕೊಂಡು ಬಂದ. ಅವನು ಎರಡಾಣ ತಕ್ಕೂಂಡ; ಪಾತ್ರಿಗಳನ್ನು ಮ್ಯಾ ತೊಳೆದಿಟ್ಟು ಹಾಡಿಹಿಡಿದ.

“ ಅಡಿಗೆ ಏನಾಗಬೇಕು ? ”

“ ರೊಟ್ಟಿ ಪಲ್ಲಿ ಮಾಡು, ಅಥವಾ ಇದಕ್ಕಾಗಿ ಆತಂಕವುಂಟೋ ಏನಾದರೂ ? ”

“ ಮನೆಯಾಲ್ಲಿ ತರಕಾರಿ ಇಲ್ಲವಾಲ್ ? ”

“ ಹಗಲೆಲ್ಲ ಕುಳಿತಿದ್ದೆ, ತರಕಾರಿ ತಕ್ಕೊಳ್ಳಲಿಕ್ಕಾಗಿ ಆಗಲಿಲ್ಲವೇ ? ಈಗ ಇಷ್ಟು ರಾತ್ರಿಯಾದ ಮೇಲೆ ತರಕಾರಿ ಎಲ್ಲಿ ಸಿಕ್ಕಬೇಕು ? ”

“ ತರಕಾರಿ ತಕ್ಕೊಂಡಿಡಲಿಕ್ಕೆ ಅಪ್ಪಣಿಯಾಗಿದ್ದಿಲ್ಲ ನನಗೆ. ನಾನೆಲ್ಲಾ ದರೂ ದುಡ್ಡು ಅದ್ದೇಲ್ಲಿ ಹೆಚ್ಚಿಗೆ ಕೊಟ್ಟು ಬಿಟ್ಟುದ್ದರೆ ? ”

ಕುಂದನಲಾಲನು ವಿವಶನಾಗಿ ಹಲ್ಲುಮಸೆಯುತ್ತು, “ ಅಂತೂ ನೀನು ಅನ್ನವುದಾದರೂ ಏನು ? ” ಎಂದ.

ರಾಮೇಶ್ವರಿ ಶಾಂತಭಾವದಿಂದ ಉತ್ತರವಿತ್ತಳು : “ ಏನೂ ಇಲ್ಲ. ಕೇವಲ ಅವಮಾನ ಮಾತ್ರ ಬೇಡ. ”

“ ನಿನ್ನ ಅವಮಾನ ಯಾರು ಮಾಡುತ್ತಾರೆ ? ”

“ ತಾವು. ”

“ ಅಂದರೆ, ಮನೆಯ ಮಾತಿನಲ್ಲಿ ನಾನು ಏನೂ ಹೇಳಬಾರದಿ ? ”

“ ನೀವು ಹೇಳಿದ್ದರೆ ಮತ್ತೆ ಯಾರು ಹೇಳಬೇಕು ? ನಾನಂತೊ ಕೇವಲ ಆಜ್ಞೆಯ ಅಧಿನಿಷ್ಠೆ. ”

ರೋಟ್ಟಿ-ಹೇಳಿಯ ಮೇಲೆ ರಾತ್ರಿ ಸಾಗಿತು. ಇಬ್ಬರೂ ಮಲಗಿದರು. ರಾಮೇಶ್ವರಿಗೆ ಶ್ವೇಪ್ರದಲ್ಲಿಯೇ ನಿದ್ದೆ ಬಂದ, ಬಿಟ್ಟುತ್ತಾನೆ. ಕುಂದನಲಾಲ ಬಹೆಳ ಹೊಳತ್ತಿನ ತನಕ ಆ ಮಗ್ಗಲು ಈ ಮಗ್ಗಲು ಹೊರಳುತ್ತಲಿದ್ದು. ರಾಮೇಶ್ವರಿ ಈ ರೀತಿ ಅಸಹಕಾರ ಮಾಡುತ್ತಿದ್ದರೆ ಒಂದಿನವ್ಯಾ ಬಾಳುವೆ ನಡೆಯಲಾರದು. ಈ ವ್ಯಾತ್ತೀೀ ಉಬಟ ದೊರೆಯಲು ಅತಿ ಕಷ್ಟವಾಯಿತು. ಇವಳ ತಿಳವಳಿಕೆಯೇ ವಿವರಿತವಾಗಿದೆ. ನಾನು ತನ್ನನ್ನು ತಿರಸ್ಯಿರಸುತ್ತಿರುವೆನೇಂದು ಅವಳು ತಿಳಿದುಕೊಂಡಂತೆ ಕಾಣಿಸುತ್ತಾನೆ. ಸುಮೃದ್ಧಿಯಾದ್ಯಾಸ ನನ್ನಿಂದ ಆಗುವುದಿಲ್ಲ. ಆದರೆ, ಆದಿದ ಮಾತಿನ ಪರಿಣಾಮ ಈ ರೀತಿಯಾದರೆ ಮಾತನಾಡುವುದು ನಿಷ್ಪಯೋಜಕ. ಹಾನಿಯಾದರೂ ಚಿಂತೆಯಿಲ್ಲ; ಕಚೇರಿಯಿಂದ ಬಂದು ತಿರುಗಿ ವೇಟಿಗೆ ಓಡು ಎಂದರೆ ನಿಸ್ಸಿಂದ ಸಾಧ್ಯವಿಲ್ಲ. ಒಕ್ಕಲುಗಿತ್ತಿಯಿಂದ ರೂಪಾಯಿ ತೆಗೆದುಕೊಳ್ಳುವುದು ಈಕೆಗೆ ಸೇರಲಿಲ್ಲ; ಹೌದು ಆದು ಆನು-ಚಿತವೂ ಆಗಿತ್ತು. ಹಣವಂತೂ ಸಿಕ್ಕಲಿಲ್ಲ, ಮೇಲೆ ತೊತ್ತೂ ಕೆಲಸವನ್ನು ಬಿಟ್ಟು ಹೊಡಳು. ಕುಂದನಲಾಲ ಹೆಂಡತಿಯನ್ನು ಎಬ್ಬಿಸಿದ.

“ ಎಮ್ಮೆ ನಿದ್ದೆಯೇ ನಿನ್ನದು ? ”

“ ಕೂಲಿಕಾರರಿಗೆ ಜೆನ್ನಾಗಿ ನಿದ್ದೆ ಬರುತ್ತದೆ. ”

“ ಸಿಟ್ಟಾಗಬೇಡ; ಒಕ್ಕಲುಗಿತ್ತಿಯಿಂದ ದೂರಾಯಿ ವಸೂಲು ಮಾಡುವುದು ಬೇಡ. ”

“ ಅವಳು ಕೆ ಯೋಳಗೆ ಹಿಡಿದುಕೊಂಡೇ ನಿಂತಿದ್ದಾ ಲೇನೋ ಬಹುಶಃ. ”

“ ಅವಳಿಗೆ ಗೊತ್ತಾದರೆ ಕೆಲಸಕ್ಕೆ ಬರುತ್ತಾಳೆ. ”

“ ಒಳ್ಳೀದಾಗಲಿ, ಕರೆ ಕಳಸುತ್ತೀನೇ. ”

“ ಇಂದಿನಿಂದ ನಾನು ಕೆವಿ ಹಿಡಿಯುತ್ತೀನೇ: ನಿನ್ನ ಮಾತಿನಲ್ಲಿ ನಡುವೆ ಬಾಯಿಹಾಕುವುದಿಲ್ಲ. ”

“ ನಾನೋಂದು ವೇಳೆ ಮನೆಯನ್ನೇ ಹಾಳುಮಾಡಿದರೆ ? ”

“ ಹಾಳು ಮಾಡು ಅಥವಾ ಶಾಯಿ, ಆದರೆ ಸಿಟ್ಟಾಗೆಬೀಡ ಮಾತ್ರ. ಆದರೆ ನೀನು ಯಾವ ವಿಷಯದಲ್ಲಿಯಾದರೂ ನನ್ನ ಆಲೋಚನೆ ಕೇಳಿದರೆ ಹೇಳುತ್ತೇನೆ; ಇಲ್ಲದಿದ್ದರೆ ಬಾಯಿ ಬಿಜ್ಞಪುದಿಲ್ಲ. ”

“ ನಾನು ಅವಮಾನ ಶಹಿಸುವುದಿಲ್ಲ. ”

“ ಈ ತಪ್ಪನ್ನು ಕ್ಷಮಿಸು. ”

“ ನಿಜವಾದ ಮನಸಿನಿಂದ ಹೇಳುವಿರ್ಬೇ? ”

“ ನಿಜವಾದ ಮನಸಿನಿಂದಲೇ. ”

ಪಂಚಪರಮೇಶ್ವರ



ಜುಮ್ಮನ ಶೇಖ ಮತ್ತು ಅಲಗು ಚೌಧರಿ ಆತ್ಮಂತ ನಿಕಟ ಸ್ನೇಹಿತರು. ಪಾಲುಗಾರಿಕೆಯಲ್ಲಿ ಬೇಸಾಯ ನಡೆಯುತ್ತಿತ್ತು. ಕೆಲವೊಂದು ಕೊಡು ಕೊಳ್ಳುವಿಕೆಯಲ್ಲಿಯೂ ಪಾಲುಗಾರಿಕೆಯಿತ್ತು ಒಬ್ಬನಲ್ಲಿ ಇನ್ನೊಬ್ಬನಿಗೆ ಆಚಲವಾದ ವಿಶ್ವಾಸ. ಜುಮ್ಮನ ಮಕ್ಕಾಯಾತ್ರಿಗೆ ಹೋದಾಗ ತನ್ನ ಮನೆಯನ್ನು ಅಲಗುವಿಗೆ ಒಪ್ಪಿಸಿ ಹೋಗಿದ್ದು. ಅಲಗೂ ಉದ್ದರು ಬಿಟ್ಟು ಹೋಗುವ ಸಂದರ್ಭಗಳಲ್ಲಿ ಜುಮ್ಮನನಿಗೆ ವನೆ ಒಪ್ಪಿಸುತ್ತಿದ್ದು. ಅವರಿಬ್ಬ ರಲ್ಲಿ ಪಾನ-ಭೋಜನ ವ್ಯವಹಾರವಿಲ್ಲಿ; ಧರ್ಮದ ಸಂಬಂಧವಿರಲಿಲ್ಲ. ಕೇವಲ ವಿಚಾರದಲ್ಲಿ ಹೋಂದಿಕೆಯಿತ್ತು. ಗೆಳೆತನದ ವೂಲಮಂತ್ರವೂ ಇದೇ.

ಅವರ ಈ ಗೆಳೆತನ ಹುಟ್ಟಿದುದು ಅವರಿಬ್ಬರೂ ಚಿಕ್ಕ ಬಾಲಕರಿರುವಾಗ. ಜುಮ್ಮನನ ಪೂಜ್ಯ ತಂಡೆ ಜುಮರಾತಿಯರು ವಿದ್ಯೇ ಕೆಲಿಸುತ್ತಿದ್ದರು. ಅಲಗುಗುರುವಿನ ಸೇವೆಯನ್ನು ಬಹೆಳವಾಗಿ ಮಾಡುತ್ತಿದ್ದು. ಎಹೊಮ್ಮೀ ದಿನ ತಟ್ಟಿಗಳನ್ನು ತಿಕ್ಕಿದ, ತಾಲಿಗಳನ್ನು ತೊಳಿದ. ಅವರ ಹುಕ್ಕೆಗೆ ಒಂದು ಕ್ಷಣಿಪೂ ವಿರಾಮ ದೋರೆಯುತ್ತಿರಲಿಲ್ಲ—ಪ್ರತಿಯೊಂದು ಚಿಲಿನೆ ಅಲಗುವನ್ನು ಅರ್ಥ ಗಂಟೆಯವರೆಗೂ ಪ್ರಸ್ತುತಗಳಿಂದ ಅಗಲಿಸಿರುತ್ತಿತ್ತು. ಅಲಗುವಿನ ತಂಡೆ ಹಳೆಯ ವಿಚಾರದ ಮನ್ಯ. ಅವರಿಗೆ ಶಿಕ್ಷಣಕ್ಕಿಂತ ಗುರುವಿನ ಸೇವೆ ಶುಶ್ಲಾಷ್ಟಿಗಳಲ್ಲಿಯೇ ವಿಶ್ವಾಸ ಹೆಚ್ಚು. ವಿದ್ಯೇ ಓದುವುದರಿಂದ ಬರುವುದಲ್ಲ, ಎಲ್ಲಾ ಆಗುವುದು ಗುರುವಿನ ಆಶೀರ್ವಾದದಿಂದ ಎಂದು ಅವರು ಹೇಳುವರು. ಎಲ್ಲಾದಕ್ಕೂ ಗುರುವಿನ ಕೃಪಾದೃಷ್ಟಿ ಬೇಕು, ಎನ್ನುವರು. ಆದರೂ, ಜುಮರಾತಿ ಶೇಖರವರ ಆಶೀರ್ವಾದ ಆಫವಾ ಸತ್ಯಂಗದ ಯಾವ ಪರಿಣಾಮ ಆಗದೆ ಹೋದರೂ ನಿರ್ದೋಷಾಚರಣೆಯಲ್ಲಿ ನಾನು ಯಥಾಶಕ್ತಿ

ಯಾವ ಮಾತನ್ನೂ ಎತ್ತಿಡಲ್ಲಿಲ್ಲವೆಂದು ಬಗೆದು ಸಮಾಧಾನ ಹೊಂದುವನು; ವಿದ್ಯೇ ಅವನ ಭಾಗ್ಯದಲ್ಲಿಯೇ ಇರದಿದ್ದರೆ ಹೇಗೆ ಬರುತ್ತದೆ ಎಂದು ಅವರೆನ್ನು. ತ್ತಿದ್ದರು.

ಆದರೆ ಜುಮುರಾತಿ ಶೇಖರು ಸ್ಪೃಹಂ ಅಶೀವಾದದ ತತ್ವವನ್ನು ಒಪ್ಪಿವರಾಗಿರಲಿಲ್ಲ. ತಮ್ಮ ಬಡಿಗೆಯ ನೇರೆಲೆಯೇ ಹೆಚ್ಚು ಭರವಸೆ ಅವರಿಗೆ. ಆ ಬಡಿಗೆಯ ಪ್ರತಾಪದಿಂದಲೇ ಈಗ ಸೆರಿದೂರೆಯ ಹಳ್ಳಿಗಳಲ್ಲಿ ಜುಮ್ಮನನಿಗೆ ಗೂರವ ದೊರೆಯುತ್ತಿದೆ. ಅವರು ಬರಿದ ಒತ್ತೆ ಕಾಗದದ ಮೇಲೆ ಅಥವಾ ಖರಿದಿ ಕಾಗದದ ನೇರೆಲೆ ಲೈಕ್‌ಟಿಕೆ ಎತ್ತಲು ಕಚ್ಚೇರಿಯ ಗುಮಾಸ್ತರೂ ಅಶ್ವರಾಗಿದ್ದರು. ಹಳ್ಳಿಯ ಅಂಚಿಯಾಳುಗಳು, ಕಾನ್ನ ಟೀಬಲರು, ತಹಸೀಲದ ಹೇಡಗಳು ಅವರ ಕೃಪೆಯನ್ನು ಹಾರ್ಪೆಸುತ್ತಿದ್ದರು. ಅತವಿನ, ಅಲಗುವಿನ ಮಾನಕ್ಕೆ ಅವನ ಧನ ಕಾರಾವಾಗಿದ್ದರೆ, ಜುಮ್ಮನ ಶೇಖನು ತನ್ನ ಅಮೂಲ್ಯ ವಿದ್ಯೇಯಿಂದಲೇ ಎಲ್ಲರ ಆದರಕ್ಕೆ ಪಾತ್ರನಾಗಿದ್ದು.

೨

ಜುಮ್ಮನ ಶೇಖನಿಗೆ ಒಬ್ಬ ಮುದುಕೆ ಖಾಲಾ (ಅಬಚಿ) ಇದ್ದಣ ಅವಳಿಗೆ ಸ್ವಲ್ಪ ಅಸ್ತಿಯಿತ್ತು; ಅವಳ ಹತ್ತಿರದ ಸಂಬಂಧಿಕರು ಯಾರೂ ಇರಲಿಲ್ಲ. ಜುಮ್ಮನ ದೊಡ್ಡ ದೊಡ್ಡ ಅಶ್ವಸನ ಕೊಟ್ಟು ಆ ಅಸ್ತಿಯನ್ನು ತನ್ನ ಹೆಸರಿಗೆ ಬರೆಗಿಕೊಂಡಿದ್ದು. ಆ ದಾನಪತ್ರದ ನೇರಿಂದಾಗುವವರೆಗೂ ಖಾಲಾ ಜಾನಳಿಗೆ ತುಂಬಾ ಆದರ ಸತ್ಯಾರ್ಥಕ ನಡೆಯುತ್ತತ್ತು. ಒಕ್ಕೊಳ್ಳೇಯ ಸವಿಯಾಟ ತಿನಿಸುಗಳು ಅವಳಿಗೆ ದೊರೆಯುತ್ತಿದ್ದವು ಹಲ್ಲೆ, ಮಾಂಸ ಬೆರಿಸಿದ ಅನ್ನಗಳ ಸುರಿಮಳಿಯೇ ಆಗುತ್ತತ್ತು. ಆದರೆ ಸೋಂದಿನ ಮುದ್ರೆ ಈ ಆದರ ಸತ್ಯಾರ್ಗಳಿಗೂ ಮುದ್ರೆಯೊತ್ತಿಬಿಟ್ಟೇನೋ. ಜುಮ್ಮನನ ಹೆಂಡತಿ-ಕರೀಮನ-ರೊಟ್ಟಿಗಳ ಜೊತೆಯಲ್ಲಿ ಕಹಿ ಮಾತಿನ ತೀಕ್ಷ್ಣವಾದ ಪರ್ಯಾಯನ್ನೂ ನೀಡತ್ತೊಡಗಿದಳು. ಜುಮ್ಮನ ಶೇಖನೂ ನಿಸ್ಸುರನಾದ. ಈಗ ಬಹುಶಃ ದಿನಾಲೂ ಇಂತಹ ವಾತುಗಳನ್ನು ಬಡವಾಯಿ ಖಾಲಾಜಾನ ಅಡಿಸಿಕೊಳ್ಳಬೇಕಾಗುವುದು.

‘ ಈ ಮುದಿ ಖೋಡಿ ಇನ್ನೂ ಎಷ್ಟು ದಿನ ಬದುಕುತ್ತದೋ ಏನೋಽ.

ವರದು ಮೂರು ಬಿಷ್ಟೆ ಬರದು ಭಾವಿ ಕೊಡುವದಿರಲಿ, ಕೊಂಡುಕೊಂಡು ಚಿಟ್ಟೆಹಾಗೆ ಮಾಡುತ್ತಾಳೆ. ಒಗ್ಗರಣೆಯ ತೊವ್ವೆ ಇಲ್ಲದೆ ರೊಟ್ಟೆಯೇ ಇಂಥುವದಿಲ್ಲ ಗಂಟೆಂಜಲಿಗೆ. ಈಕೆಯ ಹೊಟ್ಟೆ ಬಕ್ಕರಿಸಿದಮ್ಮು ಹಣದಿಂದ ಇಡೀ ಉರಣ್ಣೇ ಕೊಳ್ಳಬಹುದಾಗಿತ್ತು. ’

ಖಾಲಾಜಾನ ಕೆಲ ದಿನ ಅನಿಸಿಕೊಂಡಳು, ಸಹಿಸಿಕೊಂಡಳು. ಕೊನೆಗದು ಅಸಹ್ಯವಾಗಲು ಜುಮ್ಮುನನಲ್ಲಿ ಧೂರಿಕೊಂಡಳು. ಜುಮ್ಮುನನಿಗೆ ಸಾನೀಯ ಅಧಿಕಾರಿಯ—ಗೃಹಸ್ವಾಮಿನಿಯ—ವ್ಯವಸ್ಥೆಯಲ್ಲಿ ಕ್ರೇಹಾಕುವುದು ಉಚಿತ ವೆಂದು ತೋರಲಿಲ್ಲ. ಮತ್ತೆ ಕೆಲದಿನಗಳು ಹೀಗೆಯೇ ಅಳುತ್ತ ಕರೆಯುತ್ತ ಸಾಗಿದವು. ಕೊನೆಗೆ ಒಂದು ದಿನ ಖಾಲಾಜಾನ ಜುಮ್ಮುನನಿಗೆ, “ಮುಗೂ, ನಿನ್ನೊಂದಿಗೆ ನನಗೆ ಕೂಡಿ ನಡೆಯುವುದಿಲ್ಲ. ನೀನು ನನಗೆ ರೂಪಾಯಿ ಕೊಡುತ್ತ ಹೋಗು, ನಾನು ಬೇರೆ ಕುಜ್ಞಿಕೊಂಡು ಉಣ್ಣಿತ್ತೇನೇ” ಎಂದೆಳು.

ಜುಮ್ಮುನ ದಿಟ್ಟತನದಿಂದ ಉತ್ತರವಿತ್ತು. “ಇಲ್ಲೋನು ರೂಪಾಯಿ ಗಿಡದಲ್ಲಿ ಆಗುತ್ತವೆಯೆ ? ”

“ನನಗೆ ಒಣಾಡೋ ಹೆಸಿಯಡೋ ಏನಾದರೂ ಬೇಕು ಶಿಲ್ಲವೆ ? ” ನಮ್ಮತೆಯಿಂದ ಖಾಲಾ ನುಡಿದಳು.

“ನೀನು ಸಾವಿನೊಂದಿಗೆ ಕಾದಾಡಿ ಬಂದಿದ್ದೀ ಎಂದು ಒಂದು ಸ್ವಲ್ಪ ವಾದರೂ ತಿಳಿದಿದ್ದರೆ ? ” ಗಂಭೀರವಾಗಿ ಜುಮ್ಮುನ ಮಾನ್ಯಡಿದ.

ಖಾಲಾಜಾನಳಿಗೆ ಸಿಟ್ಟುಬಂದಿತು. ಪಂಚಾಯಿತಿ ಕೂಡಿಸುವೆನೀಂದು ಬೆದರಿಸಿದಳು. ಜಿಗರಿ ಬಲೀಯ ಕಡೆಗೆ ಹೊರಟಿರುವುದನ್ನು ಕೆಂಡು ಬೇಡ ಮನದೊಳಗೇ ನಗುವ ಹಾಗೆ ನಕ್ಕೆ ಜುಮ್ಮುನ. “ಅವಶ್ಯವಾಗಿ ಪಂಚಾಯಿತಿ ಮಾಡು. ತೀವ್ಯಾನ ಆಗುತ್ತದೆ. ಹಂಗಲೂ ಇರಳೂ ಈ ಕಟ್ಟಕಟ್ಟಿ ನನಗೂ ಸಾಕಾಗಿಹೋಗಿದೆ.” ಎಂದ.

ಪಂಚಾಯಿತಿಯಲ್ಲಿ ಯಾರಿಗೆ ಗೆಲುವಾಗುವುದೆಂಬ ವಿಷಯದಲ್ಲಿ ಜುಮ್ಮುನನಿಗೆ ಸಂದೇಹವಿರಲಿಲ್ಲ. ಅವನ ಅನುಗ್ರಹದಿಂದ ಪೂಣಿಯಾಗದವರು ಸುತ್ತು ಹೆಚ್ಚಿಗಳಲ್ಲಿ ಯಾರಿದ್ದಾರೆ? ಅವನ ವೈರವನ್ನು ಕಟ್ಟಿಕೊಳ್ಳುವ ಎದೆ ಯಾರಿಗಿದೆ? ಅವನಿಗೆ ಎದುರಾಗಿ ನಿಲ್ಲಿವಂತಹ ಶಕ್ತಿವಂತರು ಯಾರು?

ಪಂಚಾಯತಿ ನೂಡುವುದಕ್ಕೆ ಗಗನದಿಂದ ದೇವದೂತರಂತಹ ಇಳಿದು ಬರಬೇಡಿಲ್ಲ.

೩

ಆಮೇಲೆ ಕೆಲವು ದಿನ ವೃದ್ಧ ಖಾಲಾಜಾನ ಕೈಯಲ್ಲಿ ಕೋಲು ಹಿಡಿದುಕೊಂಡು ಅಕ್ಕಪಕ್ಕದ ಹೆಣ್ಣಗಳನ್ನೆಲ್ಲ ತಿರುಗಿದಳು. ಟೊಂಕ ಬಗ್ಗಿ ಬಿಲಾಗಿದ್ದು. ಒಂದೊಂದು ಹೆಚ್ಚೆ ನಡೆಯುವುದೂ ದುಃಖವಾಗಿತ್ತು. ಆದರೆ ಅಂತಹ ಹೊತ್ತೀ ಬಂದಿತ್ತು ಆ ವಿವರದ ತೀವ್ರಾನ ಆಗಲೇ ಬೇಕಿತ್ತು.

ಮುದುಕಿ ದುಃಖದ ಕಣ್ಣೀರನು ಇಂಥವರೆದುರು ಸುರಿಸದೆ ಬಿಟ್ಟೆಳು ಎಂಬುದು ತೀರ ವಿರಳ. ಕೆಲವರಂತಹ ಹೊರಮನಗ್ಗಿನಿಂದ ಹೂಂಹಾಂ ಎಂದು ದಾಟಿಸಿದರು; ಮತ್ತೀ ಕೆಲವರು ಈ ಅನಾಯಕಾಗಿ ಕಾಲವನ್ನು ಬಯ್ದರು. ‘ಒಂದು ಕಾಲು ಗೋರಿಯೋಳಗೆ ಬಿದ್ದಿದೆ; ಇಂದು ಸತ್ತರೆ ನಾಳೆ ವರಡನೆಯ ದಿವಸ, ಆದರೂ ಆಸೆ ಬಿಡಲೊಲ್ಲದು. ಇನ್ನು ನಿನಗೆ ಏತಕೆ ಬೇಕು? ರೊಟ್ಟೆ ತಿನ್ನು, ಅಲ್ಲಾನ ಸ್ವರಣ ಮಾಡು. ಇನ್ನೇಕೆ ನಿನಗೆ ಹೊಲ ಮನೆಯ ಆಗತ್ಯ?’ ಎಂದರು. ಹಾಸ್ಯರಷದ ರಸಾಸ್ವಾದನಗೆ ಒಕ್ಕೆಯ ಸಂಧಿ ದೊರೆಯಿತೆಂದು ಬಗೆದ ಸಜ್ಜನರೂ ಇದ್ದರು. ಬಾಗಿದ ನಡು, ಬಚ್ಚ ಬಾಯಿ, ನಾರಿನಂತಹ ಕೂದಲು. ಇಷ್ಟೆಲ್ಲವೂ ಒತ್ತತೆಟಿಗೆ ಸೇರಿರುವಾಗ ಏಕೆ ನಗು ಬರಬಾರದು? ಆ ಅಬಲೆಯ ಗೋಳನು ಮನಗೊಟ್ಟು ಕೇಳಿದ, ಆವಳಿಗೆ ಸಾಂತ್ವನದ ಮಾತುಗಳನ್ನಾಡಿದ ನಾಯಃಪ್ರಿಯರು. ದಯಾಳು ಗಳು, ದೀನವಶ್ನಿಲರು ತೀರ ಕಡಿಮೆಯಿದ್ದರು. ಎಲ್ಲ ಕಡೆಗೂ ಸುತ್ತಾಡಿ ಗೋಗರೆದು ಬಡವಿ ಆಲಗು ಚೌಧರಿಯ ಬಳಿ ಬಂದಳು. ಕೋಲನ್ನು ಬಿಸುಟ್ಟು, ವಶ್ರಮಿಸಿ, “ಮಗೂ, ನೀನೂ ದಯವಿಟ್ಟು ನನ್ನ ಪಂಚಾಯತಿಯಲ್ಲಿ ಬರಬೇಕು” ಎಂದಳು.

“ನನ್ನನ್ನ ಕರಕೋಂಡು ಹೊಗಿ ಏನು ಮಾಡುತ್ತೀ? ಉರ ಜನ ಎಷ್ಟ್ವೀ ಮಂದಿ ಬಂದೇ ಬರುತ್ತಾರಲ್ಲ.” ಎಂದು ಆಲಗು ಉತ್ತರವಿತ್ತು.

“ನನ್ನ ಸಂಕಟವನ್ನುಂತೂ ಎಲ್ಲರ ಮುಂದೆ ತೋಡಿಕೊಂಡು ಬಂದೇ. ಇನ್ನು ಬರುವ ಬಿಡುವ ವಿಚಾರ ಅವರಿಗೆ ಕೂಡಿದ್ದು.”

“ಬರುವುದೇನು ಬರುತ್ತೀನೇ ಬಿಡು. ಆದರೆ ಪಂಚಾಯತಿಯಲ್ಲಿ ಮಾತ ನಾಡುವುದಿಲ್ಲ.”

“ಅದೇಕೆ ಮಗೂ ?”

“ಇನ್ನೇನು ಹೇಳಲಿ ಈ ಮಾತಿಗೆ? ನನ್ನ ಇಚ್ಛೆ! ಜುಮ್ಮುನ್ನೀನನ್ನು ಭಾಲ್ಯ ಸ್ನೇಹಿತ. ಅವನನ್ನು ಕೆಡಿಸಿಕೊಳ್ಳುವುದು ನನಗೆ ಬೀರಾಗಿಲ್ಲ.”

“ಮಗೂ, ಒಬ್ಬಿರಿಗೆ ಸಿಟ್ಟು ಬರುತ್ತದೆಂದು ಅಂಜಿ ನ್ಯಾಯವಾದದ್ದನ್ನು ಹೇಳಿದೆ ಇರುತ್ತೀಯಾ ?”

ನಮ್ಮ ಸುಪ್ತಿ ಧರ್ಮಜ್ಞಾನ ಎಲ್ಲ ಸಂಪತ್ತೂ ಕೊಳ್ಳು ಹೊಗಲಿ, ಅದಕ್ಕೆ ಅದರ ಪರಿವೆಯಿರುವುದಿಲ್ಲ. ಆದರೆ ಆಹ್ವಾನವನ್ನು ಕೇಳಿದಾಗ ಆದು ಜಾಗೃತೆವಾಗುತ್ತದೆ. ಅಮೇರೆ ಅದನ್ನು ಗೆಲ್ಲುವುದು ಆಶಕ್ಯ. ಈ ಪ್ರಶ್ನೆಗೆ ಉತ್ತರ ಕೊಡುವುದು ಅಲಗುವಿಗೆ ಆಸಾಧ್ಯವಾಯಿತು. ಅವನ ಹೃದಯ ದಲ್ಲಿ ಮಾತ್ರ ಈ ಶಬ್ದಗಳು ನಿನದಿಸುತ್ತಿದ್ದವು:

“ಒಬ್ಬಿರಿಗೆ ಸಿಟ್ಟು ಬರುವುದೆಂದು ಅಂಜಿ ನ್ಯಾಯವಾದದ್ದನ್ನು ಹೇಳಿದೆ ಇರುತ್ತೀಯಾ ?”

ಇ

ಸಂಜೀಯ ಮುಂದೆ ಒಂದು ಮರದಡಿಯಲ್ಲಿ ಪಂಚಾಯತಿ ಕೂಡಿತು. ಶೇಖ ಜುಮ್ಮುನ ವೋದಲೆ ಆಲ್ಲಿ ಗುಡಾರ ಹಾಸಿದ್ದ. ಎಲೆ ಅದಕೆ ಯಾಲಕ್ಕೆ ಇರಿಸಿದ್ದ. ಹುಕ್ಕೆತಂಬಾಕುಗಳ ವರಾರ್ಥಾ ಮಾಡಲಾಗಿತ್ತು. ಅವನು ಸ್ವಯಂ ಸ್ವಾಭಾವಿಕವಾಗಿಯೇ ಅಲಗು ಚೌಧರಿಯೊಡನೆ ಸ್ವಲ್ಪ ದೂರದಲ್ಲಿ ಕುಳಿತಿದ್ದ. ಪಂಚಾಯತಿಗೆ ಒರುತ್ತಿದ್ದವರಿಗೆ ಸುಮ್ಮನೆ ನಮಸ್ಕಾರ ಮಾಡಿ ಸ್ವಾಗತ ಕೊರುತ್ತಿದ್ದ. ಸೂರ್ಯ ಮುಖಾಗಿದ ಮರಗಳ ಮೇಲೆ ಕಲರವಗೆಯ್ಯುವ ಹಕ್ಕಿಗಳ ಪಂಚಾಯತಿ ಸೇರಿತು. ಆಗ ಕೇಳಿಗಡಿಯಲ್ಲಿ ಈ ಪಂಚಾಯತಿ ಆರಂಭವಾಯಿತು. ಹಾಸಿಕೆ ಒಂದಂಗುಲದವ್ವಾ ಉಳಿಯದಂತೆ ಜನ ನೀರೆ ದರು; ಆದರೆ ಈಚ್ಛಾಗಿ ಪ್ರೇಕ್ಷಕರೇ ಇದ್ದರು. ನಿಮಂತ್ರಿತ ಮಹಾಶಯರಲ್ಲಿ,

ಜುಮ್ಮುನನ ಬಗ್ಗೆ ಒಳಗೊಳಿಗೆ ಕುನಿಸಿದ್ದವರು ಮಾತ್ರ ಅಗಮಿಸಿದ್ದರು. ಒಂದು ಕಡೆಯಲ್ಲಿ ಬೆಂಕಿ ಹೊತ್ತಿಸಲಾಗಿತ್ತು. ನಾವಲಿಗ ಲಗುಬಗೆಯಿಂದ ಚಿಲಿನೇ ತುಂಬತ್ತಲಿದ್ದ. ಉರಿಯುವ ಅಗ್ಗಷ್ಟಿಗೆಯಿಂದ ಹೊರಡುತ್ತಿದ್ದ ಹೊಗೆ ಹೆಚ್ಚೋ ಬೆಂಕಿನೇಗಳ ಜುರಿಕೆಯಿಂದ ಏಳುವ ಹೊಗೆ ಹೆಚ್ಚೆತ್ತೋ ತಿಳಿಯುವುದು ಅಸಂಭವ. ಹುಡುಗರು ಅತ್ತು ಇತ್ತು ಓಡಾಡುತ್ತಲಿದ್ದರು; ಕೆಲವರು ತಮ್ಮ ತನ್ನಾಳಗೆ ಬರ್ಪಾಡುತ್ತಿದ್ದರು. ನಾಲ್ಕು ಕಡೆ ಗದ್ದಲವೋ ಗದ್ದಲ. ಇಲ್ಲಿ ಪಂತಿಯಾಟ ನಡೆದಿರಬೇಕೆಂದು ಉಂಟಾರ ನಾಯಿಗಳೆಲ್ಲ ನೇರಿದಿದ್ದವು.

ಪಂಚರೆಲ್ಲ ಕುಳಿತುಕೊಂಡ ಮೇಲೆ ಖಾಲಾ ತನ್ನ ಮನವಿಯನ್ನು ಒಂದಿಂದಿಂದಜು.

“ ಪಂಚರೇ, ಇಂದಿಗೆ ಮೂರು ವರ್ಷಗಳಾದವು, ನಾನು ನನ್ನ ಸೋತ್ತುನ್ನೆಲ್ಲ ನನ್ನ ಸೋದರನ ಮಗ ಜುಮ್ಮುನನಿಗೆ ಬರಿದುಕೊಟ್ಟಿದ್ದೇನೆ. ಈ ವಿಷಯ ತಮಗೆ ಗೊತ್ತಿರಲು ಸಾಕು. ಜುಮ್ಮುನ ನಾನು ಬದುಕಿರುವ ತನಕ ರೊಟ್ಟಿ ಬಟ್ಟಿ ಕೊಡಲು ಒಪ್ಪಿಕೊಂಡಿದ್ದಾನೆ. ಇವನ ಜೊತೆಯಲ್ಲಿ ನಾನು ಕಣ್ಣೀರಿಡುತ್ತೆ ವರುವಗಟ್ಟಲೇ ದಿನ ಕಳಿದೆ. ಈಗ ಹೆಗಲೂ ಇರುಳೂ ಈ ಗೋಳು ತಡೆಯಲಾರೆ. ನನಗೆ ಹೊಟ್ಟಿಗೆ ರೊಟ್ಟಿಯೂ ದೊರೆಯುವುದಿಲ್ಲ, ಮೈಗೆ ಬಟ್ಟಿಯೂ ಇಲ್ಲ. ದಿಕ್ಕೆಲ್ಲದ ರಂಡಿಮುಂಡಿ ನಾನು. ಕೊಟ್ಟಿರಿನನ್ನಿಂದಾಗುವ ಕೆಲಸವಲ್ಲ. ತಮ್ಮನ್ನು ಬಿಟ್ಟು ನನ್ನ ಕಷ್ಟ ಯಾರಲ್ಲಿ ಹೇಳಿಕೊಳ್ಳಲಿ? ನಿಷ್ವಾಸಾವ ದಾರಿ ತೋರಿಸುತ್ತೀರೋ ಆ ಧಾರಿಯಲ್ಲಿ ನಡೆಯುತ್ತೇನೆ. ನನ್ನ ತಪ್ಪೇನಾದರೂ ಕಂಡರೆ ನನ್ನ ಮೋರಿಗೆ ಹೊಡಿಯಿರಿ. ಜುಮ್ಮುನನಲ್ಲಿ ದೋವ ಕಂಡರೆ,— ಏಕೆ ಒಬ್ಬ ಬಡವಾಯಿಯ ಜೀವ ಅರೆಯುತ್ತಾನೆ!— ಅವನಿಗೆ ತಿಳಿಹೇಳಿರಿ. ಪಂಚರ ಅಪ್ಪಣಿಯನ್ನು ನಾನು ತಲೆಯ ಮೇಲೆ ಧರಿಸುತ್ತೇನೆ.”

ರಾಮಧನ ಮಿಶ್ರನು—ಅವನ ಕೆಲವು ಒಕ್ಕೆಲುಗಳನ್ನು ಜುಮ್ಮುನ ತನ್ನ ಉಂಟಿ ಇಟ್ಟಿಕೊಂಡಿದ್ದ— ಮಾತನಾಡಿದ : “ ಜುಮ್ಮುನ ಮಿಯಾ, ಯಾರನ್ನು ಪಂಚರಿಂದು ಆರಿಸಿಕೊಳ್ಳುತ್ತೀಯವ್ವಾ? ಈಗಲೇ ಇದನ್ನು

ನಿಶ್ಚಯ ಮಾಡಿಕೊಂಡು ಅವೇಲೆ ಪಂಚರು ಹೇಳಿದ ಹಾಗೆ ಕೇಳಬೇಕಾಗುತ್ತದೆ.”

ಜುಮ್ಮನ್ ಎಲ್ಲ ಸಭಾಸದರನ್ನು ಒಪ್ಪಿಸಿದ. ಒಂದಿಲೈಲ್ಲಂದು ಕಾರಣದಿಂದ ತನ್ನ ಬಗ್ಗೆ ವೈವನಸ್ಯವ್ಯಾಪ್ತಿವರೀ ಹೆಚ್ಚು ಮಂದಿಯಿತ್ತು. ಅವನು ಉತ್ತರವಿತ್ತಿ: “ ಪಂಚರ ಆಪ್ನಣೆಯೆಂದರೆ ಅಲ್ಲಾನ್ ಅಪ್ಪಣೆಯೇ. ಖಾಲಾ ಜಾನ ಯಾರು ಬೇಕವರನ್ನು ಆರಿಸಲಿ, ನನ್ನದೇನೂ ಅದ್ದು ಇಲ್ಲ.”

“ ಅಹಹಾ, ಅಲ್ಲಾನ್ ಕೂನೇ! ಪಂಚರ ಹೆಸರನ್ನು ಏಕೆ ಹೇಳುವುದಿಲ್ಲ? ನವಗೂ ಸ್ವಲ್ಪ ಗೊತ್ತಾಗಲಿ ” ಎಂದು ಖಾಲಾಜಾನ ಕೂಗಿಕೊಂಡಳು

ಜುಮ್ಮನನಿಗೆ ರೇಗಿತು. “ ಮತ್ತೆ ಈ ಹೊತ್ತಿನಲ್ಲಿ ನನ್ನನ್ನು ಬಾಯಿ ಬಿಡಿಸಬೇಡ. ನಿನ್ನದು ಸಾಧಿಸಿದೆ. ಯಾರನ್ನು ಬೇಕಾದರೂ ಆರಿಸಿಕೊಂಡು ಎಂದ.

ಖಾಲಾಜಾನಿಗೆ ಜುಮ್ಮನನ ಇನ್ನೇಕೆ ತಿಳಿಯಿತು. ಅವಕೆಂದರೆ: “ ದೇವರಿಗೆ ಅಂಚು ಮಗೂ, ಪಂಚರು ಯಾರ ಮಿತ್ರರೂ ಅಲ್ಲ, ಯಾರ ಶತ್ರುಗಳೂ ಅಲ್ಲ. ಎಂಥ ಮಾತಾಪುರ್ತಿ! ಬೇರ ಯಾರಲ್ಲಿಯೂ ಭರವಸೆಯಿಲ್ಲದಿದ್ದರೆ ಬಿಡು, ಅಲಗು ಚೌಧರಿಯವರನ್ನಾದರೂ ಒಪ್ಪುತ್ತೀರುವೇ? ಅವನನ್ನೇ ಸರಣಂಚನೇಂದು ನಾನು ಆರಿಸುತ್ತೀನೆ, ತಗೂ.”

ಜುಮ್ಮನ ಶೇಷ ಅನಂದದಿಂದ ಉಬ್ಬಿದ ಆದರೆ ಮನೋಭಾವವನ್ನು ಬಟ್ಟಿಟ್ಟುಕೊಂಡು ಮಾತನಾಡಿದ. “ ಅಲಗು ಚೌಧರಿಯಾದರೂ ಸರಿಯೇ. ನನಗೆ ರಾಮಧನು ಎಷ್ಟೀಗೆ ಅಲಗಂನೂ ಆಷ್ಟೇ. ಎಂದ.

ಅಲಗು ಚೌಧರಿಗೆ ಈ ರಗಳೆಯಲ್ಲಿ ಬೀಕೆಲು ಮನಸಿರಲಿಲ್ಲ. ಅವನು ಹಿಂದೆ ಮುಂದೆ ನೋಡತ್ತೀಡಿಗಿದ “ಖಾಲಾ, ನಿನಗೆ ಗೊತ್ತೀ ಇದೆ,—ಜುಮ್ಮನ ನನ್ನ ಜೀವದ ಗೆಳೆಯ. ” ಎಂದು ಜಾರಿಕೊಳ್ಳಲು ಹವಣಿಸಿದ

ಖಾಲಾ ಗಂಭೀರ ಸ್ವರದಲ್ಲಿ ಉತ್ತರವಿತ್ತಳು: “ ಮಗೂ, ಗೆಳೆತನಕ್ಕಾಗಿ ಯಾರೂ ತಮ್ಮ ಪ್ರಮಾಣೀಕತನ ಮಾರುವುದಿಲ್ಲ. ಪಂಚರ ಎಡೆಯಲ್ಲಿ ದೇವರು ವಾಸಿಸುತ್ತಾನೆ. ಅವರ ಬಾಯಿಂದ ಹೊರಬೀಳುವ ಮಾತು ದೇವರಿಂದಲೇ ಹೊರಡುತ್ತದೆ.”

ಅಲಗು ಚೌಧರಿ ಮುಖ್ಯ ಪಂಚನಾದ. ರಾಮಧನ ಮಿಶ್ರನೂ ಜುಮ್ಮು ನನ ಇತರ ವಿಚೋಧಿಗಳೂ ಖಾಲಾಜಾನಳನ್ನು ಮನಸಿಸೊಳಗೇ ಬಯ್ದರು.

ಅಲಗು ಚೌಧರಿ ಹೇಳಿದ: “ಶೇಖ ಜುಮ್ಮನ್, ನೀನೂ ನಾನೂ ಬಹುಕಾಲದ ಗೆಳೆಯರು. ಅಗತ್ಯವಿದ್ವಾಗ ನೀನು ನನಗೆ ಸಹಾಯ ವಣಾಡಿರುವೆ; ನಾನೂ ನನ್ನ ಕೈಲಾದಪ್ಪ ಮಾಡಿದ್ದೇನೆ. ಆದರೆ ಈಗ ನಮ್ಮ ದೃಷ್ಟಿಯಲ್ಲಿ ನೀನು ಮತ್ತು ವೃಧ್ಧ ಖಾಲಾ ಇಬ್ಬ ರೂ ಸಮು. ಪಂಚರಿಗೆ ಏನು ಹೇಳಬೇಕಾದದ್ದು ಇದೆಯೇ ಹೇಳು.”

ರ್ಲಷ್ಟ ತನ್ನ ಕಡೆಗೇ ಎಂದು ಜುಮ್ಮನ್ನಿಗೆ ಪೂರ್ಣ ಭರವಸೆಯಿತ್ತು. ಅಲಗು ಶೋರಿಕ ಯ ಸಟನೆ ಮಾಡುತ್ತಿದ್ದಾನೆ ಎಂದು ಆವನಿಗೆನಿಸಿತು. ಅಂತೆಯೇ ಶಾಂತಚಿತ್ತದಿಂದ ಆವನು ನಿವೇದಿಸಿದ: “ಪಂಚರೇ, ಮೂರು ವರುಷಗಳಾದವು: ಖಾಲಾಜಾನ ತನ್ನ ಸೊತ್ತನ್ನು ನನ್ನ ಹೆಸರಿನಲ್ಲಿ ದಾನ ಪತ್ರ ಮಾಡಿಕೊಳ್ಳುಣು. ಅನಳಿಗೆ ಜೀವಾವಧಿ ಅನ್ನವಸ್ತು ಕೊಡಲು ನಾನು ಒಪ್ಪಿಕೊಂಡಿದ್ದೆ. ಖುದಾ ಸಾಹೀಯಾಗಿದ್ದಾನೆ—ಇದುವರಿಗೆ ಖಾಲಾಜಾನಿಗೆ ಯಾವ ಕಡ್ಡವನ್ನೂ ನಾನು ಕೊಟ್ಟಿಲ್ಲ. ಈಕೆಯನ್ನು ನನ್ನ ತಾಯಿಗೆ ಸರಿ ಎಂದು ತಿಳಿದಿದ್ದೇನೆ. ಈಕೆಯನ್ನು ಜೊವಾನ ಮಾಡುವುದು ನನ್ನ ಧರ್ಮ. ಆದರೆ ಹೇಂಗುಸು—ಹೆಂಗುಸಲೆಂಳಗೆ ಸ್ಥಳ ವಿವರಭಾವ ಇರುವುದೇ, ಆದಕ್ಕೆ ನಾನು ಮಾಡುವುದೇನು? ಖಾಲಾಜಾನ ತನಗೆ ಪ್ರತ್ಯೇಕ ಮಾಸಿಕ ವೆಚ್ಚ ಕೊಡಬೇಕೆಂದು ಕೇಳುತ್ತಾಳೆ. ಆಸ್ತಿ ಇರುವುದೆಪ್ಪು ಎಂಬುದು ದೃವದವರಿಗೆ ಗುಟ್ಟಿನ ವಿವರಾವಲ್ಲ. ಈಕೆಯ ಮಾಸಿಕ ವೆಚ್ಚವನ್ನು ಕೊಡುವಪ್ಪು ಆದರ ಲಾಭವಿಲ್ಲ ಇದೂ ಅಲ್ಲದೆ, ದಾನವತ್ತದಲ್ಲಿ ಮಾಸಿಕ ವೆಚ್ಚದ ನಿಬಂಧನೆ ಯೇನೂ ಇಲ್ಲ. ಹಾಗಿದ್ದರೆ ನಾನು ಆದರ ತಂಟಿಗೇ ಯೋಗುತ್ತಿದ್ದಿಲ್ಲ. ಸರಿ, ನನ್ನ ಹೇಳಿಕೆ ಇಷ್ಟೆ. ಇನ್ನು ಮುಂದಿನ ವಿಚಾರ ದೃವದವರಿಗೆ ಸೇರಿದ್ದು; ತಮಗೆ ತಿಳಿದ ಹಾಗೆ ತೀರ್ಮಾನಿಸಲಿ.”

ಅಲಗು ಚೌಧರಿ ಯಾವಾಗಲೂ ಕಚೇರಿ ಕಟ್ಟಿಯ ಕೆಲಸದಲ್ಲಿ ನುರಿತನ. ಪೂರ್ಣ ಕಾಯದೆ ಪ್ರವೃತ್ತಿಯ ಮನುಷ್ಯನಾಗಿದ್ದ. ಆವನು ಜುಮ್ಮನ್ನಿಗೆ ಅಡ್ಡ ಸವಾಲು ಮಾಡಲಾರಂಭಿಸಿದ. ಒಂದೊಂದು ಪ್ರಶ್ನೆಯನ್ನ

ಜುಮ್ಮನನ ಎದೆಗೆ ಸುತ್ತಿಗೆಯ ಹೆಟ್ಟಿನಂತೆ ಬೀಳುತ್ತಿತ್ತು. ಆ ಪ್ರಕ್ಕಿಗಳಿಂದ ರಾಮಧನ ಮಿಶ್ರನು ಮುಗ್ಧನಾಗಿ ಬಿಟ್ಟು. ಜುಮ್ಮನ ಚಕ್ಕಿತನಾದ—ಅಲಗುವಿಗೆ ಫನಾಗಿದೆ? ಇನ್ನೂ ಇದೆ, ಇದೇ ಅಲಗು ನನ್ನ ಜೊತೆ ಕುಳಿತು ಎಂತೆಂತಹ ಮೂತ್ತು ಅಡುತ್ತಿದ್ದು. ಇಷ್ಟದೊಳಗೇ ಎಪ್ಪು ಕಾರ್ಯವಲ್ಲಿಟವಾಗಿ ಬಿಟ್ಟಿತಲ್ಲ. ನನ್ನ ಬೇರುಗಳನ್ನೇ ಕೀಳಲು ಗುದ್ದಲಿ ಎತ್ತಿದ್ದಾನೆ! ಯಾವಾಗಿನ ಕುನುಮ ತೆಗೆಯುತ್ತಿದ್ದಾನೋ ಏನೋ! ಇಪ್ಪು ದಿನದ ಗೆಳಿತನವೆಲ್ಲ ಯಾವ ಕೆಲಸಕ್ಕೂ ಬಾರದ್ದೇನು?

ಜುಮ್ಮನ ಈ ಸಂಕಲ್ಪ-ವಿಕಲ್ಪಗಳಲ್ಲಿ ತೊಳಳುತ್ತಿರುವಾಗಲೇ ಅಲಗು ತನ್ನ ಶೀರ್ಷನ್ನು ಹೇಳಿದ:

“ಜುಮ್ಮನ ಶೀರ್ಷ, ಪಂಚರು ಈ ಪ್ರಕರಣವನ್ನು ವಿಚಾರಿಸಿದರು. ಖಾಲಾಜಾನಿಗೆ ಮಾಸಿಕ ವೆಚ್ಚವನ್ನು ಕೊಡಬೇಕಾದುದು ನೀತಿಸಂಗತವೆಂದು ಅವರಿಗೆ ತೋರುತ್ತದೆ. ಖಾಲಾಜಾನಳ ಆಸ್ತಿಯಿಂದ ಆವಳ ಮಾಸಿಕವೆಚ್ಚ ವನ್ನು ಪೂರಿಯಿಸುವಪ್ಪು ಲಾಭ ನಿರ್ವಿವಾದವಾಗಿ ಬರುತ್ತಿದೆಯೆಂದು ನಮ್ಮ ಅಭಿಪ್ರಾಯ. ಇದೇ ನಮ್ಮ ಶೀರ್ಷನಾನ್. ವೆಚ್ಚವನ್ನು ಕೊಡಲು ಜುಮ್ಮನ ಉಪದಿದ್ದರೆ ದಾನಪತ್ರ ರದ್ದೆಂದು ತಿಳಿಯಬೇಕು.”

೩

ಶೀರ್ಷನ್ನು ಕೇಳಿ ಜುಮ್ಮನ ಸ್ತುಭ್ರನಾಗಿಬಿಟ್ಟು. ತನ್ನ ಮಿಶ್ರನೇ ಶತ್ರುವಾಗಿ ನರ್ತಿಸುವುದು, ಕೊರಲಿಗೆ ಇಕ್ಕುವುದು ಎಂದರೆ ಕಾಲದ ವಿಪಯಾಸನವೇನ್ನದೆ ಏನೆನ್ನಬೇಕು? ಯಾವನಲ್ಲಿ ಪೂರ್ಣ ನಂಬುಗೆಯಿತ್ತೋ ಅವನೇ ಹೊತ್ತಿನಲ್ಲಿ ಫಾತ ಮಾಡಿದ. ಸತ್ಯ ಮತ್ತು ಕೃತಕ ಮಿಶ್ರತ್ವದ ಪರಿಕ್ಷೇಯಾಗುವುದು ಇಂತಹ ಪ್ರಸಂಗದಲ್ಲಿಯೇ. ಇದೇ ಕಲಿಯುಗದ ಗೆಳಿತನ. ಜನರು ಇಂತಹ ಕವಟಿಗಳು, ಫಾತಕರು ಆಗಿರದಿದ್ದರೆ ದೇಶದಲ್ಲಿ ವಿಪತ್ತುಗಳ ಪ್ರಕೊಳಪ ಏಕೆ ಆಗುತ್ತಿತ್ತು? ಕಾಲರಾ-ನ್ನೇಗು ಮೊದಲಾದ ಹೋಗಗಳೂ ದುಪ್ಪಮರ್ಗಗಳ ಫಲಗಳೇ.

ಆದರೆ ರಾಮಧನ ಮಿಶ್ರನೂ ಇತರ ಪಂಚರೂ ಅಲಗು ಚೌಧರಿಯ ನೀತಿಪರಾಯಣತೆಯನ್ನು ಮನವಾರೆ ಕೊಂಡಾಡಿದರು. ಇದಕ್ಕೆನ್ನಬೇಕು

ಹಂಚಾಯಿತಿ ! ಹಾಲನ್ನು ಹಾಲು, ನೀರುನ್ನು ನೀರು ಮಾಡಿದರು. ಗೆಳಿತನದ ಸಾನ ಗೆಳಿತನಕ್ಕೆ; ಆದರೆ ಧರ್ಮವನ್ನು ಪಾಲಿಸುವುದು ಮುಖ್ಯ. ಇಂತಹ ಸತ್ಯವಾದಿಗಳ ಬಲದಿಂದಲೇ ಪೃಥಿವೆ ನಿಂತದೆ; ಇಲ್ಲದಿದ್ದರೆ ಅದು ಎಂದೋ ರಸಾತಳ ಕಂಡುಬಿಡುತ್ತಿತ್ತು.

ಈ ತೀರ್ಪು ಅಲಗು—ಜುಮ್ಮನರ ಗೆಳಿತನದ ಬೊಡ್ಡೆ ಯನ್ನು ಅಳ್ಳಾಡಿಸಿತು. ಈಗ ಅವರು ಒಬ್ಬರೊಡನೊಬ್ಬರು ಮಾತನಾಡುವುದು ಕಂಡುಬರುತ್ತಿಲ್ಲ. ಅಮ್ಮೆ ದೀರ್ಘಕಾಲದದಿಂದ ಬೆಳೆದು ನಿಂತ ಗೆಳಿತನದ ಮರ ಸತ್ಯದ ಒಂದು ಹೊಡಿತವನ್ನೂ ತಾಳಿಕೊಳ್ಳಲಿಲ್ಲ. ನೀಜವಾಗಿ ಅದು ಮಳಲು ನೆಲದಲ್ಲಿ ನಿಂತಿರಬೇಕು.

ಈಚೆಗೆ ಅವರ ಪರಸ್ಪರ ವ್ಯವಹಾರದಲ್ಲಿ ಶಿಶ್ವಾಚಾರ ಮಾತ್ರ ಇದೆ. ಪರಸ್ಪರರಲ್ಲಿ ಉಪಚಾರದ ಮಾತು ಹೇಳಿತು. ಅವರಿಬ್ಬರೂ ಕೂಡುತ್ತಾರೆ, ಮಾಡುತ್ತಾರೆ; ಆದರೆ ಅದು ಕತ್ತಿ ಗುರಾಣಿ ಕುಡಿದ ಹಾಗೆ.

ಜುಮ್ಮನನ ಮನಸಿನಲ್ಲಿ ಇಪ್ಪತ್ತು ನಾಲ್ಕು ತಾಷೂ ಮಿತ್ರನ ಕುಟೀಲ ತನವೇ ಕಟೀಯುತ್ತಿರುವುದು. ಇದರ ಮಯ್ಯ ತೀರಿಸಲು ಯಾವಾಗ ಸಮಯ ಬರುವುದೋ ಎಂಬ ಯೋಚನೆಯೇ ಯಾವಗಲೂ.



ಒಕ್ಕೆಯ ಕೆಲಸಗಳು ಸಿದ್ಧಿ ಸುವುದಕ್ಕೆ ಬಹೆಳ ಸಮಯ ತಗಲುತ್ತದೆ ಕೆಟ್ಟು ಕೆಲಸಗಳ ಮಾತು ಹಾಗಲ್ಲ. ಜುಮ್ಮನಿಗೆ ಮುಯ್ಯ ತೀರಿಸಿಕೊಳ್ಳು ಸಂದರ್ಭವೂ ತೀರ್ಪುದಲ್ಲಿಯೇ ಒದಗಿಬಂದಿತು. ಕಳೆದ ವರುವ ಅಲಗು ಚಾಧರಿ ಬಟೀಸರದಿಂದ ಒಂದು ಒಕ್ಕೆಯ ಎತ್ತಿನ ಜೋಡಿ ಕೊಂಡುತೆಂದಿದ್ದ ಒಕ್ಕೆಯ ಸುಂದರವಾಗಿದ್ದವು; ಉದ್ದದ್ವಾದ ಕೋಡುಗಳು; ಪಭಾಹೀ (ಪಶ್ಚಿಮ) ಜಾತಿಯ ಹೋರಿಗಳು. ಅವುಗಳನ್ನು ನೋಡಲು ಸುತ್ತುಮುತ್ತಿನ ಜನ ತಿಂಗಳುಗಟ್ಟಲೆ ಬರುತ್ತಿದ್ದರು. ದೃವಯೋಗದಿಂದ, ಜುಮ್ಮನನ ಹಂಚಾತ್ಯತಿಯಾದ ಒಂದು ತಿಂಗಳೊಳಗೆ ಜೋಡಿಯಲ್ಲಿ ಒಂದು ಎತ್ತು ಸತ್ತು ಹೋರಿಯಿತು. ಜುಮ್ಮನ ತನ್ನ ಮಿತ್ರರಲ್ಲಿ ಆಡಿಕೊಂಡ: ‘ಫಾತಕತನಕ್ಕೆ

ಶಿಕ್ಷೆ ಇದು. ಮನುವ್ಯ ಬೀಕಾದ ರಾಗೆ ಢ್ರೆ ಯುಂಡಿಂದ ಹಾಡಲೇ: ಶುದ್ಧಾ ಒಳ್ಳೆಯದು ಕೆಟ್ಟು ದು ಎಲ್ಲವನ್ನೂ ನೋಡುತ್ತಾನೆ. '

ಜುಮ್ಮನ ಎತ್ತಿಗೆ ವಿಷ ಹಾಕಿರಬೇಕು ಎಂದು ಅಲಗು ಚೌಧರಿಗೆ ಸಂದೇಹಪುಂಬಾಯಿತು ಅವನ ಹೆಂಡತಿಯೂ ಜುಮ್ಮನನ ಮೇಲೆಯೇ ಈ ಈ ದುಷ್ಪರಿಷಟ್ಟನೇಯ ದೋಷಾರೋಪಕ್ಕೆ ಹೊರಿಸಿದಳು ' ಜುಮ್ಮನ ಏನು ಮಾಡಿದನೋ ಏನು ಮಾಡಿಸಿದನೋ " ಎಂದು ಅವಕೆಂದ್ರಣೆ. ಒಂದು ದಿನ ಚೌಧರಿಯ ಹೆಂಡತಿಗೂ ಜುಮ್ಮನನ ಹೆಂಡತಿಗೂ ಈ ವಿಷಯದಲ್ಲಿ ದೊಡ್ಡ ಭಾಯುದನವೇ ಆಯಿತು. ದೇವಿಯವರಿಬ್ಬರೂ ತಮ್ಮ ಶಪ್ತಿಭಾಷಾರದ ಹೊಳೆ ಹರಿಸಿಬಿಟ್ಟರು. ವ್ಯಂಗ್ಯ, ವಕ್ಕೋಕ್ಕೆ, ಅನ್ನೋಕ್ಕೆ, ಉಪನ್ಯಾಸೋದಲಾದ ಅಲಂಕಾರಗಳಲ್ಲಿ ವಾದ ನಡೆಯಿತು. ಜುಮ್ಮನ ಹೇಗೋ ಮಾಡಿ ಶಾಂತಿ ಸ್ಥಾಪನೆ ಮಾಡಿದ. ತನ್ನ ಹೆಂಡತಿಯನು ಗದರಿಸಿ ಜಬರಿಸಿ ಬಂದ್ರು ಹೇಳಿದ. ಅವಳನ್ನು ಆ ಕಾಳಗದ ಕಣದಿಂದ ಎಡದ ಕೊಂಡೂ ಹೊಡೆ. ಅತ್ತು ಅಲಗು ಚೌಧರಿ ಹೇಳುವ ತಿಳಿಷುವ ಕಲಷವನ್ನು ತನ್ನ ತರ್ಕಪೂಣಿ ಬಡಿಗೆಯಿಂದ ನೇರವೇರಿಸಿದ.

ಒಂದೇ ಎತ್ತು ಇನ್ನೇತಕ್ಕೆ ಉಪಯೋಗ? ಅದಕ್ಕೆ ಜೊತೆಯನ್ನು ಬಹಳ ಹುಡುಕಿದ; ಎಲ್ಲಿಯೂ ಸಿಕ್ಕಲೀಲ್ಲ ಆದನ್ನು ಮಾರಿಬಿಡಬೇಕೆಂಬ ಸಲಹೆ ಬಂದಿತು. ಉರಲ್ಲಿ ಒಬ್ಬ ಸಮರ್ಪುಂಗ ಸಾಹು ಇದ್ದ; ಅವನು ಏಕಾಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಉರಿದ ಬೆಲ್ಲ ತುಪ್ಪ ಒಯ್ಯಿ ಪೇಟಯಲ್ಲಿ ಮಾರಿ, ಇಲ್ಲಿಂದ ಉಪ್ಪು ಎಣ್ಣೆ ಹೇರಿಕೊಂಡು ಬಂದು ಉರೋಳಿಗೆ ಮಾರುತ್ತಿದ್ದು. ಈ ಎತ್ತಿನ ಮೇಲೆ ಅವನಿಗೆ ಮನಸಾಯಿತು ಈ ಎತ್ತು ಸಿಕ್ಕರೆ, ದಿನದಲ್ಲಿ ಮೂರು ಸಾರಿಗೆ ಅನಾಯಾಸವಾಗಿ ಮಾಡಬಹುದು. ಈಗೇ ಗಂತೂ ದಿನಕ್ಕೆ ಒಂದೇ ಸಾರಿಗೆ ಆಗುವುದೂ ಕರಿಣವಾಗಿದೆ ಎಂದು ಅವನು ಯೋಚಿಸಿದ. ಎತ್ತನ್ನು ನೋಡಿದ, ಬಂಡಿಗೆ ಹಂಡಿ ಪರೀಕ್ಷೆಸಿದ, ಕೂದಲು ಸುಳಿಗಳನ್ನು ಪರೀಕ್ಷೆ ಮಾಡಿಸಿದ. ಒಳಕ ಬೆಲೆ ಗೂತ್ತುಮಾಡಿ ಅದನ್ನು ತಂದು ಬಾಗಿಲಲ್ಲಿ ಕಟ್ಟಿಕೊಂಡ. ಬೆಲೆಯನ್ನು ಒಂದು ತಿಂಗಳಲ್ಲಿ ಸಲ್ಲಿಸಬೇಕೆಂದು ಒಪ್ಪಂದವಾಯಿತು. ಚೌಧರಿಗೆ ಆಗತ್ತನೇ ಇತ್ತು, ಹಾನಿಯನ್ನು ಲೆಕ್ಕಿಸಲ್ಲಿ.

ಹೊಸ ಎತ್ತು ಬಂದದ್ದೇ ತಡ, ಸಮರ್ಪುವ ಸಾಹು ಆದನ್ನು ತೇವೆಗೊಡನೆ ದುಡಿಸಲಾರಂಭಿಸಿದ. ದಿನದಲ್ಲಿ ಮೂರು ಮೂರು, ನಾಲ್ಕು ನಾಲ್ಕು ಸಾರ್ಥಕ ಮಾಡತೋಡಿಗಿದ. ಹೊಟ್ಟು ಮೇವಿನ ಕಾಳಜಿಯಿಲ್ಲ, ನೀರಿನ ಚಿಂತೆಯಿಲ್ಲ; ಕೇವಲ ಹೂಡುಪ್ರದೇಹ ಹೂಡುಪ್ರದು. ಹೇಳಿಗೆ ಹೋಗುವುದು, ಅಲ್ಲಿ ಪ್ರಾಲ್ಪ ಹೊತ್ತು ಆದರ ಮುಂದೆ ಒಣ ಹೊಟ್ಟು ಒಂದು ಹಿಡಿ ಚೆಲ್ಲಿಬಿಡುಪ್ರದು. ಸಾಹ, ಮೂಕಪೂರ್ಣಿಯ ದಣಿವು ಇನ್ನೂ ಆರಿರುತ್ತಿತ್ತೋ ಇಲ್ಲವೋ, ಮತ್ತು ಸೋಗ ಹೇರುವುದೇ. ಅಲಗು ಚೌಧರಿಯ ಮನೆಯಲ್ಲಿರುವಾಗಲೋ ಸುಖದ ಕೊಳ್ಳಲು ಉನ್ನತಿತ್ತು. ಬೈಲರಾಮನನ್ನು ಮೂರು ತಿಂಗಳಿಗೆ ಆರು ತಿಂಗಳಿಗೆ ಒಂದು ಹೊಡುತ್ತಿದ್ದರು. ಆಗ ಒಳ್ಳೇ ಕುಣಿಯುತ್ತ ಕುದುರುತ್ತ ಎಷ್ಟೋ ಹರಡಾರಿ ಓಡುತ್ತಿತ್ತು. ಅಲ್ಲಿದ್ದಾಗ ಬೈಲರಾಮನಿಗೆ ಸ್ವಚ್ಛ ವಾದ ನೀರು, ತಳಿಸಿದ ತೋಗಲೆ ಬೇಕೆ, ಹೊಟ್ಟನ ಜೊತೆಯಲ್ಲಿ ಹಿಂಡಿ, ಮತ್ತಿಷ್ಟೇ ಅಲ್ಲ, ಆವಾಗೀವಾಗ ತುಪ್ಪದ ಸವಿಯೂ ದೊರೆಯುತ್ತಿತ್ತು. ಬೆಳಗ್ಗೆ ಸಂಜೆಗೆ ಒಬ್ಬ ಆಳು ಮೈ ತೋಳಿಯುತ್ತಿದ್ದ, ತಿಕ್ಕುತ್ತಿದ್ದ, ಒರನುತ್ತಿದ್ದ. ಆ ಸುಖ ಜೈನಿ ಎಲ್ಲಿ, ಇಷ್ಟತ್ತನಾಲ್ಪು ತಾಸಿನ ಈ ಬರಿ ದುಡಿತ ಎಲ್ಲಿ! ತಿಂಗಳು ತುಂಬುಪ್ರದರೋಳಿಗೆ ಸೋರಿಗ ತಾರಣಗಿಟ್ಟಿತು. ಗಾಡಿಯ ಸೋಗವನ್ನು ಕಂಡೊಡನೆ ಆದರ ಮೈ ನೆತ್ತರೇ ಇಂಗಿಹೋಗುತ್ತಿತ್ತು. ಒಂದೊಂದು ಹೆಚ್ಚು ಸಾಗುವುದೂ ದುಸ್ತರವಾಗುತ್ತಿತ್ತು. ಹೊಕ್ಕೆ ತೆರೆದಿದ್ದವು. ಆದರೆ ಅದು ಗಟ್ಟಿ ಪ್ರಾಣಿ, ಹೊಡಿತಗಳ ಎಗ್ಗಿರಲಿಲ್ಲ.

ಒಂದು ದಿನ ನಾಲ್ಕನೆಯ ಸಾರಿಗೆಯಲ್ಲಿ ಸಾಹುಜಿ ಎರಡುಪಟ್ಟು ಭಾರ ಹೇರಿದ. ಎತ್ತು ಇಡೀ ದಿನ ದುಡಿದು ದಣಿದಿತ್ತು. ಕಾಲೇಳದಾಗಿದ್ದವು. ಸಾಹುಜಿ ಬಾರುಕೊಲಿಂದ ಕಟ್ಟಿಯತೋಡಿಗಿದ. ಸರಿ, ಇನ್ನೇನು, ಎತ್ತು ಜೀವದಾಸೆ ಬಿಟ್ಟು ಓಡತೋಡಿತು. ಸ್ವಲ್ಪ ದಾರಿ ಓಡಿತು. ಸ್ವಲ್ಪ ದಣಿವಾರಿಸಿಕೊಳ್ಳಬೇಕೆಂದು ಆದಕ್ಕೆ ಆಶಿ. ಆದರೆ ಸಾಹುಜಿಗೆ ಬೇಗ ಉರುಸೇರುವ ಆತುರ. ಸರಿ, ಆತ್ಯಂತ ನಿರ್ದಯತನದಿಂದ ನಾಲ್ಕುರು ಏಟು ಬಿಗಿದ. ಎತ್ತು ಮತ್ತೊಮ್ಮೆ ಕಿತ್ತೋಡಿತು; ಆದರೆ ಈ ಸಲ ಆದರ ಶಕ್ತಿ ಉತ್ತರವಿತ್ತಿತು. ಆದು ಭಾವಿಗೆ ಬಿದ್ದು ಬಿಟ್ಟಿತು; ತಿರುಗಿ ಏಳಿದ ಕಾಗೆ

ಬಿದ್ದಿತು. ಸಾಹುಜಿ ಬಹೆಳವಾಗಿ ಹೊಡೆದ, ಬಾಲ ತಿರುವಿದ, ಎಳೆದ, ಕಣ್ಣಗಳಲ್ಲಿ ಕೊಲ್ಲು ಚುಚ್ಚಿದ. ಆದರೆ ಸತ್ತುದು ಏನು ಮಾಡಿದರೆ ಎದ್ದಿತು? ಆಗ ಸಾಹುಜಿಗೆ ಏನೋಽ ಸಂದೇಹಪುಂಟಾಯಿತು. ಎತ್ತನ್ನು ಲಕ್ಷ್ಯಗೊಟ್ಟು ನೋಡಿದ. ಕೊರಳು ಹರಿದು ಬಿಟ್ಟು. ಇನ್ನು ಗಾಡಿ ಮನೆ ಸೇರುವ ಬಗೆ ಏನೆಂದು ಚಿಂತಿಸತ್ತೊಡಗಿದ ಬಹೆಳ ಕೂಗಿಕೊಂಡ ಒದರು ಕೊಂಡ. ಆದರೆ, ಹೆಚ್ಚಿಯ ದಾರಿಗಳೆಂದರೆ ಮಕ್ಕಳ ಕಣ್ಣಗಳ ಹಾಗೆ,— ಸಂಚೆಯಾಗುತ್ತಲೇ ಮುಚ್ಚಿಕೊಳ್ಳುತ್ತವೆ. ಯಾರೂ ಕಣ್ಣಿಗೆ ಬೀಳಲಿಲ್ಲ. ಹತ್ತಿರದಲ್ಲಿ ಯಾವ ಹೆಚ್ಚಿಯೂ ಇರಲಿಲ್ಲ. ಅವನು ಸಿಟ್ಟಿಗೆದ್ದು ಸತ್ತ ಎತ್ತಿಗೆ ಮತ್ತಿರಮು ಏಟು ಕೊಟ್ಟು, ಬಯ್ದು. ‘ಹಾಳಾದ ಎತ್ತು, ಸಾಯಂವ ದಿದ್ದರೆ ಉರಿಗೆ ಹೊಗಿ ಸತ್ತಿದ್ದರೆ! ನಡು ದಾರಿಯೊಳಗೇ ಸಾಯಬೇಕೇನು? ಇನ್ನು ಗಾಡಿ ಎಳೆಯುವವರು ಯಾರು?’ ಇತ್ತಾದಿ ಉರಿದುಬಿದ್ದ ಎತ್ತಿನ ಮೇಲೆ. ಎಷ್ಟೋ ಜೀಲ ಜೆಲ್ಲ, ಎಷ್ಟೋ ಪೀವಾಯಿ ತೆಪ್ಪ ಮಾರಿದ್ದ ಎರಡು ಎರಡೂವರೆ ನೂರು ರೂಪಾಯಿ ಟೊಂಕದಲ್ಲಿ ಕಟ್ಟಿಕೊಂಡಿದ್ದ ಆಲ್ಲದೆ, ಗಾಡಿಯಲ್ಲಿ ಎಷ್ಟೋ ಖಸ್ಸಿನ ಜೀಲಗಳಿದ್ದವು. ಬಿಟ್ಟು ಹೊಗಿ ಬೇರೆ ಎತ್ತು ತರಲು ಮಾರ್ಗವಿಟ್ಟು. ಸಾಹುಜಿ ಸಿರುಪಾಯನಾಗಿ ಗಾಡಿ ಯಲ್ಲಿಯೆ ಮಲಗಿಕೊಂಡ. ಅಲ್ಲಿಯೆ ಜಾಗರಣಿಯಿಂದ ರಾತ್ರಿಯನ್ನು ಕಳೆಯಲು ನಿರ್ಧರಿಸಿದ. ಡಿಲಿಮೆ ಸೇದಿದ, ಹಾಡಿದ, ಮತ್ತು ಹುಕ್ಕಾ ಸೇದಿದ. ಹೀಗೆಯೆ ಅಧರಾತ್ರಿಯವರೆಗೂ ಸಿದ್ದಿಯನ್ನು ಮೊಡಿದೊಡಿಸುತ್ತಿದ್ದು. ತನ್ನ ವ.ನದಳಿಂತೂ ತಃನ ವಚ್ಚ ರವಾಗಿಯೇ ಇದ್ದ ಆದೆ ಕಾಲು ಸೂರ್ಯಾದುದರಿಂದ ನಿದ್ದೆ ಹರಿಯಿತು. ಟೊಂಕದಲ್ಲಿ ಕೈಯಿಟ್ಟು ಕೊಂಡು ಸೋಡಿದ. ಹಮ್ಮಿಣಿ ವ.ಟಮಾಯ! ಗಾಬರಿಯಾಗ ಅವನು ಅತ್ತಿತ್ತ ನೋಡಿದ; ಕೆಲವು ಎಣ್ಣೆ ಡಬ್ಬಿಗಳೂ ಅದ್ವರ್ಶ್ಯ! ದುಃಖಿದಿಂದ ಪಾವ! ತಲೆ ಜಚ್ಚಿ ಕೊಂಡ. ಹಾಗೆಯೆ ಉರಿಗೆ ಹಿಂತಿರುಗಿದ ಅಳುತ್ತ ಹಣಿ ಬಡಿದುಕೊಳ್ಳುತ್ತ ನೆನುಕಿನಲ್ಲಿ ಮನೆ ಸೇರಿದ. ಅವನ ಹೆಂಡತಿ ಈ ಕೆಟ್ಟಿ ಸಮಾಚಾರವನ್ನು ಕೇಳಿ ಮೊದಲು ಅತ್ತಳು; ಬಳಿಕ ಶಲಗು ಚೌಧರಿ ಯನ್ನು ಶರಿಸತ್ತೊಡಗಿದಳು—ಎಂಥಾ ದುರ್ಘಟಣದ ಎತ್ತು ಕೊಟ್ಟನೋ ನೀಜ, ಇಡೀ ಜನ್ಮದ ಗಳಕ್ಕೆಯಲ್ಲಾ ಕಳವಾಗಿಡೋಯ್ಯು!

ಈ ಫಟನೆ ಸದೆಡು ಕೆಲ ತಿಂಗಳು ಗತಿಗಿಡವು. ಅಲಗು ಚೌಧರಿ ತನ್ನ ಎತ್ತಿನ ಬೆಲೆಯನ್ನು ಕೇಳಿದೊಡಾಗಲೀಲ್ಲ, ಸಾಕು ಮತ್ತು ಆವನ ಹೆಂಡತಿ ಇಬ್ಬರೂ ಹುಚ್ಚು ನಾಯಿಗಳಂತೆ ಆಡುತ್ತಿದ್ದರು. ಲಂಡಭಂಡಪಾಗಿ ಬೊಗಳುತ್ತಿದ್ದರು—“ಭಲೆ, ಇಲ್ಲಿ ಇಡೀ ಜನ್ಮದ ಉತ್ತನ್ನವೆಲ್ಲಾ ಕಳೆದು ಕೊಂಡು ಕುಳಿತಿದ್ದೇವೆ, ನಮ್ಮ ಸತ್ಯ ನಾಶವಾಗಿದೆ. ಇವನಿಗೆ ಹತ್ತಿದೆ ಹೆಣಿದ್ದು. ಸಾಯಂವ ಎತ್ತು ಕೊಟ್ಟು ಬೆಲೆ ಬೇಡಲಿಕ್ಕೆ ಬಂದಿದ್ದಾನೆ! ಕಣ್ಣಿಳಿ ಇಗೆ ಮಳ್ಳು ಬೆಳ್ಳದೆ, ಸರ್ವನಾಶೀ ಎತ್ತನ್ನು ಕೊರಳಿಗೆ ಕಟ್ಟಿದೆ, ನಮ್ಮನ್ನು ಶುದ್ಧ ವಾರು ರೆಂದು ತಿಳಿದಿದ್ದೇವೋ? ನಾವು ವ್ಯಾಪಾರೀ ಮಕ್ಕಳಿದ್ದೇವೆ; ಇಂಥ ಮತ್ತು ರು ಮತ್ತೆಲ್ಲಿಯಾದರೂ ಇದ್ದಾರು. ಮೊದಲು ಹೋಗಿ ಯಾವುದಾದರೂ ಹೇಂಡದೊಳಗೆ ಮುಖ ತೊಳೆದುಕೊಂಡು ಬಾ, ಅಮೇಲೆ ತೆಗೆದುಕೊಂಡಿ ಬೆಲೆ ಮನಸಿಗೆ ಬಾರದಿದ್ದರೆ, ಬೇಕಾದರೆ ನಮ್ಮ ಎತ್ತು ಬಿಟ್ಟು ಕೊಂಡು ಹೋಗು. ಒಂದು ತಿಂಗಳಿಗೆ ಬದಲು ಎರಡು ತಿಂಗಳು ಹೂಡಿಕೊ. ಮತ್ತೀನು ಬೇಕು ? ”

ಚೌಧರಿಗೆ ಕೇಡು ಬಗೆಯವರ ಸಂಖ್ಯೆಯೂ ಸಣ್ಣದಿರಲಿಲ್ಲ. ಇಂತಹ ಪ್ರಸಂಗಗಳಲ್ಲಿ ಆವರೂ ಒಂದುಗೂಡುತ್ತಿದ್ದರು. ಸಾಕುಜಿಯ ಮಾತಿಗೆ ಪ್ರಸ್ತುತಿ ಕೊಡುತ್ತಿದ್ದರು. ಆದರೆ ಒಂದುವರೆ ನೂರು ರಜಪಾಯಿಗಳ ನೇಲೀ ಸೀರು ಬಿಡುವುದು ಆಪ್ತ ಸಹಜವಾದ ಮಾತ್ರಲ್ಲ ಒಮ್ಮೆ ಆವನ ತಲೆಯ್ತು ಕಾಯಿತು. ಸಾಹುಜಿ ಹುಬ್ಬನಾಗಿ ಬಡಿಗೆಷುನ್ನು ತರಲು ಮನೆ ಯೋಳಗೆ ಹೋದ. ಆಗ ಆವನ ಹೆಂಡತಿ ಕಣಕ್ಕಿಳಿದ್ದು ಮಾತಿಗೆ ಮಾತು ಬೆಳೆಯುತ್ತ ಕೈಗೆ ಕೈ ಹತ್ತು ನವರೆಗೂ ಬಂದಿತು ಕದನ. ಆವಳು ಮನೆ ಯೋಳಗೆ ಹೊಕ್ಕುಕೊಂಡು ಕದ ಮುಚ್ಚಿದಳು. ಗಲಭಿಯನ್ನು ಕೇಳಿ ಉರಿನ ದೊಡ್ಡ ಜನಗಳು ಬಂದು ನೇರೆದರು. ಆವರು ಇಬ್ಬರನ್ನೂ ಸಮಾಧಾನ ಪಡಿಸಿದರು. ಸಾಹುವಿಗೆ ಭರವಸೆ ಕೊಟ್ಟು ಮನೆಯಿಂದ ಹೊರಗೆ ತಂದರು. ಈ ರೀತಿ ಮಾಡುವುದು ತರವಲ್ಲ. ಉವಯೋಗವೂ ಇಲ್ಲ. ಪಂಚಾಯತಿ ಮಾಡಿಕೊಳ್ಳಿರಿ. ಅಲ್ಲಿ ಆಗುವ ತೀವ್ರಾನದಂತೆ ಮಾಡಿರಿ, ಎಂದು ಸಲಹೆ ಇತ್ತರು. ಸಾಹುಜಿ ಒಪ್ಪಿಕೊಂಡ; ಚೌಧರಿಯೂ ಸಮ್ಮತಿ ಕೊಟ್ಟು.

೨

ಪಂಚಾಯತಿಯ ಸಿದ್ಧತೆ ನಡೆಯಿತು. ಇಬ್ಬರೂ ತಮ್ಮ ತಮ್ಮ ಪಕ್ಷವನ್ನು ರಚಿಸಿಕೊಳ್ಳಲು ಆರಂಭಿಸಿದರು. ಮೂರು ದಿನಗಳ ತರುವಾಯ ಆದೇ ಮರದ ಅಡಿಯಲ್ಲಿ ಪಂಚಾಯತಿ ಕೂಡಿತು. ಆದೇ ಸಂಜೀಯ ಹೊತ್ತು. ಹೊಲಗಳಲ್ಲಿ ಕಾಗಿಗಳ ಪಂಚಾಯತಿ ನಡೆದಿತ್ತು. ವಾದಗ್ರಸ್ತ ವಿಷಯ ವೆಂದರೆ, ನೆಲಗಡಲೆಕಾಯಿಗಳ ಮೇಲೆ ಅಧಿಕಾರ ಇರುವುದೋ, ಇಲ್ಲವೋ ಎಂಬುದು; ಈ ಪ್ರಶ್ನೆಯ ಇತ್ಯಾರ್ಥವಾಗುವವರಿಗೂ ಕಾನಲುಗಾರನ ಕೂಗಾಟದ ಬಗ್ಗೆ ತಮ್ಮ ಅಸಂತೋಷವನ್ನು ವ್ಯಕ್ತಗೊಳಿಸುವುದು ಆವಶ್ಯಕ ನೆಂದು ಅವು ತಿಳಿದಿದ್ದವು. ಮರದ ರೆಂಬೆಗಳಲ್ಲಿ ಸಭೆ ಸೇರಿದ ಶುಕ ಮಂಡಲ ಯಲ್ಲಿ, ತಮ್ಮನ್ನು ಸಂಕೋಚಿಲ್ಲದವರೆಂದು ಹೇಳುವುದಕ್ಕೆ ಮನುಷ್ಯರಿಗೆ ಏನು ಅಧಿಕಾರವಿದೆ? ತಾವೇ ಸ್ವಯಂ ಮಿತ್ರರನ್ನು ಮೋಸಗೊಳಿಸಲಿಕ್ಕಾಗಿ ಸಂಕೋಚಿಸಬಹುದಿಲ್ಲ, ಎಂಬ ಪ್ರಶ್ನೆ ಎದ್ದಿತ್ತು.

ಪಂಚಾಯತಿ ಸೇರಿದ ಮೇಲೆ ರಾಮಧನ ಮಿಶ್ರನು “ಇನ್ನು ವಿಲಂಬ ವೇಕೆ? ಪಂಚರ ಆಯಿಕೆ ಆಗಲಿ. ಹೇಳಿರಿ ಚೌಧರಿ, ಯಾರು ಯಾರನ್ನು ಸೂಚಿಸುವಿರಿ?” ಎಂದು ಪ್ರಾರಂಭಿಸಿದ.

“ಸಮರ್ಪುತ್ತಾ ಸಾಹುವೇ ಆಯ್ದುಕೊಳ್ಳಲಿ.” ದೀನಭಾವದಿಂದ ಅಲಗು ಉತ್ತರವಿತ್ತ.

ಸಮರ್ಪುತ್ತಾ ಎದ್ದನಿಂತು ಖಡೆಬಿಡನೆ ಹೇಳಿದ: “ನನ್ನ ಪರವಾಗಿ ಜಮ್ಮನ ಶೀಖಿರು.”

ಜಮ್ಮನನ ಹೇಸರನ್ನು ಕೇಳಿದೊಡನೆ ಅಲಗು ಚೌಧರಿಯ ಎದೆಯಲ್ಲಿ ಡವಡವಿಕೆ ಆರಂಭವಾಯಿತು. ರಾಮಧನ ಅಲಗುವಿನ ಮಿತ್ರ. ಅವನು ವರ್ಮವನ್ನು ಅರಿತುಕೊಂಡು, “ಏಕೆ ಚೌಧರಿ, ನಿಮ್ಮ ಅಕ್ಷೇಪಣಿ ಇಲ್ಲ ವಷ್ಟೆ? ” ಎಂದು ಕೇಳಿದ.

“ಇಲ್ಲ, ನನ್ನದೇಕೆ ಆಕ್ಷೇಪಣಿ? ” ಸಿರಾಶನಾಗಿ ಚೌಧರಿ ನುಡಿದ.

* * * * *

ನಮ್ಮ ಹೊಣಿಗಾರಿಕೆಯ ಆರಿವು ವಿಶೇಷತಃ ನಮ್ಮ ಸಂಕುಚಿತ ವ್ಯವಹಾರಗಳನ್ನು ಸುಧಾರಿಸುವುದು. ನಾವು ದಾರಿ ತಪ್ಪಿ ಅಲೀಯುತ್ತಿರುವಾಗಿ ಈ ಜ್ಞಾನವೇ ನಮ್ಮ ವಿಶ್ವಸನೀಯ ಮಾರ್ಗದರ್ಶಕವಾಗುತ್ತದೆ.

ಪತ್ರಿಕಾ ಸಂಪಾದಕರು ತಮ್ಮ ಶಾಂತಿ ಕುಟೀರವಲ್ಲಿ ಕುಳತು, ಎಷ್ಟು ಧಾರ್ಮಿಕದಿಂದ ಎಷ್ಟು ಸ್ವಾತಂತ್ರ್ಯದಿಂದ ತಮ್ಮ ಪ್ರಬಲವಾದ ಲೆಕ್ಕಣಿಕೆಯಿಂದ ಮಂತ್ರಿ ಮಂಡಲದ ಮೇಲೆ ದಾಳಿ ಮಾಡುತ್ತಾರೆ. ಆದರೆ, ಅವರೇ ಮಂತ್ರಿ ಮಂಡಲದಲ್ಲಿ ಸಮಾವಿಷ್ಟರಾಗುವ ಸಮಯವೂ ಬರುವುದುಟ್ಟು. ಮಂಡಲದ ಭವನದಲ್ಲಿ ಕಾಲು ಹಾಕಿದಾಕ್ಷಣೆ ಆವರ ಲೆಕ್ಕಣಿಕೆ ಎಷ್ಟು ಮುರ್ಮಿಜ್ಞ, ಎಷ್ಟು ವಿಚಾರಶೀಲ, ನಾಯಕರಾಯಣವಾಗುತ್ತದೆ! ಇದಕ್ಕೆಲ್ಲ ಕಾರಣ ಉತ್ತರದಾಯಿತ್ವದ ಜ್ಞಾನ. ನವಯುವಕರು ಯುವಾಸ್ತು ಯಲ್ಲಿ ಅದೆಷ್ಟು ಉದ್ದಂಡರಾಗಿರುತ್ತಾರೆ! ಆವರಿಗಾಗಿ ತಂದೆ ತಾಯಿಗಳು ಎಷ್ಟು ಚಿಂತಿಸುತ್ತಾರೆ! ಆವರ ಆವನನ್ನು ಕುಲಕಲಂಕನೆನ್ನುತ್ತಾರೆ. ಆದರೆ, ಸ್ವಲ್ಪ ಸಮಯದಲ್ಲಿಯು, ಸಂಸಾರದ ಭಾರ ತಲೆಯ ಮೇಲೆ ಬೀಳುತ್ತಲೇ, ಅಸ್ತವ್ಯಸ್ತ ಮನಸಿನ ಆ ಉನ್ನತ್ತ ಯುವಕನು ಅದೆಷ್ಟು ಧ್ಯೇಯ ಶೀಲನಾಗುತ್ತಾನೆ, ಹೀಗೆ ಶಾಂತಚಿತ್ತನಾಗುತ್ತಾನೆ; ಇದು ಕೂಡ ಉತ್ತರದಾಯಿತ್ವದ ಜ್ಞಾನದ ಫಲ.

ಜುಮ್ಮನ ಶೀಖನ ಮನಸಿನಲ್ಲಿ ಕೂಡ, ಸರಪಂಚನ ಉಚ್ಚಸಾನವನ್ನು ವಹಿಸಿಕೊಂಡೂದನೆ, ತನ್ನ ಹೊಣಿಗಾರಿಕೆಯ ಆರಿವು ಉಂಟಾಯಿತು. ನಾನು ಈಗ ನಾಯ ಮತ್ತು ಧರ್ಮದ ಸರ್ವೋಚ್ಛೇದ ಆಸನದ ಮೇಲೆ ಕುಳತ್ತಿದ್ದೇನೆ; ಈ ಸಮಯದಲ್ಲಿ ನನ್ನ ಬಾಯಿಂದ ಹೊಡುವ ಯಾವ ಮಾತ್ರಾದೇವಾಣಿಗೆ ಸದ್ಗುರುವಾಗಿರುವುದು; ಈ ದೇವವಾಣಿಯಲ್ಲಿ ನನ್ನ ಮನೋವಿಕಾರಗಳ ಸಮಾವೇಶ ಎಂದಿಗೂ ಆಗಕೂಡದು; ನಾನು ಸತ್ಯದಿಂದ ಕೂದಲೇಯಷ್ಟು ಕದಲುವುದು ಉಚಿತವಲ್ಲ; ಇತ್ಯಾದಿ ಯೋಚನೆಗಳು ಅವನಲ್ಲಿ ಮೂಡಿದವು.

ಪಂಚರು ಎರಡೂ ಪಕ್ಕಗಳೊಡನೆ ಪ್ರಶ್ನೆ-ಪ್ರತಿಪ್ರಶ್ನೆಗಳನ್ನು ಆರಂಭಿಸಿದರು. ಎರಡು ಕಡೆಯವರೂ ಬಹು ಹೊತ್ತಿನವರಿಗೆ ತಮ್ಮ ತಮ್ಮ ಪಕ್ಕದ

ಸಮಧಿನೆ ಮಾಡಿದರು. ಸಮರ್ಪುತ್ತಾ ಎತ್ತಿನ ಬೆಲೀ ಕೊಡಬೇಕೆಂಬ ವಿವಯ ದಲ್ಲಿ ಎಳ್ಳಿರೂ ಒಮ್ಮೆತ್ತೆತ್ತು. ಇಬ್ಬರು ಮಹಾಶಯರು ಮಾತ್ರ ಎತ್ತು ಸತ್ತು ಸಮರ್ಪುತ್ತಾಗೆ ನಷ್ಟವಾಗಿರುವುದರಿಂದ ಅವನಿಗೆ ರಿಯಾಯಿತಿ ದೋರಿಯ ಬೇಕೆಂದು ಹೇಳುವವರಾಗಿದ್ದರು. ಇದಕ್ಕೆ ವಿರುದ್ಧವಾಗಿ ಬೇರೆ ಇಬ್ಬರು ಸದಸ್ಯರು, ಎತ್ತಿನ ಬೆಲೀಯ. ಹೊರತಾಗಿ ಸಮರ್ಪುತ್ತಾಗೆ ದಂಡನಾತ್ಮಕ ವಿಧಿಸಬೇಕೆನ್ನುತ್ತಿದ್ದರು; ಎಂದರೆ ಇನ್ನು ಮುಂದೆ ಯಾವನೂ ದನಗಳನ್ನು ಹೀಗೆ ನಿರ್ದಯವಾಗಿ ದುಡಿಸಿಕೊಳ್ಳಬೇಕಾಗಲಿ ಎಂಬುದು ಅವರ ಅಭಿಪ್ರಾಯ. ಕೊನೆಗೆ ಜುಮ್ಮನ ಶೇಖ ತೀರ್ಪು ಹೇಳಿದ :

“ಅಲಗು ಚೌಧರಿಯವರೇ ಮತ್ತು ಸಮರ್ಪುತ್ತಾ ಸಾಹುತ್ಯವರೇ, ನಿಮ್ಮ ವ್ಯಾಜ್ಯದ ಬಗ್ಗೆ ಪಂಚರು ಪೂರ್ಣ ವಿಚಾರ ಮಾಡಿದ್ದಾರೆ. ಸಮರ್ಪುತ್ತಾ ಅವರು ಎತ್ತಿನ ಬೆಲೀ ಪೂರ್ಣವಾಗಿ ಕೊಡುವುದು ಉಚಿತ ಅವರು ಕೊಂಡಾಗ ಎತ್ತಿಗೆ ಯಾವ ಬೇನೆ ಬೇಸರಿಕೆ ಇರಲಿಲ್ಲ. ಆದೇ ಅವರು ಬೆಲೀ ಕೊಟ್ಟು ಬಿಟ್ಟಿದ್ದರೆ ಸಮರ್ಪುತ್ತಾ ಅವರು ಅದನ್ನು ತಿರುಗಿ ಪಡೆಯುವ ಆಗ್ರಹ ಹಿಡಿಯು-ನಂತರಿಯೇ ಇದ್ದಿಲ್ಲ. ಎತ್ತು ಸತ್ತದ್ದು, ಹೆಚ್ಚು ಕರಿನತನದಿಂದ ದುಡಿಸಿ ಕೊಂಡದ್ದುಕ್ಕಾಗಿ, ಮತ್ತು ಅದಕ್ಕೆ ಹೊಟ್ಟು ಮೇವಿನ ಸರಿಯಾದ ಏಪಾಡು ಮಾಡಿದ್ದುದಕ್ಕಾಗಿ. ”

ರಾಮಾರ್ಥನ ಮಿಶ್ರ : “ಸಮರ್ಪುತ್ತಾ ಎತ್ತನ್ನು ತಿಳಿದು ತಿಳಿದೂ ಕೊಂಡಿದ್ದಾರೆ; ಅದಕ್ಕಾಗಿ ಅವರಿಂದ ದಂಡ ತೆಗಿದುಕೊಳ್ಳಬೇಕು. ”

ಜುಮ್ಮನ : “ಇದು ಬೇರೆ ಪ್ರಶ್ನೆ. ಇದರ ಸಂಬಂಧ ನಮಗಿಲ್ಲ. ”

ರುಗಡು ಸಾಹು : “ಸಮರ್ಪುತ್ತಾವಿಗೆ ಏನಾದರೂ ರಿಯಾಯಿತಿ ದೋರಿಯಬೇಕು. ”

ಜುಮ್ಮನ : “ಇದು ಆಗಲು ಚೌಧರಿಯವರ ಇಜ್ಞೆಗೆ ಸೇರಿದ ವಿವಯ. ಅವರು ರಿಯಾಯಿತಿ ತೋರಿಸಿದರೆ ಅದು ಅವರ ದೊಡ್ಡ ಮನಸ್ಸು. ”

ಅಲಗು ಚೌಧರಿಗೆ ಆನಂದ ತಡೆಯಲಿಲ್ಲ. ಎದ್ದು ನೀತು ಘೋಷಿಸಿದ :

“ ಪಂಚ ಪರಮೇಶ್ವರರಿಗೆ ಜಯವಾಗಲಿ ! ”

ಕೂಡಲೇ ನಾಲ್ಕು ಕಡೆಗಳಿಂದ ಪ್ರತಿಧ್ವನಿ ಹೊರಟು : “ ಪಂಚ ಪರಮೇಶ್ವರರಿಗೆ ಜಯವಾಗಲಿ ! ”

ಪ್ರತಿಯೊಬ್ಬನೂ ಜುಮ್ಮನನ ನೀತಿಯನ್ನು ಕೂಂಡಾಡುವವನೇ . - ಇದಕ್ಕೆ ಅನ್ನತ್ವಾರೆ ನ್ಯಾಯ ! ಇದು ನರಮನಸ್ಯನ ಕೆಲಸವಲ್ಲ ; ಪಂಚರಲ್ಲಿ ಪರಮೇಶ್ವರ ಇರುತ್ತಾನೆ, ಅವನ ಮಹಿಮೆಯೇ ಇದು. ಪಂಚರ ಎದುರಿನಲ್ಲಿ ಅಸತ್ಯವನ್ನು ಸತ್ಯವೇಂದು ಹೇಳಲು ಯಾರಿಂದಾದೀತು ? ”

ಕೆಲಹೊತ್ತಿನ ಬಳಿಕ ಜುಮ್ಮನ ಅಲಗುವಿನ ಬಳಿ ಹೊಗಿ ಅವನನ್ನು ಬಿಗಿದಪ್ಪಿಕೊಂಡನು. “ ಬಂಧೂ, ನೀನು ನನ್ನ ಪ್ರಕರಣದ ಪಂಚಾಯಿತಿ ಮಾಡಿದ ದಿನದಿಂದಲೂ ನಾನು ನಿನ್ನ ವ್ಯಾಳಫಾತಕ ಶತ್ರುವೇ ಆಗಿದ್ದೆ. ಆದರೆ ಈ ದಿನ ಅರಿವಾಯಿತು- ಪಂಚಪದದಲ್ಲಿ ಕುಳಿತಾಗ ಯಾರೂ ಯಾರ ಮಿಶ್ರರಲ್ಲ, ಶತ್ರುಗಳಲ್ಲ. ನ್ಯಾಯದ ಹೊರತು ಅವನಿಗೆ ಬೇರೆ ಯಾವುದೂ ತೋಚುವುದಿಲ್ಲ ಪಂಚರ ನಾಲಗೆಯಿಂದ ದೇವರು ಮಾತ್ರ. ನಾಡುತ್ತಾನೆಂದು ನನಗಿಂದ ಮನವರಿಕೆಯಾಯಿತು.”

ಅಲಗು ಅತ್ಯಂಚಿಟ್ಟ. ಆ ನೀರಿನಿಂದ ಇಬ್ಬರ ಮನಸಿನ ಹೊಲಷೂ ತೈಳಿಂದುಹೊಯಿತು. ಬಾಣಿದ್ದ ಗೆಳೆತನದ ಬಳ್ಳಿ ಮತ್ತೆ ಚಿಗುರಿತು.

ಒಂದೂಕಾಲು ಸೇರು ಗೋಡಿ



ಶಂಕರ ಒಜ್ಞ ಹಳ್ಳಿಯ ಒಕ್ಕೆಲಿಗ. ತೀರ ಸರಳ ಸಾಧು ಮನುಷ್ಯ. ತನ್ನ ಕೆಲಸವಾಯಿತು ತಾನಾಯಿತು; ಇನ್ನೊಬ್ಬರ ಯಾವ ತಂಟಿಗೂ ಹೋಗುವವನಲ್ಲ. ಒಳಗೊಂದು ಹೊರಗೊಂದು ಎಂಬುದೇ ಗೋತ್ತಿಲ್ಲ. ಭೇಲ ಪ್ರಪಂಚದ ಗಾಳಿಯೂ ಅವನಿಗ ತಾಗಿಲ್ಲ. ವೇಣೈ ವಂಚನೆ ಎಂಬುದನ್ನು ಕೋಳಲೇ ಬೇಡಿ. ಉಂಟ ಸಿಕ್ಕಿತ್ತು ಉಂಡ ಇಲ್ಲದಿದ್ದರೆ ಜುರಮುರಿಯ ಮೇಲೆ ದಿನ ಕಳೆದ, ಅದೂ ದೊರೆಯಲ್ಲಿ ಎಂದರೆ ಒಂದು ಲೋಟ ನೀರು ಕುಡಿದು ರಾಮ ರಾಮ ಎಂದು ಮಲಗಿದ. ಅದರೆ ಯಾಂದರೂ ಅತಿಥಿ ಮನೆಗೆ ಬಂದರೆ, ಅವನು ಈ ನಿವೃತ್ತಿನಾಗ್ರಹನನ್ನು ಬಿಡಬೇಕಾಗುತ್ತಿತ್ತು. ವಿಶೇಷವಾಗಿ, ಸಾಧು ಸತ್ಯರೂಪರು ಬಂದಾಗ ಈನಿವಾಯ್ವಾಗಿ ಸಾಂಸಾರಿಕ ಶಿಷ್ಟಾಚಾರಕ್ಕೆ ಶರ್ತಾ ಹೋಗಬೇಕಾಗುತ್ತಿತ್ತು. ತಾನು ಉಪವಾಸ ಬಿದ್ದು ಕೊಳ್ಳುಬಹುದು. ಸಾಧುಗಳನ್ನು ಹೇಗೆ ಉಪವಾಸ ಮಲಗಿಸುತ್ತಾನೆ-ಭಗ ವಂತನ ಭಕ್ತರವರು!

ಒಂದು ದಿನ ಒಟ್ಟು ಮಹಾತ್ಮೆ ಬಂದು ಅವನ ಮನೆಯಲ್ಲಿ ಧ್ವಂಸಣಾರಿದ. ಶೈಜಸ್ವಿ ಮುಖತ್ವ, ಕೊರಳಲ್ಲಿ ಪೀಠಾಂಬರ, ತಲೆಯ ಮೇಲೆ ಜಡೆ, ಕೃಯೋಳಗೆ ಹಿತ್ತಾಳೆಯ ಕಮಂಡಲು, ಕಾಲಲ್ಲಿ ಕಡಾವಿಗೆ, ಕಣ್ಣಿಗೆ ಕನ್ನಡಕ; ಸಂಸ್ಕಾರ ವೇಷ-ದೊಡ್ಡ ಶ್ರೀಮಂತರ ಪ್ರಾಸಾದಗಳಲ್ಲಿ ತಪಸ್ಸು, ಮೋಂಟ್‌ರಾ ಕಾರಿದಲ್ಲಿ ದೇವಾಲಯಗಳ ಯಾತ್ರೆ, ಯೋಗ ಸಿದ್ಧಿಗೋಽಸುಗ ರುಚಿಕರವಾದ ಭೋಜನ ಮಾಡುವಂತಹ ಮಹಾತ್ಮರ ಹಾಗೆ. ಮನೆಯಲ್ಲಿ ಜವೆಗೋಡಿಯ ಹಿಟ್ಟಿತ್ತು. ಅದರ ಹೊಟ್ಟಿ ಅವರಿಗೆ ಸೀಡುವುದು ಈಗೆ? ಹಿಂದಿನ ಕಾಲದಲ್ಲಿ ಜವೆಗೋಡಿಗೆ ಬೇಕಾದಪ್ಪು ಮಹತ್ವ ಇದ್ದಿರಬಹುದು; ಈಗ? ಜವೆಗೋಡಿಯ ಉಂಟ ಸಿದ್ಧಿಪ್ರರೂಪರಿಗೆ ಅರಗುವುದಿಲ್ಲ.

ಶಿಂಕರೆಸಿಗೆ ಬಹಳ ಚಿಂತೆಯಾಯಿತು. ಮಹಾತ್ಮೆರಿಗೆ ಏನು ನೀಡಬೇಕು? ಯಾರಲ್ಲಿಯಾದರೂ ಗೋದಿಯ ಕಣಕವನ್ನು ಉದ್ದರಿಯಾಗಲಿ ಕಡವಾಗಲಿ ಶರಬೇಕೆಂದು ಉರೋಳಗೆ ಹೊರಟ್. ಎಲ್ಲೆಲ್ಲಿಯೂ ಕಣಕ ಸಿಕ್ಕಲಿಲ್ಲ ಉರೋಳಗೆ ಇದ್ದವರೆಲ್ಲ ಮನುಷ್ಯರೇ, ದೇವತೆ ಒಬ್ಬನೂ ಉರಲಿಲ್ಲ; ದೇವತೆಗಳ ಖಾಡ್ಯಸಿಕ್ಕುವುದು ಹೇಗೆ? ಸೌಭಾಗ್ಯದಿಂದ ಉರಲ್ಲಿ ಒಬ್ಬ. ಬ್ರಹ್ಮಣ ಮಹಾರಾಜರಲ್ಲಿ ಸ್ಪಳ್ಪ ಗೋದಿ ದೊರಕಿತು. ಅವನಿಂದ ಒಂದೂ ಕಾಲು ಸೇರು ಗೋದಿಯನ್ನು ಕಡವಾಗಿ ತಂದ; ದೆಂಡತ ಬೀಸಿದಾಗು. ಮಹಾತ್ಮನ ಉಟಪನಾಯಿತು, ಮಲಗಿ ನಿದ್ದೆಗ್ಗೆದು ಬೆಳ್ಗೆ, ಆಶ್ರೇಷಾದ ಕೊಟ್ಟು ಹಾದಿ ಹಿಡಿದ.

ಬ್ರಹ್ಮಣ ಮಹಾರಾಜ ವರುಷದಲ್ಲಿ ಎರಡು ಶೆಲ ಆಯ ತೆಗೆದು ಕೊಳ್ಳುವುದು ವಾಡಿಕೆ. ಶಂಕರ ಮನಸ್ಸಿನಲ್ಲಿ ವಿಚಾರ ನಾಡಿಂದ— ಒಂದೂ ಕಾಲು ಸೇರು ಗೋದಿ ಜವಾಗೆ ತಿರುಗಿ ಕೊಡುವುದು ಯಾಕೆ? ಪಂಭೀರಿನ ಬದಲು ಸ್ಪಳ್ಪ ಹೆಚ್ಚೇ ಆಯ ಕೊಟ್ಟುರಾಯಿತು, ಅವರೂ ತಿಳಿದು ಕೊಳ್ಳುತ್ತಾರೆ, ನಾನೂ ತಿಳಿದುಕೊಳ್ಳುತ್ತೇನೇ. ಜೈತ್ರೇದಲ್ಲಿ ಬ್ರಹ್ಮಣಿಜಿ ಬಂದಾಗ ಶವರಿಗೆ ಸುಮಾರು ಒಂದೂನಡಿ ಪಂಭೀರು ಗೋದಿಯನ್ನು ಕೊಟ್ಟು ತಾನು ಖುಣಮುಕ್ತನಾದನೆಂದು ತಿಳಿದುಕೊಂಡು, ಇ ಬಗ್ಗೆ ಯಾವ ಮಾತ್ರಾ ಆಡಲಿಲ್ಲ. ಬ್ರಹ್ಮಣನೂ ಮುಂದೆ ಎಂದೂ ಬೇಡಲಿಲ್ಲ.

ಎಂ ವರುಷಗಳು ಕಳಿದವು. ಬ್ರಹ್ಮಣ ಸಾಹುಕಾರನಾಡ; ಬೀಸಾಯಾ ಗಾರನಾದ ಶಂಕರ ಕೂಲಿಕಾರನಾಡ. ಅವನ ತಮ್ಮ ಮಂಗಲ ಫೋರೆಯಾಗಿದ್ದ. ಕೂಡಿದಾಗ ಇಬ್ಬರೂ ಒಕ್ಕಲಿಗರಾಗಿದ್ದರು. ಜೀರ್ದೆಯಾಗಿ ಕೂಲಿಕಾರರಾದರು. ದ್ವೇಷದ ಬೆಂಕಿ ಹೊತ್ತು ಬಾರದೆಂದು ಶಂಕರನ ಇಚ್ಛೆ. ಆದರೆ ಪಣ ಸ್ಥಿತಿ ಅವನನ್ನು ವಿವಶನನ್ನಾಗಿ ಮಾಡಿತು. ಒಲೆ ಬೀರೆ ಬೀರೆ ಹೊತ್ತಿದ ದಿನ ಅವನು ಆತ್ಮ—ಇಂದಿನಿಂದ ಅಣ್ಣ-ತಮ್ಮುದಿರು ಶತ್ರುಗಳಾಗುವೆವೆ; ಒಬ್ಬನು ಆತ್ಮರೆ ಒಬ್ಬನಿಗೆ ನಗೆ; ಪ್ರೇಮದ ಬಂಧನ, ರಕ್ತದ ಬಂಧನ, ಹಾಲನ ಬಂಧನ ಇಂದು ಹರಿದುಹೋಗುತ್ತಿದೆ! ಅವನು ಬಗೇರಧ ಪ್ರಯತ್ನದಿಂದ ಕುಲ—ಮಯಾದೆಯ ವೃಕ್ಷವನ್ನು ಹಚ್ಚಿ ಬೆಳೆಸಿದ್ದ; ಆದಕ್ಕೆ ತನ್ನ ರಕ್ತವನ್ನೆರದಿದ್ದ;

ಆದಿಂದು ಜೀರುಸಿತ ಬೀಳಿಪ್ಪದನ್ನು ಕಂಡು ಅವನ ಹೃದಯ ಒಡೆದು ಜೊರು ಜೊರಾಗುತ್ತಿತ್ತು. ಎಂಬುದನ್ನು ಅನ್ನದ ವೋರೆ ನೋಡಲಿಲ್ಲ. ಜೀವ್ಯದ ಬಿಸಿಲಿನಲ್ಲಿ ಹಗಲೆಲ್ಲ ದುಡಿಯುವುದು, ರಾತ್ರಿ ಮುಸುಕಟ್ಟಿ ಕೊಂಡು ಮಂಲಗಿಬಿಡುವುದು. ಈ ಕಷ್ಟ ವೇದನೆಗಳಿಂದ ಅವನ ರಕ್ತ ಸುಟ್ಟು ಹೋಯಿತು. ಜಡಾ ಯಿತು, ತಿಂಗಳುಗಟ್ಟಲೇ ಹೊರಸು ಬಿಟ್ಟೇಳಲಿಲ್ಲ. ಇನ್ನು ನಿವಾರಣಕ್ಕೆ ಗತಿ? ಏದು ಭಿಷಣಲ್ಲಿ ಆಧ್ಯ ಭೂಮಿ ಬಂತು, ಒಂದೆತ್ತು ಉಳಿಯಿತು. ಇನ್ನೇನು, ಒಕ್ಕಲುತನ ಕೇವಲ ಮರ್ಯಾದಿಗಾಗಿ ಇದ್ದಂತಾಗಿ, ಹೊಟ್ಟಿಯ ಭಾರ ಕೂಲಿಯ ಮೇಲೆ ಬಿಡ್ಡಿತು!

ಒಂದು ದಿನ ಶಂಕರ ಕೂಲಿ ಮಾಡಿ ಮನೆಗೆ ಬರುತ್ತಿದ್ದಾಗ ಬ್ರಹ್ಮಣಜಿ ದಾರಿಯಲ್ಲಿ ತರುಬಿ ಕೇಳಿದ : “ ಶಂಕರ, ನಾಳಿ ಒಂದು ನಿನ್ನ ಲೆಕ್ಕ ನೋಡಿ ಕೊಂಡು ಹೋಗು. ಎಷ್ಟೋ ದಿನದಿಂದ ಪಿದ್ದಾವರೆ ಮಣ ಗೋದಿಯ ಬಾಕ ಉಳಿದುಬಿಟ್ಟದೆ, ನೀನು ಕೊಡುವ ಮಾತನ್ನೇ ಇಡಲ್ಲೋಲ್ಲ. ಏಕೆ, ಮುಳುಗಿಸಬೇಕೆಂದು ಮಾಡಿದ್ದೀರ್ಘನು? ”

“ ಪಿದ್ದಾವರೆ ಮಣ ಗೋದಿ! ನಾ ಎಂದು ತೆಗೆದುಕೊಂಡಿದ್ದೆ ಆಪ್ಟು? ಒಂದು ಹಿಡಿ ಕಾಳು, ಒಂದು ದುಡ್ಡು-ಪೈ ಯಾರವಾ ಇಟ್ಟ ಕೊಂಡಿಲ್ಲ.” ಶಂಕರ ವಿಸ್ತೃಯಿದಿಂದ ನುಡಿದ.

“ ಇಂಥ ಕರ್ಮದ ಫಲವನ್ನೇ ನೀನೀಗ ಉಣ್ಣಿತ್ತಿದ್ದೋದು—ಹೊಟ್ಟಿಗಿಲ್ಲದಂತೆ ಆಗಿರೋದು.” ಎಂದು ಬ್ರಹ್ಮಣ ಏಳು ವರುಷಗಳ ಹಿಂದಿನ ಒಂದೂಕಾಲು ಸೇರು ಗೋದಿಯ ಸಾಲವನ್ನು ನೇನಷಿಗೆ ತಂಡುಕೊಟ್ಟು.

ಶಂಕರ ಅವಾಕ್ಷಾದ. ದೇವರೇ, ಎಷ್ಟು ವರುಷ ನಾನು ಆಯ ಕೊಟ್ಟು. ಇವರಿಗೆ, ಇವರೇನು ಮಾಡಿದರು ನನಗೆ? ಎಂದಾದರೂ ಹೊತ್ತಿಗೆ ಹೇಳಲಿಕ್ಕೆ, ಸುಹೂತರ್-ಶಕುನ ಹೇಳಲಿಕ್ಕೆ ಒಂದರೆ ದಕ್ಷಿಣ ತಕ್ಕೊಳ್ಳುತ್ತಿದ್ದರು. ಇಷ್ಟ ಸ್ವಾಧ್ಯ! ಒಂದೂವರೆ ಸೇರಿನ ತತ್ತ್ವಿಗೆ ಕಾವು ಕೊಟ್ಟು ಇಂದು ದೊಡ್ಡಿ ಭೂತವನ್ನೇ ಮಾಡಿಟ್ಟರಲ್ಲ! ಇಷ್ಟದಿನ ಇದಕ್ಕಾಗಿಯೇ ಸುಮೃಸಿದ್ದರಿಗೆ ಸಮ್ಮೇ ಕೇಳಿದ್ದರೆ ಗೋದಿ ಕೊಟ್ಟಬಿಡುತ್ತಿದ್ದೆ.

“ ಮಹಾರಾಜ, ಹಾಗೆ ಹೇಳಿ ಕೊಟ್ಟಲ್ಲ ಖರೆ. ಅದರೆ ತಯ ಕೊಡು ವಾಗ ಸೇರು ಸೇರು ಎರಡೆರಡು ಸೇರು ಹೆಚ್ಚಿಗೆ ಕೊಟ್ಟದೇನೆ. ಆದರೂ ಏದೂವರೆ ಮಣ ಗೋದಿ ಕೇಳುತ್ತೀರಿ— ಎಲ್ಲಿಂದ ಕೊಡಲಿ? ” ಎಂದ ಶಂಕರ.

“ ಆಯ ನೀನು ಒಂದು ಬಿಟ್ಟು ನಾಲ್ಕು ಕೊಟ್ಟದ್ದೀ ಆದಿತು. ಅದು ಲೆಕ್ಕದಲ್ಲಿ. ಲೆಕ್ಕದಲ್ಲಿ ನಿನ್ನ ಹೆಸರಿನಲ್ಲಿ ಏದೂವರೆ ಮಣ ಗೋದಿ ಇದೆ— ಬೇಕಾದವರ ರದೆಯಿಂದ ಲೆಕ್ಕ ಮಾಡಿಸಿಕೊರಿ. ಕೊಟ್ಟರೆ, ನಿನ್ನ ಹೆಸರು ಹೊಡಿದುಹಾಕುತ್ತೀನೆ, ಇಲ್ಲಿದಿದ್ದರೆ ಇನ್ನೂ ಬಿಳಿಯತ್ತಹೋಗುತ್ತದೆ. ”

“ ಪಾಂಡೇ, ಸುಮೃನೆ ಒಡವನನ್ನು ಯಾಕೆ ಹಿಂಸಿಸುತ್ತೀರಿ? ಹೊಟ್ಟಿಗೂ ಗತಿಯಿಲ್ಲ. ಎಲ್ಲಿಂದ ತರಲಿ ಆಪ್ಯ ಗೋದಿ? ”

“ ಎಲ್ಲಿಂದಾದರೂ ತಾ. ಒಂದು ಚಟ್ಟಾಕನ್ನೂ ನಾ ಬಿಡುವನನಲ್ಲ. ಇಲ್ಲಿ ಕೊಡದಿದ್ದರೆ ದೇವರ ಮನೆಯಲ್ಲಿಯಾದರೂ ಕೊಟ್ಟೀಯಾ? ”

ಶಂಕರ ನಡುಗಿದ. ನಮ್ಮಂತಹ ಕಲಿತವರಾಗಿದ್ದರೆ, ಸರಿ, ಅಲ್ಲೇ ಕೊಡುತ್ತೀನೆ, ಅಲ್ಲಿಯ ತೂಕ ಇಲ್ಲಿಯಕಂತೆ ಸೈಳಿಡ್ಡ ದೇನಿರುವುದಿಲ್ಲ— ಎಂದು ಹೇಳುತ್ತಿದ್ದವು. ಅಲ್ಲದೆ ಪ್ರಮಾಣವಿಲ್ಲ ಹೇಳಿ ಶಂಕರ ಇಪ್ಪ ತಾರ್ಕಿಕ ನಲ್ಲಿ, ವ್ಯವಹಾರಕುಶಲನೂ ಅಲ್ಲ. ಒಂದೊ ಅದು ಮಣ, ಅದೂ ಬಾಹ್ಯಣ ಸದು! ಹೊತ್ತಗೆಯಲ್ಲಿ ಹೆಸರುಳಿದರೆ ನೆಟ್ಟಿಗೆ ನರಕಕ್ಕೇ ಹೋಗುವುದು.

“ ನಿಮಗೆ ಎಪ್ಪು ಕೊಡೋದು ಇಲ್ಲೇ ಕೊಡುತ್ತೀನೆ ಸಾಮಾನ್ಯ, ದೇವರ ಹತ್ತಿರ ಯಾಕೆ? ಈ ಜನ್ಮದಲ್ಲಿಯಂತೂ ಭವಣಿ ಇತ್ತದ್ದೀನೆ, ಮುಂದಿನ ಜನ್ಮಕ್ಕೂ ಏಕೆ ಮುಳ್ಳಿ ಬಿತ್ತಲಿ? ಆದರೆ ಇದೇನು ನ್ಯಾಯವಲ್ಲ, ಬಾಹ್ಯಣರಾಗಿ ನೀವು ಹೀಗೆ ಮಾಡಬಾರದಿತ್ತ. ನಾನಂತರ ಕೊಡುತ್ತೀನೆ, ಆದರೆ ನೀವು ಮಾತ್ರ ದೇವರ ಮುಂದೆ ಜವಾಬು ಕೊಡಬೇಕಾಗುತ್ತದೆ. ” ಎಂದ ಶಂಕರ.

“ ಅಲ್ಲಿಯ ಹೆಡರಿಕೆ ನಿನಗಿದ್ದೀತು, ನನಗೇಕೆ? ಅಲ್ಲಿ ಎಲ್ಲರೂ ನಮ್ಮ ವರೇ ಇದ್ದಾರೆ— ಮಷಿ-ಮನಿಗಳು, ದೇವತೆಗಳು ಎಲ್ಲರೂ ಬಾಹ್ಯಣರೇ! — ಎಂದ ಕೊಡುತ್ತೀ? ”

“ಹತ್ತಿರಂತೂ ಏನೂ ಇಲ್ಲ. ಯಾರನ್ನಾದರೂ ಕೇಳುತ್ತೇನೆ—ಸಿಕ್ಕಾನ್ನಡಲೇ ಕೊಡುತ್ತೇನೆ.”

“ಆದೇನಿಲ್ಲ; ಏಕು ವರುಷ ಆಯಿತು, ಇನ್ನೂ ಒಂದು ದಿನವೂ ಕೇಳುವುದಿಲ್ಲ. ಗೋದಿ ಕೊಡದಿದ್ದರೆ ಕಾಗದ ಬರೆದುಕೊಡು.”

“ಕೊಡೊದೇ ಇದ್ದ ಮೇಲೆ, ಗೋದಿಯನ್ನಾದರೂ ತಕ್ಕೊಳ್ಳಿರಿ, ಕಾಗದವನ್ನಾದರೂ ಬರೆಸಿಕೊಳ್ಳಿರಿ. ಧಾರಣೆ ಹೇಗೆ ಹಿಡಿಯುತ್ತಿರಿ?”

“ಪೇಟೆಯಲ್ಲಿ ಖದು ಸೇರು-ಇದೆ ರೂಪಾಯಿಗೆ. ಖದೂಕಾಲಿನಂತೆ ಹಿಡಿಯುತ್ತೇನೆ.”

“ಕೊಡೊದಕ್ಕೇ ಕೂತಿದ್ದೇನೆ, ಕಾಲುಸೇರು ಬಿಡಿಸಿಕೊಂಡ ದೋಷವಾದರೂ ಯಾಕೆ? ಪೇಟೆಯ ಧಾರಣೆಯನ್ನೇ ಹಿಡಿಯಿರಿ.”

ಲೆಕ್ಕಮಾಡಿ, ಅರವತ್ತು ರೂಪಾಯಿಗಳಿಗೆ—ಬಡ್ಡಿದರ ಇರಂತೆ, ವರುಷದೊಳಗೆ ಕೊಡದಿದ್ದರೆ ಇಲ್ಲಾಗೆ— ಕಾಗದ ಬರೆಸಿಕೊಂಡಾಯಿತು.

ನ್ನ ೮ ಇ

ಅವಧಿಯೊಳಗೇ ಸಾಲ ಶೀರಿಸಬೇಕೆಂದು ಶಂಕರ ಕರಿನ ವೃತವನ್ನೇ ಹಿಡಿದ. ವೈಜ್ಯದಲೂ ಮಧ್ಯಾಹ್ನ ಒಲೆ ಹೊತ್ತುತ್ತಿರಲಿಲ್ಲ, ಚುರನುರಿಯಿಂದ ಸಾಧ್ಯಾರ್ಹಿಕಾ. ಈಗ ಅದೂ ನಿಂತಿತು. ಹುಡುಗರಿಗೆ ವಾತ್ರ ರಾತ್ರಿ ರೊಟ್ಟು. ದಿನಾಲ್ಕೆ ಬೀಳಿಯ ಬತ್ತಿ ಸೇದುತ್ತಿದ್ದ, ಎಂದೂ ಬಿಡಲಂಗದಿದ್ದ ಆ ಚಟ್ಟ ಈಗ ಬಿಟ್ಟು. ವಸ್ತುತಾಗ ಮೊದಲೇ ಚರಮಸೀಮೆ ಮುಟ್ಟಿತ್ತು; ಈಗ ಅದು ವ್ರಕ್ಕಿತಿಯ ನ್ಯಾನತಮ ರೇಖೆಯೊಳಗೇ ಉಳಿಯಿತು. ಈ ತಪಸ್ಸಿಗೆ ಆಸೆ ವಿನಾರಿ ಫಲ ಸಿದ್ಧತು. ವರ್ಷದ ಕೊನೆಯಲ್ಲಿ ಒಂ ರೂಪಾಯಿ ಕೂಡಿದವು. ಇಷ್ಟ ಕೊಟ್ಟು ಉಂದುದನ್ನು— ಇನ್ನೂ ಇಂ ರೂ. ಅಷ್ಟೇ—ಶೀಫ್ಸರ್ದಲ್ಲಿಯೇ ಕೊಡುವೆನೆಂದರೆ ಪಂಡಿತಜಿ ಕೇಳಲಿಕ್ಕುತ್ತಿಲ್ಲವೇ? ಎಂದುಕೊಂಡು ಶಂಕರ ಹೋಗಿ ಹಣವನ್ನು ಬೃಹತ್ತಣ ಮುಂದೆ ಇಟ್ಟು.

“ ಎಲ್ಲಿಯರೂದರೂ ಸಾಲಮಾಡಿ ತಂದೆಯೂ ? ” ಬಾಹ್ಯಣ ಅಷ್ಟು ರಿಯಂದ ಕೇಳಿದ.

“ ಇಲ್ಲ ಸ್ವಾಮಿ, ನಿಮ್ಮ ಹರಕೆಯಂದ ಈಗ ಕೂಲಿ ಚೆನ್ನಾಗಿ ಸಿಕ್ಕುತ್ತು. ”

“ ಆದರೆ ಇವು ಎಂ ಇನೆ ! ”

“ ಉಳಿದದ್ದು ಎರಡು ಮೂರು ತಿಂಗಳಲ್ಲಿ ಕೊಡುತ್ತೇನೆ. ”

“ ಪೈಗೆ ಪೈ ಕೊಟ್ಟುದೇ ಖೂಣಮುಕ್ತ ಆಗೋಂದು; ಹೋಗು, ಇನ್ನು ಗಳ ತಂದುಕೊಡು. ”

“ ದಸುಮಾಡಿರಿ ಮಂಜಾರಾಜ, ಈಗ ಸಂಜೆಯು ರೊಟ್ಟಿಗೂ ಇಲ್ಲ. ಉರೋಳಗೇ ಇರುತ್ತೇನೆ ಎಂದ ಮೇಲೆ ಇವತ್ತಿಲ್ಲ ನಾಳಿ ಕೊಟ್ಟುತ್ತೀರುತ್ತೇನೆ. ”

“ ಸಾಧ್ಯವಿಲ್ಲ. ಹೆಚ್ಚುಮಾತ್ರ ಬೆಳಿಸುವನಲ್ಲಿ ನಾನು. ಇವತ್ತು ಪೂರಾ ಶೀರಿಸದಿದ್ದುರ್ಬಿ ಇನ್ನು ಬಡಿದರಬ್ಲಿ ಬಿಳುತ್ತದೆ. ರೂಪಾಯಿ ಬೇಕಾದರೆ ಸಿಮ್ಮ ಮನಸೆಯೋಳಗಿಟ್ಟುಕೊ, ಬೇಕಾದರೆ ನಮ್ಮಲ್ಲಿ ಬಿಟ್ಟುಹೋಗು. ”

“ ಆಗಲಿ, ತಂದಷ್ಟು ಇಟ್ಟುಕೊಳ್ಳಿ. ಇನ್ನು ಗಳ ಯಾರಿಂದಾದರೂ ತರುತ್ತೇನೆ. ”

ಶಂಕರನಿಗೆ ಎಲ್ಲಿಯೂ ಹಣ ಸಿಕ್ಕಲಿಲ್ಲ. ಅವನ ಬಗ್ಗೆ ಅವಿಶ್ವಾಸ ದಿಂದಲ್ಲ, ಯಾರಲ್ಲಿಯೂ ಹಣ ಇರಲಿಲ್ಲವೆಂದಲ್ಲ. ಸಂಜಿತಜಿಯ ಬೇಟಿ ಯನ್ನು ಬಿಡಿಸಲು ಯಾರಿಗೂ ಘ್ರಣ್ಯ ಸಾಲದು.

ಃ

ಇಡೀ ವರುಷ ತವಸ್ಸು ಮಾಡಿದರೂ ಸಾಲ ಶೀರದಿದ್ದುದಕ್ಕೆ ಶಂಕರನ ಸಂಯಮ ನಿರಾಶೆಯಲ್ಲಿ ಪರಿಣಮಿಸಿತು. ಇಮ್ಮ ಕಷ್ಟಪಟ್ಟ ವರುಷದಲ್ಲಿ ಒಂಕ್ಕುಂತ ಹಚ್ಚಿಗೆ ಉಳಿಯದಿದ್ದರೆ ಇಮ್ಮಡಿ ಉಳಿಸುವುದಕ್ಕೆ ಉಪಾಯ ವೇನಿದಿ? ಸಾಲದ ಹೊರೆ ತಲೆಯ ಮೇಲೆ ಇರುವುದೇ ಆದರೆ, ಮಣ ಅದರೇಂದು, ಒಂದೂವರೆ ಮಣ ಆದರೇನು ಎಂದವನಿಗೆನಿಸಿತು. ಉತ್ತಾಕ

ಕುಗಿತು, ದುಡಿತದ ಬಗೆ ತಿರಸ್ವಾರ ಹುಟ್ಟುತ್ತು. ಅಸೀಯಿ ಉತ್ಸಾಹದ ಶಾಲೆ; ಅದರಲ್ಲಿ ತೇಜವಿದೆ, ಬಲವಿದೆ, ಜೀವನವಿದೆ. ಶಂಕರ ಆಶಾಹೀನ ನಾಗಿ ಉದಾಸನಾದ. ಇದುವರೆಗೆ ಹತ್ತಿಟ್ಟಿದ್ದ ಆವಶ್ಯಕತೆಗಳು ಮುಗಿ ಬಿದ್ದವು. ಬಟ್ಟಿಗೆ ತೇವೆ ಹಚ್ಚುವೆದಕ್ಕೂ ಒಂದು ಮಿಶ್ರಿಯಿದೆ. ಈಗವನು ಸಂಬಳ ಬಂದೊಡನೆ ಕೂಡಿದುತ್ತಿರಲಿಲ್ಲ. ಬಟ್ಟಿ ತರುತ್ತಿದ್ದು, ತಿನ್ನುವ ಪದಾರ್ಥ ತರುತ್ತಿದ್ದು, ಮುಂಚೆ ತಂಬಾಕು ಮಾತ್ರ ಸೇದುತ್ತಿದ್ದವನು ಈಗ ಗಾಂಜಿ ಸುರುಮಾಡಿದ. ಯಾರಿಗೂ ರೂಪಾಯಿ ಕೊಡುವ ಚಿಂತಿಮೇ ಇಲ್ಲ. ಜ್ಞಾರವಳಿಯೂ ಚುಡಿಯತ್ತಿದ್ದವನು ಈಗ ಕೇಲಸ ತಪ್ಪಿಸಲು ನೀವ ಹಂಡುಕ ಶೋಷಿಸಿದ.

ಮೂರು ವರುಷಗಳು ಕೆಳೆದವು; ಬೃಹತ್ತಣಿ ಒಮ್ಮೆಯೂ ತಾದೆ ಮಾಡಲಿಲ್ಲ. ಆಮೇಲೆ ಒಮ್ಮೆ ಶಂಕರನನ್ನು ಕರೆದು ಲೆಕ್ಕೆ ತೋರಿಸಿದ. ಇಟ್ಟಿದ್ದ ಅರುವತ್ತು ರೂಪಾಯಿ ಮುರಿದು ಇನ್ನೂ ನೂರಿಪ್ಪತ್ತು ಶಂಕರ ಕೊಳುವುದುಳಿಯಿತ್ತು.

“ ಇಷ್ಟ ಈ ಜನ್ಮದಲ್ಲಿನ್ನು ತೀರಿಸಲಾರೆ ಇನ್ನೊಂದು ಜನ್ಮದಲ್ಲಿ ಸರಿ. ” ಎಂದ ಶಂಕರ.

“ ಈ ಜನ್ಮದಲ್ಲಿಯೇ ನಾನು ತಕ್ಕೊಳ್ಳಬ್ಬವವ; ಗಂಟು-ಬಡ್ಡಿ ಎಲ್ಲಾ. ”

“ ಒಂದು ಎತ್ತು ಇದೆ, ಅದನ್ನು ತಕ್ಕೊಳ್ಳಬ್ಬಿರಿ; ಒಂದು ಗುಡಿಸಲಿದೆ, ಅದನ್ನೂ ತಕ್ಕೊಳ್ಳಬ್ಬಿರಿ; ಇದರ ಹೊರತು ಏನಿದೆ ನನ್ನಲ್ಲಿ? ”

“ ಎತ್ತು-ಕತ್ತೆ ತಕ್ಕೊಂಡು ಸಾನೇನು ಮಾಡಲಿ? ನನಗೆ ಕೊಡು ನಂತಹದು ನಿನ್ನಲ್ಲಿ ಬೇಕಾದಷ್ಟುದೆ. ”

“ ಇನ್ನೇನಿದೆ ವರಕಾರಾಜ? ”

“ ಇನ್ನೇನಿಲ್ಲದಿದ್ದರೂ ನೀನಂತೂ ಇದ್ದಿಯಿಲ್ಲ. ನೀನು ಕೂಲಿ ಯನ್ನುಂತೂ ನೂಡಿಯೇ ವಾಡುತ್ತಿ. ನನಗೂ ಒಕ್ಕುಲುತನಕ್ಕಾಗಿ ಒಂದು ಆಳು ಇಡಬೇಕಾಗಿದೆ. ಬಡ್ಡಿಯಲ್ಲಿ ನೀನು ಜೀತ ಮಾಡಿಕೊಂಡಿರು. ಒಳ್ಳೆ

ಕಾಲ ಬಂದಾಗ ಗಂಟು ಮುಟ್ಟಿಸುವೆಯಂತೆ. ಅಂದರೆ ನನ್ನ ಗಂಟು ಮುಟ್ಟಿವ ವರಿಗೆ ನೀನು ಬೇರೆಕಡೆ ಕೆಲಸಕ್ಕೆ ಹೋಗುವಂತಿಲ್ಲ. ನಿನಗೆ ಯಾವ ಸೊತ್ತೂ ಇಲ್ಲ. ನಿನ್ನ ಮೇಲೆ ಇಪ್ಪು ಗಂಟು ಯಾವ ಭರವಸೆಯ ಮೇಲೆ ಬಿಡಲಿ? ಸಿನ್ನಿಂದ ತಿಂಗಳಾ ತಿಂಗಳಾ ಬಡ್ಡಿ ಬರುತ್ತದೆಂಬುದಕ್ಕೆ ಹೊಣೆಯಾರು? ಮತ್ತೊಂದು ಕಡೆ ಕೆಲಸ ಮಾಡುತ್ತ ಬಡ್ಡಿ ಕೊಷವುದಕ್ಕೇ ಆಗದಿದ್ದರೆ ಗಂಟನ ಬಗ್ಗೆ ಭರವಸೆ ಯಾರೆದು? ”

“ ಮಹಾರಾಜ, ದುಡಿತವೆಲ್ಲ ಬಡ್ಡಿ ಗಾದರೆ ಹೊಟ್ಟುಗೇನು? ”

“ ನಿನ್ನ ಹೆಂಡತಿ ಇವಾದಳೆ, ಮಕ್ಕಳಿದ್ದಾರೆ, ಶವರೆಲಾಲ್ ಕೃಕಾಲು ಕಟ್ಟಿಕೊಂಡು ಬಿದ್ದಿರುವರೆ? ಅಲ್ಲದೆ, ನಾನು ನಿನಗೆ ದಿನಾಳು ನಾಯಿರಿಗೆ ಅಥರ್ವ ಸೇರು ಜವೆಗೋಡಿ ಕೊಡುತ್ತೇನೆ; ವರುಷಕ್ಕೆ ಒಂದು ಕಂಬಳ, ಒಂದು ಲಂಡಂಗಿ ಕೊಡುತ್ತೇನೆ; ಮತ್ತಿನ್ನೇನು ಬೇಕು? ಇಪ್ಪು ಮಾತ್ರ ಸಿಜ-ಬೇರೆ ಯವರು ನಿನಗೆ ಆರಾಣಿ ದಿನಗೂಲೆ ಕೊಡುತ್ತಾರೆ; ಆದರೆ ನನಗಂಧ ಆಗತ್ಯ ವಿಲ್ಲ. ನನ್ನ ಹಣ ಮುಟ್ಟಿಸಿಕೊಳ್ಳಲಿಕ್ಕೆ ಇಟ್ಟುಕೊಳ್ಳುವವ ನಾನು. ”

ಶಂಕರ ಬಹಳ ಹೋತ್ತು ಆಳವಾದ ಚಿಂತೆಯಲ್ಲಿ ಮುಳುಗಿ, ಮೇತೆ ಒಂದು “ ಸಾಪ್ತಮಿ, ಇದು ಜನುಮಕ್ಕೇ ಹತ್ತಿದ ಜೀತವಾಯಿತು! ” ಎಂದ,

“ ಜೀತವೆಂದು ತಿಳಿದುಕೊ ಆಥರಾ ಕೂಲಿ ಎಂದು ತಿಳಿದುಕೊ. ನನ್ನ ಹಣ ಎಂಟ್ಟಿವ ಶನಕ ನಾನೇನು ನಿನ್ನನ್ನು ಬಿಡುವವನಲ್ಲ. ನೀನು ಓಡಿಹೋದರೆ ನಿನ್ನ ಮಗ ತುಂಬಿತ್ತಾನೆ. ಹಾಂ, ಯಾರೂ ಇಲ್ಲದೆ ಹೋದರೆ ಆಗಿನ ಮಂತು ಬೇರೆ. ”

ಈ ತೀರ್ಥಿಗೆ ಎಲ್ಲಿಯೂ ಆಸಿಲೇ ಇಲ್ಲ. ಕೂಲಿಕಾರರ ಹೊಣೆ ಯಾರು ಹೊರುತ್ತಾರೆ? ವೋರೆ ಕೇಳುವವರಲ್ಲ, ಓಡಿ ಹೋಗುವುದೆಲ್ಲಿ? ಮರುದಿನ ದಿಂದ ಶಂಕರ ಬಾಹ್ಯಣನಲ್ಲಿ ಕೆಲಸ ಆರಂಭಿಸಿದ. ಒಂದೂ ಕಾಲು ಸೇರು ಗೋಡಿಗಾಗಿ ಆಜನ್ನು ಜೀತದ ಬೇಡಿ ಹಾಕಿಕೊಳ್ಳಬೇಕಾಯಿತು. ಆ ದುಭಾರಗ್ರಹಿಗೆ ಇರುವ ಸಮಾಧಾನವೆಂದರೆ, ಇದು ತನ್ನ ಪೂರ್ವಜನ್ಮದ ಸಂಸ್ಕಾರ ಎಂಬುದು. ಆವನ ಹೆಂಡತಿ ಎಂದೂ ಮಾಡದೆ ಇದ್ದ ಕೆಲಸಗಳನ್ನು

ಮಾಡಬೇಕಾಗಿ ಬಂದಿತು. ಮುಕ್ಕೆಕು ಇಬ್ಬರಿಗಾಗಿಯೂ ಹಲುಬುತ್ತಿದ್ದವು. ಆದರೆ ಶಂಕರ ಎಲ್ಲವನ್ನೂ ಕಣ್ಣಿಂದ ನೋಡುವ ಹೊರತು ಮತ್ತೇನೂ ಮಾಡಲಾರ.

೪

ಬಾರಹ್ಯಣನ ಜೀತದಾಳಾ ಇಪ್ಪತ್ತು ವರುವ ದುಡಿದು ಶಂಕರ ಈ ದುಸ್ತಾರ ಸಂಸಾರದಿಂದ ಬೀಳುಂಡ. ೧೨೦ ರೂಪಾಯಿ ಸಾಲ ಅನನ ತಲೆಯ ಮೇಲೆ ಇದ್ದೇ ಇತ್ತು. ದೇವರ ಓಲಗದಲ್ಲಿ ಆ ಬಡವನನ್ನು ಕಾಡುವುದು ಸರಿಯಲ್ಲಿಂದು ಬಾರಹ್ಯಣ ಬಗೆದ: ಅವನು ಶಷ್ಟಿ ಕೆಟ್ಟವನಲ್ಲ, ದಯೆಗೇಡಿಯಲ್ಲ. ಶಂಕರನ ಹರಯದ ಮಗನ ಕತ್ತನ್ನು ಹಿಡಿದ. ಅವನು ಇಂದಿಗೂ ಅಲ್ಲಿ ದುಡಿಯುತ್ತಾನೆ. ಅವನ ಉದ್ದಾರ ಎಂದು ಆಗುವುದೋ ಆಥವಾ ಆಗುವುದೇ ಇಲ್ಲವೋ, ದೇವನೇ ಬಲ್ಲ.

ಈ ಪೃತ್ತಾಂತ ಕರ್ನೂಲಕಲ್ಲಿತವೆಂದು ತಿಳಿಯಬೇಡಿ. ಇದು ಸತ್ಯ ಘಟನೆ. ಇಂತಹ ಶಂಕರಿಂದ, ಇಂತಹ ಬಾರಹ್ಯಣರಿಂದ ಜಗತ್ತು ತೆರವಾಗಿಲ್ಲ.



వించినబల్సియ ప్రకటనెగళు

१.	వించద మహిళీయరు	— ० — ०
२.	జాగ్రత తేన	— ० — ०
३.	రాష్ట్రవతిగళు	४—०—०
४.	కంనాద సాహిత్యజ్ఞర శత్రువథన	— ० — ०
५.	గాంధిజియవర రాజకీయ పత్రగళు	— ० — ०
६.	మహాత్మర స్టోర్, భారతద రాజ్యస్ఫుర్ణినే	१—४—०
७.	జీళీనబాళు	— ० — ०
८.	బండాయద ఇతికాస లిఖిత)	— ० — ०
९.	బుద్ధ జాతకగళు	— ० — ०
१०.	త్రీ ఆరవిందర ధనుజ జాగ్రత రాష్ట్రయైప్ప	१—४—०
११.	గాంధీ సూత్రగళు	— ० — ०
१२.	సమాజదర్శన	१—४—०
१३.	మాచ్చివాద	— ० — ०
१४.	గాంధీయవర ద్వ్యాణమాత్ర	— ० — ०
१५.	ఆహార విజ్ఞానసార	१—४—०
१६.	భక్తిసునునాంజలి	— ० — ०
१७.	కల్ప	१—४—०
१८.	పత్రముద ప్రతిభి(నేయ భాగ)	— ० — ०
१९.	బ్యాంక వ్యవశాయివ కృషి	— ० — ०
२०.	పత్రముద ప్రతిభి (నేయ భాగ)	— ० — ०
२१.	ఆదర్శ రాజ్య	— ० — ०
२२.	త్రీ సానే గుర్తాజియవర చరిత్ర	— ० — ०
२३.	గితంజలి	— ० — ०
२४.	దేవతాత్మ	— ० — ०
२५.	సత్యాద్రి	— ० — ०
२६.	భారతద పంచవాణిక యోజన	— ० — ०
२७.	ప్రేమచంద	— ० — ०
२८.	సేవమునేయ శూర	— ० — ०
२९.	ప్రాథమినే(ప్రాథమినేయ బగ్గె గాంధిజియవర విచారణలు)	— ० — ०
३०.	ధార్మప్రబంధగళు	— ० — ०
३१.	భక్తివాజి	— ० — ०
३२.	ఆజూయి వినోదబా భావే	— ० — ०
३३.	అప్రావ్ త్వాగ (శఫాసంకలన)	— ० — ०
३४.	ఆస్త్రిక (శాదంబరి)	— ० — ०
३५.	ప్రేమచందర జీవన చరిత్ర	— ० — ०
३६.	వానసదోచర	— ० — ०